2009

JANUARY "TO" JUNE

ಸಂಯುಕ್ತ ಕರ್ನಾಟಕ | 30-6-2009

ಭಗವಂತನ ಆರಾಧನೆ ದು:ಖ ದುಮ್ಮಾನಗಳಿಗೆ ಪರ್ಯಾಯ

ಕೆಂಗೇರಿ, ಜೂ. 29: ಭಗವಂತ ಮಾನವರೂಪಿಯಾಗಿ ಸಾಮಾನ್ಯರ ದು:ಖ ದುಮ್ಮಾನಗಳಿಗೆ ಪರ್ಯಾಯ ಸೂಚಿಸುತ್ತಾನೆ ಎಂದು ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮಿಜಿ ತಿಳಿಸಿದರು.

ಕೆಂಗೇರಿ ಉಪನಗರದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮದ ದ್ವಿತೀಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಸ್ವಾಮಿಜಿ ಭಗವಂತನ ಅವತಾರ ಹಲವಾರು, ಪುಷ್ಪ ಹೊರಸೂಸುವ ಮಕರಂದವಿದ್ದಂತೆ. ಇದನ್ನರಿತವನ ಜೀವನ ಸುಖಮಯವೆಂದರು. ವೃದ್ಧಾಪ್ಯದಲ್ಲಿ ಮಾನವ ಜೀವನದ ನಿಜ ಸ್ಥಿತಿಯನ್ನು ಅರಿಯುವನು. ಪಶ್ಚಾತ್ತಾಪದಿಂದ ಮುಕ್ತಿ ಮಾರ್ಗ ಪಡೆಯಲು ದೇವರನ್ನು ಭಜನೆಯ ಮೂಲಕ ಆರಾಧಿಸಿ ಎಂದು ಕರೆ ನೀಡಿದರು. ಜೀವನ ಭಗವಂತ ನೀಡಿರುವ ವರ. ಇದನ್ನು ಸಾರ್ಥಕಗೊಳಿಸಿಕೊಳ್ಳುವ ಸಂಕಲ್ಪವೇ ಮಾನವನ ಗುರಿಯಾಗಬೇಕೆಂದರು. ಶಂಕರರು ಕೇವಲ 32ವರ್ಷ ಬದುಕಿದರು. ಈ ಅಲ್ಪ ಕಾಲದಲ್ಲಿಯೇ ಅವರು ಮಾನವ ಸಮಾಜಕ್ಕೆ ನೀಡಿದ ಕಾಣಿಕೆ ಅಪಾರ, ಅದ್ಭುತವೆಂದರು.



ಕೆಂಗೇರಿ: ರಾಮಕೃಷ್ಣವಿವೇಕಾನಂದ ಆಶ್ರಮದ ದ್ವಿತೀಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಸ್ವಾಮಿ ಶಾರದಾತ್ಮಾನಂದ ಅತಿಥಿಗಳನ್ನು ಪರಿಚಯಿಸುತ್ತಿರುವರು.

ಬದುಕಿನಲ್ಲಿ ಕಷ್ಟ-ಸುಖಗಳು ಸಮಾನ ಪ್ರಮಾಣದಲ್ಲಿರುತ್ತವೆ ಎಲ್ಲ ಕಾಲದಲ್ಲಿ ಪರಮಾತ್ಮನ ಆರಾಧನೆಯೇ ಸುಖ ಶಾಂತಿ ನೀಡಬಲ್ಲದು ಎಂದರು.

'ಧೈರ್ಯವೇ ಧರ್ಮದ ಮೂಲ' ವಿಷಯಾಧಾರಿತ ಭಾಷಣ ಮಾಡಿದ ಅಂಕಣಕಾರ ಷಡಕ್ಷರಿ, ವಿವೇಕಾನಂದರು ಜನತೆಗೆ ಧೈರ್ಯದ ಬಗ್ಗೆ ಆದೇಶ ನೀಡಿದ್ದಾರೆ. ಗುರಿ ಸ್ಪಷ್ಟವಾಗಿದ್ದಾಗ ದೈವ ಬಲ ತಂತಾನೆ ರೂಪುಗೊಳ್ಳುತ್ತದೆ ಎಂದರು. ಮಾನವ ಜೀವನದ ಮಹತ್ವ ತಿಳಿದುಕೊಂಡು ಜೀವನ ಚಕ್ರ ಉರುಳಿಸಬೇಕೆಂದ ಅವರು, ಅಮೂಲ್ಯವಾದ ಕಾಲವನ್ನು ವೃಥಾ ಮಾಡದೆ ಸತ್ಸಂಗದಲ್ಲಿ ಬಾಳಿ ಎಂದರು. ದೇವರ ಆರಾಧನೆಯಲ್ಲಿ ಜಾತಿ ವರ್ಗಗಳು ಅಡ್ಡಿಬರುವುದಿಲ್ಲ. ದೇವರಿಗೆ ಆ ತಾರತಮ್ಯವಿಲ್ಲವೆಂದರು.

ಸಮಾಜ ಸೇವಕ ಎಚ್.ಕೆ. ನಾರಾಯಣಸ್ವಾಮಿ ವಂದಿಸಿದರು. ಸ್ವಾಮಿ ಶಾರದಾತ್ಮಾನಂದ ಅವರಿಂದ ಅತಿಥಿಗಳ ಪರಿಚಯ ಮತ್ತು ಭಜನಾ ಕಾರ್ಯಕ್ರಮ ನಡೆಯಿತು.

ಬೆಂಗಳೂರು ವಿಜಯ | ಮಂಗಳವಾರ, 30 ಜೂನ್ 2009

ಉಪನಗರ ವಾರ್ತೆ

ಸತ್ಸಂಗದಿಂದ ಉತ್ತಮ ಜೀವನ

ಕೆಂಗೇರಿ ಉಪನಗರ: ಸತ್ಸಂಗದಿಂದ ನಮ್ಮ ಜೀವನವನ್ನು ಸುಖಮಯವಾಗಿ ನಡೆಸಬಹುದು ಎಂದು ಶೇಷಾದ್ರಿಪುರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವೂಡೆ.ಪಿ.ಕೃಷ್ಣ ಹೇಳಿದರು.

ಇಲ್ಲಿನ ಶೇಷಾದ್ರಿಪುರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ರಾಮಕೃಷ್ಣ ವಿವೇಕಾನಂದಾಶ್ರಮದ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಸಮಾಜಕ್ಕಾಗಿ ನಾವು ಏನಾದರು ಕೊಡುಗೆ ನೀಡಬೇಕು ಎಂಬ ತುಡಿತವಿರಬೇಕು ಎಂದರು.

ಅಂಕಣಕಾರ ಷಡಕ್ಷರಿ ಮಾತನಾಡಿ, 'ಟಿವಿಯೇ ನಮ್ಮ ತಾಯಿ ತಂದೆ, ಟಿವಿಯೇ ನಮ್ಮ ಬಂದುಬಳಗ' ಎನ್ನುವಂತಾಗಿದೆ. 'ಧೈರ್ಯವೇ ಧರ್ಮದ ಮೂಲ' ಎಂಬುದು ವಿವೇಕಾನಂದರ ಮಾತು. ದೇವರಿಲ್ಲ ಎಂಬುವರು ನಾಸ್ತಿಕರು, ದೇವರಿದ್ದಾನೆ ಎಂಬುವರು ಆಸ್ತಿಕರಾದರೆ ನಾನೇ ದೇವರು ಎಂಬುವರು ಸ್ವಸ್ಥಿಕರು ಎಂದು ನುಡಿದರು

ತುಮಕೂರಿನ ರಾಮಕೃಷ್ಣ ವಿವೇಕಾನಂದಾಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ಜೀವನವನ್ನು ನಿರೂಪಿಸುವ ಅತ್ಯಂತ ಪುಣ್ಯದ ಕಾರ್ಯವನ್ನು ರಾಮಕೃಷ್ಣವಿವೇಕಾನಂದಾಶ್ರಮ ಮಾಡುತ್ತಿದೆ. ಸತ್ಪ್ರಜೆಗಳಾಗಿ ಬದುಕುವ ದಾರಿಯನ್ನು ಅದು ಬೋಧಿಸುತ್ತದೆ ಎಂದು ತಿಳಿಸಿದರು.



ಕೆಂಗೇರಿ ಉಪನಗರದಲ್ಲಿ ನಡೆದ ರಾಮಕೃಷ್ಣ ವಿವೇಕಾನಂದಾಶ್ರಮದ 3ನೇ ವಾರ್ಷಿಕೋತ್ಸವದಲ್ಲಿ ವೂಡೆ. ಪಿ ಕೃಷ್ಣ ಅವರು ಮಾತನಾಡಿದರು. ಅಂಕಣಕಾರ ಷಡಕ್ಷರಿ, ಸ್ವಾಮಿ ಶಾರದಾನಂದ, ವಿರೇಶಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತರಿದ್ದರು.

ಸ್ಥಳೀಯ ಆಶ್ರಮದ ಅಧ್ಯಕ್ಷ ಶಾರದಾತ್ಮಾನಂದ ಸ್ವಾಮೀಜಿ, ಭಮತಾರಿಣಿ ಆಶ್ರಮ ವಿಜಯ ನಗರದ ಸ್ವಾಮೀಜಿ, ವೀರಭದ್ರಪ್ಪ ಸರೋಜಮ್ಮ ನಾರಾಯಣ ಸ್ವಾಮಿ, ಎಸ್‌ಎಲ್‌ಎನ್ ಸ್ವಾಮಿ ಉಪಸ್ಥಿತರಿದ್ದರು.

ಬೆಂಗಳೂರು ವಿಜಯ | ಸೋಮವಾರ 29 ಜೂನ್ 2009



ವಿಶ್ವ ರಕ್ತದಾನ ದಿನದ ಅಂಗವಾಗಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಾಜಭವನದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್‌ನ ಪ್ರಾದೇಶಿಕ ಅಧಿಕಾರಿ ವಿ. ರೇಣುಕುಮಾರ್ ಮತ್ತು ಸದಸ್ಯರಿಗೆ 'ಇಂಡಿಯನ್ ರೆಡ್ ಕ್ರಾಸ್' ಪ್ರಶಸ್ತಿ ನೀಡಿ ಗೌರವಿಸಿದರು.

ವಿಜಯ ಕರ್ನಾಟಕ | ಭಾನುವಾರ, 28 ಜೂನ್ 2009 | ಬೆಂಗಳೂರು



ರಾಮಕೃಷ್ಣ ವಿವೇಕಾನಂದ ಆಶ್ರಮ: ವಾರ್ಷಿಕೋತ್ಸವ. ಸಾನ್ನಿಧ್ಯ: ಸ್ವಾಮಿ ವೀರೇಶಾನಂದ ಸರಸ್ವತಿ ಸ್ವಾಮೀಜಿ, ಅತಿಥಿಗಳು: ಡಬ್ಲ್ಯು.ಪಿ. ಕೃಷ್ಣ ಡಾ.ವೈ.ಎಲ್. ರಾಜಶೇಖರ್, ಉದ್ಯಮಿ ಎಸ್. ಷಡಕ್ಷರಿ ಅವರಿಂದ 'ಧೈರ್ಯವೇ ಧರ್ಮದ ಮೂಲವಯ್ಯ' ಉಪನ್ಯಾಸ. ಸ್ಥಳ: ಶೇಷಾದ್ರಿಪುರ ಕಾಲೇಜು, 3ನೇ ಮುಖ್ಯರಸ್ತೆ, ಕೆಂಗೇರಿ ಉಪನಗರ. ಬೆಳಗ್ಗೆ 9.30.

ಉದಯವಾಣಿ ಜೂನ್ 28, 2009

ಅಭಿನಂದನೆ



ಶೇಷಾದ್ರಿಪುರಂ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು ವಿದ್ಯಾರ್ಥಿಗಳಿಗೆ ನಡೆದ ಓರಿಯಂಟಲ್ ಪ್ರೋಗ್ರಾಂ ಮತ್ತು ಮೆರಿಟ್ ಸ್ಕಾಲರ್‌ಶಿಪ್ ಕಾರ್ಯಕ್ರಮದಲ್ಲಿ ಸಿ.ಇ.ಟಿ.ಯಲ್ಲಿ 19ನೇ ರ್‍ಯಾಂಕ್ ಗಳಿಸಿದ ಬಿ.ಎಸ್.ವಿನಯ್ ಅವರನ್ನು ಅಭಿನಂದಿಸಲಾಯಿತು. ಪ್ರೊ.ಎಂ.ಆರ್.ಶ್ರೀನಿವಾಸ್, ವೂಡೇ ಪಿ.ಕೃಷ್ಣ, ಡಾ.ಮುರಳೀಕೃಷ್ಣ ರೆಡ್ಡಿ, ವೀರಭದ್ರಯ್ಯ, ಎ.ಆರ್.ಶ್ರೀನಿವಾಸಯ್ಯ, ಬಿ.ಎಂ ಪಾರ್ಥಸಾರಥಿ ಹಾಜರಿದ್ದರು.

ಸಂಯುಕ್ತ ಕರ್ನಾಟಕ

28-06-2009

ಬೆಂಗಳೂರು ಶೇಷಾದ್ರಿಪುರಂ ಕಾಲೇಜಿನಲ್ಲಿ ಮಂಗಳವಾರ ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪುನಶ್ಚೇತನ ಹಾಗೂ ಪ್ರತಿಭಾ ವಿದ್ಯಾರ್ಥಿ ವೇತನ ವಿತರಣೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರೊಡೇ ಪಿ. ಕೃಷ್ಣ, ಪ್ರೊ. ಹಂಚಿನ ಮನೆ, ವೀರಭದ್ರಪ್ಪ, ಎಲ್.ವಿ. ಮುರಳಿ ಉಪಸ್ಥಿತರಿದ್ದರು.



ಕನ್ನಡಪ್ರಭ, ಭಾನುವಾರ, 28 ಜೂನ್ 2009

ಸನ್ಮಾನ

ಶೇಷಾದ್ರಿಪುರ ಪ.ಪೂ. ಕಾಲೇಜಿನಲ್ಲಿ ಸಿಇಟಿಯಲ್ಲಿ **19** ನೇ ರ್‍ಯಾಂಕ್ ಪಡೆದ ಬಿ.ಎಸ್. ವಿನಯ್ ಅವರನ್ನು ಸನ್ಮಾನಿಸಲಾಯಿತು. ಪ್ರೊ.ಶ್ರೀನಿವಾಸ್, ವೂಡೇ ಪಿ.ಕೃಷ್ಣ, ಡಾ| ಮುರುಳಿ ಕೃಷ್ಣರೆಡ್ಡಿ, ಪಾರ್ಥಸಾರಥಿ ಹಾಜರಿದ್ದರು.



ರಾಜ್ಯಪ್ರಗತಿ 25-6-2009

ರೆಡ್‌ಕ್ರಾಸ್‌ನಿಂದ ಒಂದು ಮಾನವೀಯ ಕಾರ್ಯಕ್ರಮ



ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ರಾಜ್ಯ ಶಾಖೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ತ್ರಿಚಕ್ರ ಸೈಕಲ್ ವಿತರಿಸಿತು. ಸಂಸ್ಥೆಯ ಖಜಾಂಚಿ ರಾಜು ಚಂದ್ರಶೇಖರ್, ಉಪಾಧ್ಯಕ್ಷ ವೂಡೇ ಪಿ. ಕೃಷ್ಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕಿ ಡಾ. ಉಷಾ ವಾಸುಂಕರ್ ಚಿತ್ರದಲ್ಲಿದ್ದಾರೆ.

ಕನ್ನಡಪ್ರಭ, ಬುಧವಾರ, 24 ಜೂನ್ 2009



ವಿದ್ಯಾರ್ಥಿಗೆ ಸನ್ಮಾನ


ಎಸ್‌ಎಸ್‌ಎಲ್‌ಸಿಯಲ್ಲಿ ಶೇ.91 ಅಂಕ ಪಡೆದ ವಿಕಲಚೇತನ ವಿದ್ಯಾರ್ಥಿ ಕೆ. ಸಾರ್ಥಕ್ ಕಾಮತ್‌ರನ್ನು ಶೇಷಾದ್ರಿಪುರ ಸಂಯುಕ್ತ ಪ.ಪೂ. ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಡಾ|ಎಂ.ಪಿ.ಚೌಡಯ್ಯ ಸನ್ಮಾನಿಸಿದರು. ಜಯಸಿಂಹ, ಪ್ರೊ. ಪಿ.ಕೃಷ್ಣ ಇದ್ದರು.



ಶೇಷಾದ್ರಿಪುರಂ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿಗಳ ಪುನಶ್ಚೇತನ ಕಾರ್ಯಕ್ರಮದಲ್ಲಿ ಯುಜಿಸಿ ಪ್ರಾಧ್ಯಾಪಕ ಡಾ.ಎಂ.ಪಿ.ಚೌಡಯ್ಯ ಅವರು ಎಸ್ಸೆಸ್ಸೆಲ್ಸಿಯಲ್ಲಿ ಶೇ.91 ಅಂಕಗಳಿಸಿದ ವಿಕಲಚೇತನ ವಿದ್ಯಾರ್ಥಿ ಸಾರ್ಥಕ್ ಕಾಮತ್‌ರನ್ನು ಸನ್ಮಾನಿಸಿದರು. ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.

ಉದಯವಾಣಿ ಜೂನ್ 23, 2009

ಸನ್ಮಾನ



ಶೇಷಾದ್ರಿಪುರಂ ಕಂಪೋಸಿಟ್ ಪ್ರಿ-ಯುನಿವರ್ಸಿಟಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.91 ಅಂಕ ಪಡೆದ ವಿಕಲಚೇತನ ವಿದ್ಯಾರ್ಥಿ ಕೆ.ಸಾರ್ಥಕ್ ಕಾಮತ್ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಎನ್.ಆರ್.ಪಂಡಿತಾರಾಧ್ಯ, ಎಚ್.ಎ.ಜಯಚಂದ್ರ, ವೂಡೇ.ಪಿ.ಕೃಷ್ಣ ಪ್ರಾಂಶುಪಾಲ ಎಂ.ಆರ್.ಸಂತಾನಂ ಈ ಸಂದರ್ಭದಲ್ಲಿ ಹಾಜರಿದ್ದರು.

ಸಂಜೆವಾಣಿ

ಮಂಗಳವಾರ 23 ಜೂನ್ 2009



ಶೇಷಾದ್ರಿಪುರಂನ ಸಂಯುಕ್ತ ಪದವಿಪೂರ್ವ ಕಾಲೇಜ್ ನಗರದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಪುನಃಶ್ಚೇತನ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಶೇ. 91ರಷ್ಟು ಅಂಕ ಗಳಿಸಿದ ವಿಕಲಾಂಗ ಚೇತನ ವಿದ್ಯಾರ್ಥಿ ಕೆ. ಸಾರ್ಥಕ್ ಕಾಮತ್ ಅವರನ್ನು ಸನ್ಮಾನಿಸಲಾಯಿತು. ಪ್ರಾಧ್ಯಾಪಕ ಡಾ. ಎಂ.ಪಿ. ಚೌಡಯ್ಯ, ಮಾನವ ಸಂಪನ್ಮೂಲ ತರಬೇತಿದಾರ ಹೆಚ್.ಎ ಜಯಸಿಂಹ, ಎನ್.ಆರ್. ಪಂಡಿತಾರಾಧ್ಯ, ಪ್ರೊ. ಪಿ. ಕೃಷ್ಣ ಇದ್ದಾರೆ.

ಕನ್ನಡಪ್ರಭ, ಮಂಗಳವಾರ, 23 ಜೂನ್ 2009

ವಿದ್ಯಾರ್ಥಿ ವೇತನ



ಶೇಷಾದ್ರಿಪುರ ಸ್ವತಂತ್ರ ಪದವಿ ಪೂರ್ವ ಕಾಲೇಜು ಹಮ್ಮಿಕೊಂಡ ವಿದ್ಯಾರ್ಥಿ ವೇತನ ಪ್ರದಾನ ಕಾರ್ಯಕ್ರಮದಲ್ಲಿ ಎಸ್. ಷಡಕ್ಷರಿ, ಡಬ್ಲ್ಯು.ಪಿ. ಕೃಷ್ಣ, ಎಸ್.ಶೇಷನಾರಾಯಣ ಮತ್ತಿತರರು ಭಾಗವಹಿಸಿ, ವಿದ್ಯಾರ್ಥಿ ವೇತನ ಪ್ರದಾನ ಮಾಡಿದರು.

ಈ ಸಂಜೆ


ಮಂಗಳವಾರ, 23 ಜೂನ್, 2009



ಶೇಷಾದ್ರಿಪುರಂ ಪಿಯು ಕಾಲೇಜು ಹಮ್ಮಿಕೊಂಡಿದ್ದ ಮೊದಲ ಪಿಯುಸಿ ವಿದ್ಯಾರ್ಥಿಗಳ ಪುನಶ್ಚೇತನ ಕಾರ್ಯಕ್ರಮ ಹಾಗೂ ಪ್ರತಿಭಾ ವಿದ್ಯಾರ್ಥಿ ವೇತನ ಕಾರ್ಯಕ್ರಮವನ್ನು ಎಲ್. ವಿ. ಮುರಳಿ ಕೃಷ್ಣ ಉದ್ಘಾಟಿಸಿದರು. ಕಾಲೇಜಿನ ಪ್ರಧಾನ ಕಾರ್ಯದರ್ಶಿ ವೂಡೆ ಪಿ. ಕೃಷ್ಣ, ಪ್ರೊ. ಹಂಚಿನ ಮನೆ, ವೀರಭದ್ರಪ್ಪ ಮತ್ತಿತರರಿದ್ದರು.

ವಿಜಯ ಕರ್ನಾಟಕ | ಸೋಮವಾರ, 15 ಜೂನ್ 2009 | ಬೆಂಗಳೂರು

'ಪ್ರಯೋಗಾಲಯದಲ್ಲಿ ರಕ್ತ ಉತ್ಪಾದನೆಯಾಗದು'



ವಿಕ ಸುದ್ದಿಲೋಕ

ಬೆಂಗಳೂರು: 'ತಂತ್ರಜ್ಞಾನ ಎಷ್ಟೇ ಬೆಳೆದಿದ್ದರೂ, ರಕ್ತವನ್ನು ಪ್ರಯೋಗಾಲಯದಲ್ಲಿ ತಯಾರಿಸಲು ಸಾಧ್ಯವಾಗಿಲ್ಲ, ಅದು ಅಸಾಧ್ಯದ ಕೆಲಸ. ಹಾಗಾಗಿ ರಕ್ತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು' ಎಂದು ರಾಜ್ಯಪಾಲ ರಾಮೇಶ್ವರ ಠಾಕೂರ್ ಕರೆ ನೀಡಿದರು.

ರಾಜಭವನದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಭಾನುವಾರ ಹಮ್ಮಿಕೊಂಡಿದ್ದ 'ವಿಶ್ವ ರಕ್ತದಾನಿಗಳ ದಿನಾಚರಣೆ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಪಘಾತ ಇಲ್ಲವೆ ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ಅಗತ್ಯ ಪ್ರಮಾಣದ/ ಗುಂಪಿನ ರಕ್ತದ ಅಲಭ್ಯತೆಯಿಂದಾಗಿ ಇಂದಿಗೂ ನೂರಾರು ಅಮೂಲ್ಯ ಜೀವಗಳು ಬಲಿಯಾಗುತ್ತಿವೆ. ಆದ್ದರಿಂದ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಪ್ರವೃತ್ತಿಯನ್ನು ಸಾರ್ವಜನಿಕರಲ್ಲಿ ಬೆಳೆಸಬೇಕು ಎಂದು ರಾಜ್ಯಪಾಲರು ಕರೆ ನೀಡಿದ್ದರು.

ರಕ್ತ ದಾನದರಿಉವ ಮೂಡಿಸಲು ಆಂದೋಲನ ರೂಪಿಸುವ ಅಗತ್ಯವಿದೆ ಎಂದು ಠಾಕೂರ್ ಅಭಿಪ್ರಾಯಪಟ್ಟರು.

ದಾವಣಗೆರೆಯಲ್ಲಿ ಕೇಂದ್ರ

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ತುಮಕೂರು ಮತ್ತು ಉಡುಪಿ ಘಟಕಗಳು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದು ಸದ್ಯದಲ್ಲೇ ದಾವಣಗೆರೆಯಲ್ಲಿ ರಕ್ತದಾನ ಕೇಂದ್ರವನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ವೂಡೆ.ಪಿ.ಕೃಷ್ಣ ವಿವರಿಸಿದರು.

ರಾಜ್ಯದಲ್ಲಿ ಸದ್ಯ 5.5 ಲಕ್ಷ ಯೂನಿಟ್ ರಕ್ತದ ಅವಶ್ಯಕತೆ ಇದೆ.ಈಗ 4 ಲಕ್ಷ ಯೂನಿಟ್ ರಕ್ತ ಮಾತ್ರ ಲಭ್ಯವಾಗುತ್ತಿದೆ

ರಕ್ತದಾನ ಸಂಸ್ಥೆಗಳಿಗೆ ಪ್ರಶಸ್ತಿ

ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಕರ್ನಾಟಕ ಸ್ವಯಂ ಪ್ರೇರಿತ ರಕ್ತದಾನಿಗಳ ಸಂಘ, ಲಯನ್ಸ್ ಕ್ಲಬ್ ಆಫ್ ಬೆಂಗಳೂರು (ಜಯನಗರ), ಸತ್ಯಂ ಪ್ರತಿಷ್ಠಾನ, ಲಯನ್ಸ್ ಕ್ಲಬ್ ಆಫ್ ಬೆಂಗಳೂರು (ದಕ್ಷಿಣ), ರೋಟರಿ ಕ್ಲಬ್ (ಬೆಂಗಳೂರು ಪಶ್ಚಿಮ), ಲಯನ್ಸ್ ಕ್ಲಬ್ ಆಫ್ ಮಹಾ ನಗರ್, ಸಂತ ನಿರಂಕಾರಿ ಮಂಡಲ್, ಬಿಎಸ್ಎನ್ಎಲ್ (ಬೆಂಗಳೂರು ಟೆಲಿಕಾಂ ಜಿಲ್ಲೆ), ಆಶಾಕಿರಣ್ ಯುವಕರ ಸಂಘ (ದೊಡ್ಡಬಳ್ಳಾಪುರ) ಮತ್ತು ಚಿರಂಜೀವಿ ಅಭಿಮಾನಿಗಳ ಸಂಘ (ಶಿಡ್ಲಘಟ್ಟ). ಜತೆಗೆ, 'ರಕ್ತದಾನ ರಾಜ್ಯ ಪ್ರಶಸ್ತಿ'ಯನ್ನು ವೂಡೆ ಪಿ.ಕೃಷ್ಣ ಮೀರಾ ಶಿವಲಿಂಗಯ್ಯ, ನಜೀರ್ ಅಹಮದ್ ಶೇಕ್ ಮತ್ತು ಸಿ.ಹೇಮ ಲತಾ ಅವರಿಗೆ ರಾಜ್ಯಪಾಲರು ಪ್ರಶಸ್ತಿ ನೀಡಿ, ಗೌರವಿಸಿದರು.

ಸಂಜೆವಾಣಿ
ಭಾನುವಾರ 14 ಜೂನ್ 2009



ವಿಶ್ವ ರಕ್ತದಾನ ದಿನದ ಅಂಗವಾಗಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಅಂಗವಿಕಲರಿಗೆ ಟ್ರೈಸಿಕಲ್ ವಿತರಿಸಿದರು.

ಈ ಸಂಜೆ ಈ ಕ್ಷಣದ | ಸುದ್ದಿಗಳು ಭಾನುವಾರ 14 ಜೂನ್ 2009



ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ರೆಡ್‌ಕ್ರಾಸ್ ಸಂಸ್ಥೆ ರಾಜಭವನದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ರಾಜ್ಯಪಾಲ ರಾಮೇಶ್ವರ ಠಾಕೂರ್ ಉದ್ಘಾಟಿಸಿದರು. ರೆಡ್‌ಕ್ರಾಸ್‌ನ ಉಪಾಧ್ಯಕ್ಷ ವೂಡೆ.ಪಿ.ಕೃಷ್ಣ, ಕೋಶಾಧ್ಯಕ್ಷ ರಾಜು ಚಂದ್ರಶೇಖರ್, ಡಾ.ಎಸ್.ಎಂ.ಸುರೇಶ್‌ಗೌಡ, ತುಮಕೂರು ಜಿಲ್ಲಾಧಿಕಾರಿ ಡಾ. ಸಿ.ಸೋಮಶೇಖರ್ ಹಾಜರಿದ್ದರು.

ಸ್ವಯಂ ರಕ್ತದಾನಕ್ಕೆ ಉತ್ತೇಜನ ಅಗತ್ಯ

ಬೆಂಗಳೂರು,ಜೂ.14- ರಕ್ತದಾನದ ಬಗ್ಗೆ ಜನರಲ್ಲಿರುವ ತಪ್ಪುತಿಳುವಳಿಕೆಗಳನ್ನು ಹೋಗಲಾಡಿಸಿ ಸ್ವಯಂ ಪ್ರೇರಿತ ರಕ್ತದಾನಕ್ಕೆ ಉತ್ತೇಜನ ನೀಡಬೇಕಾದ ಅಗತ್ಯವಿದೆ ಎಂದು ರಾಜ್ಯಪಾಲ ರಾಮೇಶ್ವರ ಠಾಕೂರ್ ಇಂದಿಲ್ಲಿ ಪ್ರತಿಪಾದಿಸಿದರು.

ರಾಜಭವನದಲ್ಲಿ ರಾಜ್ಯ ರೆಡ್‌ಕ್ರಾಸ್ ಸಂಸ್ಥೆ ಆಯೋಜಿಸಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಅಪಘಾತ ಮತ್ತು ಶಸ್ತ್ರಚಿಕಿತ್ಸೆಯಂತಹ ಸಂದರ್ಭದಲ್ಲಿ ರಕ್ತದ ಕೊರತೆಯಿಂದ ಜನರು ತಮ್ಮ ಅಮೂಲ್ಯವಾದ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ.

ಸ್ವಯಂ ಪ್ರೇರಿತ ರಕ್ತದಾನದಿಂದ ಅಮೂಲ್ಯವಾದ ಪ್ರಾಣ ಉಳಿಸಲು ಸಾಧ್ಯ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟರು.

ರಕ್ತದಾನದ ಬಗ್ಗೆ ಜನರಲ್ಲಿ ತಪ್ಪು ತಿಳುವಳಿಕೆ ಇದೆ, ಇದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅವರು ತಿಳಿಸಿದರು.

ಇದಕ್ಕೂ ಮುನ್ನ ರಾಜ್ಯ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ವೂಡೆ ಪಿ. ಕೃಷ್ಣ ಮಾತನಾಡಿ, ಸಂಭಾವನೆ ಇಲ್ಲದೆ ಸ್ವಯಂ ಪ್ರೇರಿತ ರಕ್ತದಾನ ಮತ್ತು ಪೂರಕವಾದ ರಕ್ತ ಸಂಗ್ರಹ ಮಾಡುವ ಸಂದೇಶದೊಂದಿಗೆ ಇಂದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ರಕ್ತ ಕೊಟ್ಟರೆ ಎಲ್ಲಿ ಅನಾಹುತವಾಗುತ್ತದೋ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ, ಈ ಬಗ್ಗೆ ರೆಡ್ ಕ್ರಾಸ್ ಸಂಸ್ಥೆ ಜನರಲ್ಲಿ ಜಾಗೃತಿ ಮೂಡಿಸಿ ಸ್ವಯಂ ಪ್ರೇರಿತ ರಕ್ತದಾನಕ್ಕೆ ಪ್ರೇರಣೆ ನೀಡುತ್ತಿದೆ ಎಂದರು.

ರಕ್ತದಾನ ಮಾಡಲು ಮಹಿಳೆಯರು ಮುಂದೆ ಬರಬೇಕು, ಸ್ವಯಂ ಪ್ರೇರಿತ ರಕ್ತದಾನಕ್ಕೆ ಹಿಂಜರಿಯಬಾರದೆಂದು ಅವರು ತಿಳಿಸಿದರು.

ದೇಶದಲ್ಲಿ ರಕ್ತದ ಬೇಡಿಕೆ ಹೆಚ್ಚಿದೆ, ಪೂರೈಕೆ ಕಡಿಮೆ ಇದೆ ಎಂದು ಅವರು ತಿಳಿಸಿದರು.

ರೆಡ್‌ಕ್ರಾಸ್‌ನ ಗೌರವ ಕೋಶಾಧ್ಯಕ್ಷ ರಾಜು ಚಂದ್ರಶೇಖರ್ ಮಾತನಾಡಿ, ರಾಜ್ಯದಲ್ಲಿ 5.5 ಲಕ್ಷ ಯೂನಿಟ್ ರಕ್ತದ ಅಗತ್ಯವಿದ್ದು 4 ಲಕ್ಷ ಯೂನಿಟ್ ರಕ್ತ ದಾನಿಗಳಿಂದ ಪೂರೈಕೆಯಾಗುತ್ತಿದೆ ಎಂದರಲ್ಲದೆ, ಈ ಪೈಕಿ 1.5 ಲಕ್ಷ ಯೂನಿಟ್‌ನಷ್ಟು ರಕ್ತದ ಕೊರತೆ ಇದೆ ಎಂದು ಹೇಳಿದರು.

ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ತೊಡಗಿಕೊಳ್ಳಬೇಕು ಎಂದು ಕರೆ ನೀಡಿದ ಅವರು, ಸ್ವಯಂ ಪ್ರೇರಿತ ರಕ್ತ ದಾನದ ಕುರಿತು ಅಮೂಲ್ಯ ಸಲಹೆ ನೀಡಿದರು.

ಅಭಿನಂದನೆ

ವಿಕಲಚೇತನರ ಸೇವಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ವೂಡೆ ಪಿ. ಕೃಷ್ಣ ಮೀರಾ ಶಿವಲಿಂಗಯ್ಯ, ನಜೀರ್ ಅಹ್ಮದ್ ಶೇಕ್ ಹಾಗೂ ರಕ್ತದಾನ ಪ್ರಶಸ್ತಿ ಪಡೆದ ಕರ್ನಾಟಕ ಸ್ವಯಂ ಪ್ರೇರಿತ ರಕ್ತದಾನಿಗಳ ಸಂಘ, ಲಯನ್ಸ್ ಕ್ಲಬ್ ಆಫ್ ಬೆಂಗಳೂರು, ಸತ್ಯಂ ಫೌಂಡೇಷನ್ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ, ಅಭಿನಂದಿಸಲಾಯಿತು.

ಭಾನುವಾರ 14 ಜೂನ್ 2009

ರಕ್ತದಾನದ ಅಗತ್ಯ ಇದೆ: ಠಾಕೂರ್



ವಿಶ್ವ ರಕ್ತದಾನ ದಿನದ ಅಂಗವಾಗಿ ರಾಜಭವನದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡುತ್ತಿರುವ ದಾನಿಯ ಜೊತೆ ರಾಜ್ಯಪಾಲ ರಾಮೇಶ್ವರ ಠಾಕೂರ್

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಜೂ.೧೪- ರಕ್ತದಾನ ಬಗೆಗಿನ ಸಾರ್ವಜನಿಕರಲ್ಲಿನ ಮೂಢನಂಬಿಕೆ ಹೋಗಲಾಡಿಸುವುದರೊಂದಿಗೆ ಸ್ವ ಪ್ರೇರಣೆಯಿಂದ ರಕ್ತದಾನ ಮಾಡುವ ಕುರಿತು ಜಾಗೃತಿ ಮೂಡಿಸುವ ಅಗತ್ಯತೆ ಇದೆ ಎಂದು ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ರಾಜಭವನ ಬ್ಯಾಂಕ್ವೆಟ್ ಹಾಲ್‌ನಲ್ಲಿ ರೆಡ್‌ಕ್ರಾಸ್ ಸಂಸ್ಥೆ ಹಮ್ಮಿಕೊಂಡಿದ್ದ ರಕ್ತದಾನಿಗಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಅಪಘಾತ ಹಾಗೂ ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ಉಂಟಾಗುವ ರಕ್ತದ ಕೊರತೆ ನೀಗಿಸಲು ಸ್ವಯಂಪ್ರೇರಿತ ರಕ್ತದಾನದಿಂದ ಮಾತ್ರ ಸಾಧ್ಯ ಎಂದ ಅವರು ಯುವಕರು ರಕ್ತದಾನ ಮಾಡುವ ಮೂಲಕ ಅಮೂಲ್ಯ ಜೀವ ಉಳಿಸಲು ಮುಂದಾಗುವಂತೆ ಕಿವಿಮಾತು ಹೇಳಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೆಡ್‌ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಪ್ರೊ.ಪಿ.ಕೃಷ್ಣ ಅವರು ರೆಡ್‌ಕ್ರಾಸ್ ಸಂಸ್ಥೆ 80 ಸ್ಥಳಗಳಲ್ಲಿ ಯಶಸ್ವಿ ರಕ್ತದಾನ ಶಿಬಿರ ನಡೆಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ರಕ್ತದಾನ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ 10 ಸಂಸ್ಥೆಗಳಿಗೆ ಪ್ರಶಸ್ತಿ ವಿತರಿಸಿದರು.

ಕನ್ನಡಪ್ರಭ, ಸೋಮವಾರ, 25 ಮೇ 2009

ವಾರ್ಷಿಕೋತ್ಸವ...

ಶೇಷಾದ್ರಿಪುರ ಸಂಜೆ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಡಾ।ಹೊ.ಶ್ರೀನಿವಾಸಯ್ಯ, ಎನ್.ಪಂಡಿತಾರಾಧ್ಯ, ಪ್ರೊ.ಸಿ.ಎಲ್. ಬಸವರಾಜಯ್ಯ, ಪಿ.ಕೃಷ್ಣ, ಡಿ.ಪ್ರಭು ಇದ್ದರು.



ಬೆಂಗಳೂರು ವಿಜಯ | ಮಂಗಳವಾರ, 12 ಮೇ 2009

ಸಾಂಸ್ಕೃತಿಕ ಮಹತ್ವ ಅರಿವು ಅಗತ್ಯ

ಬೆಂಗಳೂರು: ವಿದ್ಯಾರ್ಥಿಗಳು ಪಠ್ಯೇತರ, ಸಾಂಸ್ಕೃತಿಕ ಕಾರ್ಯಕ್ರಮಗಳ ಮಹತ್ವ ಅರಿಯಬೇಕು ಎಂದು ಗಾಯಕ ಡಾ. ಶಿವಮೊಗ್ಗ ಸುಬ್ಬಣ್ಣ ಕರೆ ನೀಡಿದರು.

ಶೇಷಾದ್ರಿಪುರ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳು ಎಷ್ಟು ಮುಖ್ಯವೋ ಪಠ್ಯೇತರ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳೂ ಅಷ್ಟೇ ಮುಖ್ಯ ಎಂದ ಅವರು, ಕಡಿಮೆ ಅಂಕ ಗಳಿಸಿದರೂ ಜೀವನೋತ್ಸಾಹ ಕಳೆದುಕೊಳ್ಳಬಾರದು. ಇದರಿಂದ ಮಾನಸಿಕವಾಗಿ ಕುಗ್ಗುವುದಲ್ಲದೆ ಯಾವುದೇ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಳ್ಳಬೇಕಾಗುತ್ತದೆ ಎಂದರು.

ಕಾಲೇಜಿನ ಪ್ರಿನ್ಸಿಪಾಲ್ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ, ಇಂದಿನ ಯುವ ಜನಾಂಗ ಶ್ರೇಷ್ಠ ವ್ಯಕ್ತಿಗಳ ಒಡನಾಟದಲ್ಲಿ ತೊಡಗುತ್ತಿಲ್ಲ. ಶ್ರೇಷ್ಠ ವ್ಯಕ್ತಿತ್ವಗಳ ಒಡನಾಟದಿಂದ ತಮ್ಮ ವ್ಯಕ್ತಿತ್ವ ಉನ್ನತವಾಗಬಲ್ಲದೆಂದು ಯುವಕರು ಮನಗಾಣಬೇಕು. ವಿದ್ಯಾರ್ಥಿಗಳಲ್ಲಿ ಪ್ರತಿಭೆಯೊಂದಿದ್ದರೆ ಸಾಲದು. ಅದರೊಡನೆ ಶಿಸ್ತುಬದ್ಧ ನಡವಳಿಕೆ ಇರಬೇಕು. ಸಾಂಸ್ಕೃತಿಕ ಚಟುವಟಿಕೆಗಳು ಈ ನಡವಳಿಕೆಯನ್ನು ಕಲಿಸುವಲ್ಲಿ ನೆರವಾಗುತ್ತವೆ. ಆದ್ದರಿಂದ ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಬಹಳ ಅಗತ್ಯ ಎಂದರು.



ಶೇಷಾದ್ರಿಪುರ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಡಾ. ಶಿವಮೊಗ್ಗ ಸುಬ್ಬಣ್ಣ ಬಹುಮಾನ ವಿತರಿಸಿದರು. ಭಾಗ್ಯಲಕ್ಷ್ಮಿ ಪದಕಿ, ಎಂ.ಎಸ್. ನಟರಾಜ್, ವೂಡೇ ಪಿ. ಕೃಷ್ಣ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಕಾರ್ಯದರ್ಶಿ ವೂಡೇ ಪಿ. ಕೃಷ್ಣ ಮಾತನಾಡಿ, ಯಾವುದೇ ಶಿಕ್ಷಣ ಸಂಸ್ಥೆಯ ಗುರಿ ಜ್ಞಾನಪ್ರಸಾರವಷ್ಟೇ ಆಗಬಾರದು. ಅವುಗಳಿಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದ್ಧತೆಯೂ ಬಹಳ ಮುಖ್ಯ. ವಿದ್ಯಾರ್ಥಿಗಳು ಸಮಾಜ ಮತ್ತು ಸಂಸ್ಕೃತಿಗೆ ಬದ್ಧರಾಗಿದ್ದು ಸಮಾಜಮುಖಿ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಶಿವಮೊಗ್ಗ ಸುಬ್ಬಣ್ಣ ಅವರು ಬಹುಮಾನ ವಿತರಿಸಿ, ನಾನಾ ಗೀತೆಗಳನ್ನು ಹಾಡಿದರು.

ಸಂಸ್ಥೆಯ ಆಡಳಿತ ನಿರ್ವಹಣಾ ಮಂಡಳಿ ಅಧ್ಯಕ್ಷ ಎಂ.ಎಸ್. ನಟರಾಜ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಉದಯವಾಣಿ

ಶನಿವಾರ 9 ಮೇ 2009



ರೆಡ್‌ಕ್ರಾಸ್ ಅಭಿನಂದನೆ

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಶುಕ್ರವಾರ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ರೆಡ್‌ಕ್ರಾಸ್ ದಿನಾಚರಣೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕಿ ಡಾ| ಉಷಾ ವಾಸುಕರಂ ಅವರು ಅಂಗವಿಕಲರೊಬ್ಬರನ್ನು ಅಭಿನಂದಿಸಿದರು. ಸಂಸ್ಥೆಯ ಉಪಾಧ್ಯಕ್ಷ ಒಡೆಯರ್ ಪಿ.ಕೃಷ್ಣ, ಖಜಾಂಚಿ ರಾಜು ಚಂದ್ರಶೇಖರ್ ಉಪಸ್ಥಿತರಿದ್ದರು.

ಶನಿವಾರ 20ನೇ ಜೂನ್ 2009

ಪ್ರಜಾವಾಣಿ

ಶೇಷಾದ್ರಿಪುರ ಸಂಯುಕ್ತ ಪದವಿ ಪೂರ್ವ ಕಾಲೇಜು: ಕಾಲೇಜಿನ ಸಭಾಂಗಣ, ಬಾಲಕಿಯರ ಶಾಲೆ ಬೀದಿ, ಶೇಷಾದ್ರಿಪುರ. ಪುನಶ್ಚೇತನ ಕಾರ್ಯಕ್ರಮ ಹಾಗೂ ವಿದ್ಯಾರ್ಥಿ ವೇತನ ವಿತರಣೆ. ಅತಿಥಿಗಳು–ಬೆಂಗಳೂರು ವಿಶ್ವವಿದ್ಯಾಲಯದ ಉತ್ಪಾದನಾ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗದ ಪ್ರೊ.ಎಂ.ಪಿ. ಚೌಡಯ್ಯ, ಮಾನವಸಂಪನ್ಮೂಲ ತರಬೇತುದಾರ ಎಚ್.ಎ.ಜಯಸಿಂಹ, ಶೇಷಾದ್ರಿಪುರ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ವೂಡೆ ಪಿ.ಕೃಷ್ಣ. ಅಧ್ಯಕ್ಷತೆ–ಶೇಷಾದ್ರಿಪುರ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಎನ್.ಆರ್.ಪಂಡಿತಾರಾಧ್ಯ. ಬೆಳಿಗ್ಗೆ 10.

ಕನ್ನಡಪ್ರಭ,

ಶನಿವಾರ 20 ಜೂನ್ 2009

■ **ಶೇಷಾದ್ರಿಪುರ ಸಂಯುಕ್ತ ಪಿ.ಯು. ಕಾಲೇಜು:** ಪುನರ್‌ಮನನ ಕಾರ್ಯಕ್ರಮ ಮತ್ತು ಎಸ್ಇಟಿ ಪ್ರತಿಭಾ ಪುರಸ್ಕಾರ, ಅಧ್ಯಕ್ಷತೆ– ಎನ್.ಆರ್. ಪಂಡಿತಾರಾಧ್ಯ, ಅತಿಥಿ– ಪ್ರೊ|ಡಾ| ಎಂ.ಪಿ. ಚೌಡಯ್ಯ, ಎಚ್.ಎ. ಜಯಸಿಂಹ, ವೂಡೆ ಪಿ. ಕೃಷ್ಣ, ಕಾಲೇಜು ಆವರಣ, ಬಾಲಕಿಯರ ಶಾಲೆ ರಸ್ತೆ, ಬೆಳಗ್ಗೆ 10.

ಪ್ರಜಾವಾಣಿ

ಶುಕ್ರವಾರ 19ನೇ ಜೂನ್ 2009

ಪ್ರಶಸ್ತಿ ಸ್ವೀಕಾರ



ಕರ್ನಾಟಕ ಸ್ವಯಂ ರಕ್ತದಾನಿಗಳ ಒಕ್ಕೂಟಕ್ಕೆ ದೊರೆತ ರೆಡ್ ಕ್ರಾಸ್ ಪ್ರಶಸ್ತಿಯನ್ನು ಒಕ್ಕೂಟದ ಸಲಹೆಗಾರ ಎಂ.ಬಿ.ಜಯರಾಂ ಅವರು ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರಿಂದ ಇತ್ತೀಚೆಗೆ ಸ್ವೀಕರಿಸಿದರು. ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ವೂಡೇ. ಪಿ. ಕೃಷ್ಣ ಮತ್ತು ಕೋಶಾಧ್ಯಕ್ಷ ರಾಜು ಚಂದ್ರಶೇಖರ್ ಚಿತ್ರದಲ್ಲಿದ್ದಾರೆ.

ಸಂಜೆವಾಣಿ ಗುರುವಾರ 18 ಜೂನ್ 2009

ಸ್ವಯಂ ರಕ್ತದಾನಿಗಳ ಒಕ್ಕೂಟಕ್ಕೆ ಸತತ 2ನೇ ರೆಡ್ ಕ್ರಾಸ್ ಪ್ರಶಸ್ತಿ




ರಾಜ್ಯಪಾಲರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಜಯರಾಂ ಹಾಗೂ ಆರುಣ್.

ಬೆಂಗಳೂರು, ಜೂ.೧೮- ವಿಶ್ವ ಸ್ವಯಂ ರಕ್ತದಾನಿಗಳ ದಿನಾಚರಣೆ ಅಂಗವಾಗಿ ರಾಜಭವನದಲ್ಲಿ ಭಾರ ತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆ ಏರ್ಪಡಿಸಿದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ರಾಜ್ಯದಲ್ಲಿ 2008-09 ರಲ್ಲಿ ಅತಿ ಹೆಚ್ಚು ರಕ್ತದಾನ ಶಿಬಿರಗಳು ಹಾಗೂ ರಕ್ತದಾನಿಗಳಿಂದ ರಕ್ತ ಸಂಗ್ರಹಣೆ ಮಾಡಿ ರೆಡ್ ಕ್ರಾಸ್ ರಕ್ತನಿಧಿಗೆ ನೀಡಿದ್ದಕ್ಕೆ ಕರ್ನಾಟಕ ಸ್ವಯಂ ರಕ್ತದಾನಿಗಳ ಒಕ್ಕೂಟಕ್ಕೆ ಈ ಬಾರಿಯೂ ಪ್ರಥಮ ಸ್ಥಾನ ದೊರೆಕಿದೆ.

ಪ್ರಶಸ್ತಿಯನ್ನು ರಾಜ್ಯಪಾಲ ರಾಮೇಶ್ವರ ಠಾಕೂರ್‌ರವರಿಂದ ಒಕ್ಕೂಟದ ಸಲಹೆಗಾರ ಎಂ.ಬಿ.ಜಯರಾಂ ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯ ಅರುಣ್.ಆರ್ ರವರ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ರಾಜ್ಯ ರೆಡ್ ಕ್ರಾಸ್ ಉಪ ಸಭಾಧ್ಯಕ್ಷ ಪ್ರೊ.ಡೇ.ಪಿ.ಕೃಷ್ಣ ಹಾಗೂ ಕೋಶಾಧ್ಯಕ್ಷ ರಾಜು ಚಂದ್ರಶೇಖರ್ ಉಪಸ್ಥಿತರಿದ್ದರು.

ಕನ್ನಡಪ್ರಭ, ಗುರುವಾರ, 18 ಜೂನ್ 2009



ಪ್ರಶಸ್ತಿ ಪ್ರದಾನ

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಾಜಭವನದಲ್ಲಿ ಹಮ್ಮಿಕೊಂಡ ವಿಶ್ವ ರಕ್ತದಾನ ದಿನದಲ್ಲಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಜಯನಗರದ ಸಿ.ಹೇಮಂತ್ ಕುಮಾರ್ ಮತ್ತು ಸದಸ್ಯರಿಗೆ 'ಇಂಡಿಯನ್ ರೆಡ್‌ಕ್ರಾಸ್ ಪ್ರಶಸ್ತಿ' ನೀಡಿ ಗೌರವಿಸಿದರು.

UDAYAVANI – MANIPAL

17-6-2009 ಉದಯವಾಣಿ

ರೆಡ್‌ಕ್ರಾಸ್ ರಾಜ್ಯ ಉಪಾಧ್ಯಕ್ಷ ಪಿ.ಕೃಷ್ಣ ಇಂದು ಉಡುಪಿಗೆ

ಉಡುಪಿ, ಜೂ. 16: ರೆಡ್‌ಕ್ರಾಸ್ ಸಂಸ್ಥೆಯ ರಾಜ್ಯ ಘಟಕದ ಉಪಾಧ್ಯಕ್ಷ, ಅ.ಭಾ. ಕಾರ್ಯಕಾರಿ ಸಮಿತಿ ಸದಸ್ಯ, ಗಾಂಧಿ ಶಾಂತಿ ಪ್ರತಿಷ್ಠಾನದ ರಾಜ್ಯಾಧ್ಯಕ್ಷ, ಭಾರತ ಸೇವಾದಲದ ರಾಜ್ಯ ಕೋಶಾಧ್ಯಕ್ಷ, ಶೇಷಾದ್ರಿಪುರಂ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ವೂಡೇ ಪಿ. ಕೃಷ್ಣ ಅವರು ಜೂ.17ರಂದು ಉಡುಪಿಗೆ ಭೇಟಿ ನೀಡಲಿದ್ದಾರೆಂದು ರಾಜ್ಯ ರೆಡ್‌ಕ್ರಾಸ್ ಸಂಸ್ಥೆಯ ಪ್ರಕೃತಿ ವಿಕೋಪ ಪರಿಹಾರ ಉಪಸಮಿತಿ ಅಧ್ಯಕ್ಷ, ಮಾಜಿ ಶಾಸಕ ಯು.ಆರ್. ಸಭಾಪತಿ ತಿಳಿಸಿದ್ದಾರೆ. ಜಿಲ್ಲಾ ರೆಡ್‌ಕ್ರಾಸ್ ಭವನದ ಕಾಮಗಾರಿ ಪ್ರಗತಿ ವೀಕ್ಷಿಸಿದ ಅನಂತರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಜಿಲ್ಲೆಯ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸುವರು.

ಹಿರಿಯಡಕದಲ್ಲಿ ನೂತನವಾಗಿ ಆರಂಭಿಸಿದ ಡಾ। ಜಿ. ಶಂಕರ್ ಪ.ಪೂ. ಕಾಲೇಜಿನಲ್ಲಿ ಜೂನಿಯರ್ ರೆಡ್‌ಕ್ರಾಸ್ ಘಟಕವನ್ನು ವೂಡೇ ಪಿ. ಕೃಷ್ಣ ಅವರು ಉದ್ಘಾಟಿಸಲಿದ್ದಾರೆಂದು ಕಾಲೇಜಿನ ಸಂಚಾಲಕರೂ ಆದ ಸಭಾಪತಿ ತಿಳಿಸಿದ್ದಾರೆ.

UDAYAVANI – MANIPAL

ಮಣಿಪಾಲ | ಬುಧವಾರ | ಜೂನ್ 17 | 2009

ಇಂದು ಉಡುಪಿಗೆ ಆಗಮಿಸುವ

ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಕರ್ನಾಟಕ ರಾಜ್ಯ ಘಟಕದ

ಉಪಾಧ್ಯಕ್ಷರಾದ



ಶ್ರೀ ಪ್ರೊಫೆ. ಪಿ. ಕೃಷ್ಣ

ಬಿ.ಇ. ಎಂ.ಎಸ್. ಎಲ್.ಎಲ್.ಬಿ.

ಗೌರವಾಧ್ಯಕ್ಷರು, ಗಾಂಧಿ ಶಾಂತಿ ಪ್ರತಿಷ್ಠಾನ, ಬೆಂಗಳೂರು

ಗೌರವ ಕಾರ್ಯದರ್ಶಿಗಳು, ಶೇಷಾದ್ರಿಪುರಂ ಸಮೂಹ ಶಿಕ್ಷಣ ದತ್ತಿ ಸಂಸ್ಥೆ, ಬೆಂಗಳೂರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸದಸ್ಯರು

ಕೋಶಾಧ್ಯಕ್ಷರು, ಭಾರತ ಸೇವಾದಲ

ಇವರಿಗೆ

ಹಾರ್ದಿಕ ಸ್ವಾಗತ

ಪ್ರಾಚಾರ್ಯರು

ಶ್ರೀ ಕೆ. ಸತೀಶ್ಚಂದ್ರ ಹೆಗ್ಡೆ ಸ್ಥಾಪಕ

ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್, ಹಿರಿಯಡ್ಕ


ಡಾ। ಜಿ. ಶಂಕರ್

ಪ.ಪೂ.ಕಾಲೇಜು, ಹಿರಿಯಡ್ಕ

ಎಚ್. ಆರ್. ಸಭಾಪತಿ


ಕಾರ್ಯದರ್ಶಿಗಳು, ಆದಿತ್ಯ ಚಾರಿಟೇಬಲ್ ಟ್ರಸ್ಟ್ (ರಿ.), ಉಡುಪಿ

ಪ್ರಜಾವಾಣಿ ಸೋಮವಾರ 15ನೇ ಜೂನ್ 2009



ರಾಜಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ರಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ಎಂ.ಎಂ. ಸ್ಮಿತಾ ಅವರಿಗೆ ಸತ್ಕಂ ಪ್ರತಿಷ್ಠಾನ ಪ್ರಶಸ್ತಿ ನೀಡಿದರು. ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಕರ್ನಾಟಕ ಘಟಕದ ಅಧ್ಯಕ್ಷ ಡಬ್ಲ್ಯು.ಪಿ. ಕೃಷ್ಣ, ಖಜಾಂಚಿ ರಾಜು ಚಂದ್ರಶೇಖರ್ ಚಿತ್ರದಲ್ಲಿದ್ದಾರೆ. -ಪ್ರಜಾವಾಣಿ ಚಿತ್ರ

ಉದಯವಾಣಿ
ಸೋಮವಾರ 15 ಜೂನ್ 2009



ರಾಜಭವನದಲ್ಲಿ ಭಾನುವಾರ ನಡೆದ ರಕ್ತದಾನಿಗಳ ದಿನಾಚರಣೆಯಲ್ಲಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ಕರ್ನಾಟಕ ವಿದ್ಯುತ್ ನಿಗಮದ ಸಾಂಸ್ಥಿಕ ನಿರ್ದೇಶಕ ಎಂ.ಬಿ.ಜಯರಾಂ ಅವರಿಗೆ ಶ್ರೇಷ್ಠ ರಕ್ತದಾನಿ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರೊ. ಪಿ.ಕೃಷ್ಣ ರಾಜು ಚಂದ್ರಶೇಖರ್ ಉಪಸ್ಥಿತರಿದ್ದರು.

ಸಂಯುಕ್ತ ಕರ್ನಾಟಕ 15-6-2009

ರಕ್ತದಾನ ಜಾಗೃತಿ ಅಗತ್ಯ: ರಾಮೇಶ್ವರ್ ಠಾಕೂರ್

ಬೆಂಗಳೂರು, ಜೂ. 14: ರಕ್ತದಾನದ ಬಗೆಗೆ ಸಾರ್ವಜನಿಕರಲ್ಲಿರುವ ತಪ್ಪು ತಿಳುವಳಿಕೆಗಳನ್ನು ಹೋಗಲಾಡಿಸುವ ಮೂಲಕ ರಕ್ತದಾನದ ಬಗೆಗೆ ಹೆಚ್ಚಿನ ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದು ರಾಜ್ಯಪಾಲರಾದ ರಾಮೇಶ್ವರ್ ಠಾಕೂರ್ ಇಂದಿಲ್ಲಿ ಹೇಳಿದರು.

ಬೆಂಗಳೂರಿನಲ್ಲಿ ಭಾನುವಾರ ರಾಜಭವನದ ಪ್ರಾಂಗಣದಲ್ಲಿ 'ವಿಶ್ವ ರಕ್ತದಾನಿಗಳ ದಿನಾಚರಣೆ' ಪ್ರಯುಕ್ತ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ದೂರದರ್ಶನ ಹಾಗೂ ಇತರ ಸ್ವಯಂ ಸೇವಾ ಸಂಘಗಳು ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಕ್ತದಾನಕ್ಕೆ ಉತ್ತೇಜನ ನೀಡುವ ಅವಶ್ಯಕತೆ ಇದೆ. ಸಾರ್ವಜನಿಕರಲ್ಲಿ ರಕ್ತದಾನದ ಬಗೆಗಿರುವ ತಪ್ಪು ನಂಬಿಕೆಗಳನ್ನು ತೊಡೆದು ಹಾಕಲು ಸಾರ್ವತ್ರಿಕ ಪ್ರಯತ್ನ ನಡೆಯಬೇಕಾಗಿದೆ ಎಂದರು.

ಅಪಘಾತ ಶಸ್ತ್ರ ಚಿಕಿತ್ಸೆ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ರಕ್ತದ ಕೊರತೆ ಕಂಡು ಬರುತ್ತಿದೆ. ಅನೇಕ ಬಾರಿ ಸೂಕ್ತ ಸಂದರ್ಭಗಳಲ್ಲಿ ರಕ್ತ ದೊರೆಯದ ಕಾರಣ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ರಕ್ತದಾನ ಅಮೂಲ್ಯವಾದದ್ದು ಆದರಿಂದ ಮತ್ತೊಬ್ಬರ ಜೀವ ಕಾಪಾಡಬಹುದಾಗಿದೆ ಎಂಬ ಅರಿವು ಜನರಲ್ಲಿ ಮೂಡಿಸಬೇಕಾಗಿದೆ ಎಂದರು.

ರೆಡ್‌ಕ್ರಾಸ್ ಸಂಸ್ಥೆಯ ಗೌರವಅಧ್ಯಕ್ಷ ರಾಜು ಚಂದ್ರಶೇಖರ್ ಮಾತನಾಡಿ ರಾಜ್ಯದಲ್ಲಿ ರಕ್ತದ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಒಟ್ಟು 5.5 ಲಕ್ಷ ಯೂನಿಟ್ ರಕ್ತದ ಅವಶ್ಯಕತೆ ಇದ್ದು ದಾನಿಗಳಿಂದ 4 ಲಕ್ಷ ಯೂನಿಟ್ ರಕ್ತ ಸಂಗ್ರಹಿಸಲಾಗುತ್ತಿದೆ. 1.5 ಲಕ್ಷ ಯೂನಿಟ್ ರಕ್ತದ ಕೊರತೆ ಇದೆ. ರಕ್ತದ ಅವಶ್ಯಕತೆ ಬಗೆಗೆ ಜನರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದು ಹೇಳಿದರು.

ಕರ್ನಾಟಕ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಪೂಜ ಪಿ.ಕೃಷ್ಣ ಮಾತನಾಡಿ, ದೇಶದಲ್ಲಿ ರಕ್ತದ ಅವಶ್ಯಕತೆ ದಿನೇ ದಿನೇ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ರೆಡ್‌ಕ್ರಾಸ್ ಸಂಸ್ಥೆ ಅವಿರತವಾಗಿ ಶ್ರಮಿಸುತ್ತಿದೆ. ಆರೋಗ್ಯ ಕಾಳಜಿ ಮತ್ತು ರಕ್ತದಾನದ ಬಗೆಗೆ ಅರಿವು ಮೂಡಿಸುವಲ್ಲಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ.

ಸಾಮಾನ್ಯ ಜನರಲ್ಲಿ ರಕ್ತ ಕೊಟ್ಟರೆ ಜೀವಕ್ಕೆ ಅಪಾಯವಾಗಬಹುದೆಂಬ ಭಯ ಜನರಲ್ಲಿ ಮನೆ ಮಾಡಿದೆ. ಇದು ಸರಿಯಲ್ಲ. ಸಂಭಾವನೆ ಇಲ್ಲದೇ ರಕ್ತದಾನ ಮಾಡುವವರ ಪ್ರಮಾಣ ಹೆಚ್ಚಾಗಬೇಕಾಗಿದೆ. ರಕ್ತದಾನ ಮಾಡಲು ವಿಶೇಷವಾಗಿ ಮಹಿಳೆಯರು ಮುಂದೆ ಬರಬೇಕಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಆರೋಗ್ಯ ಸೇವೆ ಮತ್ತು ರಕ್ತದಾನಕ್ಕೆ ಸಂಬಂಧಿಸಿದ ಕಾರ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹನ್ನೊಂದು ಸಂಸ್ಥೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.



ರಾಜಭವನದಲ್ಲಿ ಭಾನುವಾರ ಏರ್ಪಡಿಸಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ರಾಜ್ಯಪಾಲ ರಾಮೇಶ್ವರ ಠಾಕೂರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಪೂಜ ಪಿ. ಕೃಷ್ಣ, ಗೌರವ ಕೋಶಾಧ್ಯಕ್ಷ ರಾಜು ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಡಾ. ವಿ.ಎಸ್. ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

ಸಂಜೆವಾಣಿ ಸೋಮವಾರ 15 ಜೂನ್ 2009



ರೆಡ್‌ಕ್ರಾಸ್ ಚಟುವಟಿಕೆಗಳು ಹಾಗೂ ತತ್ವಗಳ ಪ್ರಚಾರಾಂದೋಲನದ ಅಂಗವಾಗಿ ನೃತ್ಯ -ಸಂಗೀತ ಕಾರ್ಯಕ್ರಮವೊಂದನ್ನು ರಾಜಭವನದಲ್ಲಿ ರಾಜ್ಯಪಾಲರು ಉದ್ಘಾಟಿಸಿದ ಸಂದರ್ಭದಲ್ಲಿ ಸಂಸ್ಥೆಯ ವೂಡೇ ಕೃಷ್ಣ ಹಾಗೂ ರಾಜು ಚಂದ್ರಶೇಖರ್ ಚಿತ್ರದಲ್ಲಿದ್ದಾರೆ.

UDAYAVANI – MANIPAL

ಮಣಿಪಾಲ | ಬುಧವಾರ | ಜೂನ್ 17 | 2009

ಇಂದು ಉಡುಪಿಗೆ ಆಗಮಿಸುವ

ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಕರ್ನಾಟಕ ರಾಜ್ಯ ಘಟಕದ

ಉಪಾಧ್ಯಕ್ಷರಾದ



ಶ್ರೀ ಪ್ರೊಡೇ. ಪಿ. ಕೃಷ್ಣ

ಬಿ.ಇ. ಎಂ.ಎಸ್. ಎಲ್.ಎಲ್.ಬಿ.

ಗೌರವಾಧ್ಯಕ್ಷರು, ಗಾಂಧಿ ಶಾಂತಿ ಪ್ರತಿಷ್ಠಾನ, ಬೆಂಗಳೂರು

ಗೌರವ ಕಾರ್ಯದರ್ಶಿಗಳು, ಶೇಷಾದ್ರಿಪುರಂ ಸಮೂಹ ಶಿಕ್ಷಣ ದತ್ತಿ ಸಂಸ್ಥೆ, ಬೆಂಗಳೂರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸದಸ್ಯರು

ಕೋಶಾಧ್ಯಕ್ಷರು, ಭಾರತ ಸೇವಾದಲ

ಇವರಿಗೆ

ಹಾರ್ದಿಕ ಸ್ವಾಗತ

ಪ್ರಾಚಾರ್ಯರು

ಶ್ರೀ ಕೆ. ಸತೀಶ್ಚಂದ್ರ ಹೆಗ್ಡೆ ಸ್ಥಾಪಕ

ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್, ಹಿರಿಯಡ್ಕ

ಡಾ. ಪಿ. ಶಂಕರ್

ಪ.ಪೂ.ಕಾಲೇಜು, ಹಿರಿಯಡ್ಕ

ಜಿ. ಆರ್. ಸಭಾಪತಿ

ಕಾರ್ಯದರ್ಶಿಗಳು, ಆದಿತ್ಯ ಚಾರಿಟೇಬಲ್ ಟ್ರಸ್ಟ್ (ರಿ.), ಉಡುಪಿ

ಕನ್ನಡಪ್ರಭ, ಬೆಂಗಳೂರು

ಸೋಮವಾರ, 15 ಜೂನ್ 2009



ವಿಶ್ವ ರಕ್ತದಾನ ದಿನವಾದ ಭಾನುವಾರ ಬೆಂಗಳೂರಿನಲ್ಲಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ರಕ್ತದಾನ ಪ್ರಶಸ್ತಿಯನ್ನು ರೆಡ್ ಕ್ರಾಸ್ ಸೊಸೈಟಿಯ ತುಮಕೂರು ಘಟಕಕ್ಕೆ ಪ್ರದಾನ ಮಾಡಿದರು.

ಟೈಮ್ಸ್ ಸಿಟಿ

ದಿ ಟೈಮ್ಸ್ ಆಫ್ ಇಂಡಿಯಾ, ಬೆಂಗಳೂರು, ಸೋಮವಾರ, ಜೂನ್ 15, 2009



ರಾಜಭವನದಲ್ಲಿ ನಡೆದ ವಿಶ್ವ ರಕ್ತದಾನಿಗಳ ದಿನಾಚರಣೆ ವೇಳೆ ರಕ್ತದಾನಿಗಳಿಗೆ ರಾಜ್ಯಪಾಲ ರಾಮೇಶ್ವರ ಠಾಕೂರ್ ಪ್ರಮಾಣ ಪತ್ರ ನೀಡಿದರು. ದೂರದರ್ಶನ ಹಿರಿಯ ನಿರ್ದೇಶಕ ಮಹೇಶ್ ಜೋಶಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಪ ಸಭಾಧ್ಯಕ್ಷ ವೂಡೆ ಪಿ. ಕೃಷ್ಣ ಭಾಗವಹಿಸಿದ್ದರು.


ಕನ್ನಡಪ್ರಭ, ಸೋಮವಾರ, 15 ಜೂನ್ 2009

ರಕ್ತದಾನದ ಅರಿವು ಮೂಡಿಸಲು ರಾಜ್ಯಪಾಲ ಠಾಕೂರ್ ಕರೆ




ಬೆಂಗಳೂರು: ರಕ್ತದಾನದ ಬಗ್ಗೆ ಜನರಲ್ಲಿ ತಪ್ಪು ತಿಳಿವಳಿಕೆ ಇನ್ನೂ ದೂರವಾಗದ ಬಗ್ಗೆ ರಾಜ್ಯಪಾಲ ರಾಮೇಶ್ವರ ಠಾಕೂರ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಕ್ತದಾನದ ಬಗ್ಗೆ ಜನರಲ್ಲಿರುವ ಮೂಢ ನಂಬಿಕೆ ಮತ್ತು ತಪ್ಪು ತಿಳಿವಳಿಕೆಯನ್ನು ಹೋಗಲಾಡಿಸಿ ಜನ ರಕ್ತದಾನ ಮಾಡಲು ಮುಂದಾಗುವಂತೆ ಪ್ರೇರೇಪಿಸುವ ಕೆಲಸವಾಗಬೇಕು ಎಂದರು. ರೆಡ್‌ಕ್ರಾಸ್ ಸಂಸ್ಥೆ ಹಮ್ಮಿಕೊಂಡಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ರಾಜಭವನದಲ್ಲಿ ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ರೆಡ್‌ಕ್ರಾಸ್ ಸಂಸ್ಥೆಯ ಕೋಶಾಧ್ಯಕ್ಷ ರಾಜು ಚಂದ್ರಶೇಖರ್ ಮಾತನಾಡಿ, ರಾಜ್ಯದಲ್ಲಿ 1.5 ಲಕ್ಷ ಯೂನಿಟ್ ರಕ್ತದ ಕೊರತೆ ಇದೆ. ರಾಜ್ಯದಲ್ಲಿ 5.5 ಲಕ್ಷ ಯೂನಿಟ್ ರಕ್ತ ಅಗತ್ಯವಿದೆ. ಆದರೆ, ಲಭ್ಯವಿರುವ ರಕ್ತದ ಪ್ರಮಾಣ 4 ಲಕ್ಷ ಯೂನಿಟ್ ಮಾತ್ರ ಎಂದರು. ಸಂಸ್ಥೆಯ ಉಪಸಭಾಧ್ಯಕ್ಷ ವೂಡೆ ಪಿ.ಕೃಷ್ಣ, ಪ್ರಧಾನ ಕಾರ್ಯದರ್ಶಿ ಡಾ।ಎನ್.ಜಿ.ನಾರಾಯಣ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ರಕ್ತದಾನಿಗಳನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಮಂಗಳವಾರ 5ನೇ ಮೇ 2009



ಬೆಂಗಳೂರಿನ ಶೇಷಾದ್ರಿಪುರ ಕಾಲೇಜಿಗೆ ಈಚೆಗೆ ನಡೆದ ವಾರ್ಷಿಕೋತ್ಸವವನ್ನು ಗಾಯಕ ಶಿವಮೊಗ್ಗ ಸುಬ್ಬಣ್ಣ ಉದ್ಘಾಟಿಸಿದರು. ಕಾಲೇಜಿನ ಸಂಸ್ಕೃತಿ ಸಮಿತಿ ಸಂಚಾಲಕಿ ಪ್ರೊ.ಪಿ.ವಿ.ಸರಸ್ವತಿ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎಂ.ಎಸ್. ನಟರಾಜ್, ಶೇಷಾದ್ರಿಪುರ ಶಿಕ್ಷಣ ಸಂಸ್ಥೆ ಗೌರವ ಕಾರ್ಯದರ್ಶಿ ವೂಡೆ ಪಿ.ಕೃಷ್ಣ, ಪ್ರಾಂಶುಪಾಲ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಂಜೆವಾಣಿ
ಸೋಮವಾರ 4 ಮೇ 2009




ಶೇಷಾದ್ರಿಪುರಂ ಕಾಲೇಜಿನ 'ತರಂಗ್" ವಾರ್ಷಿಕೋತ್ಸವ ಸಮಾರಂಭವನ್ನು ಗಾಯಕ ಡಾ. ಶಿವಮೊಗ್ಗ ಸುಬ್ಬಣ್ಣ ಉದ್ಘಾಟಿಸಿದರು. ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಗೌರವ ಕಾರ್ಯದರ್ಶಿ ವೂಡೇ ಪಿ. ಕೃಷ್ಣ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎಂ.ಎಸ್. ನಟರಾಜ್, ಪ್ರಾಂಶುಪಾಲ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ಸಾಂಸ್ಕೃತಿಕ ಸಮಿತಿ ಸಂಚಾಲಕಿ ಪ್ರೊ. ಬಿ.ವಿ. ಸರಸ್ವತಿ ಉಪಸ್ಥಿತರಿದ್ದಾರೆ.

ಕನ್ನಡಪ್ರಭ, ಸೋಮವಾರ, 4 ಮೇ 2009



ಕಾಲೇಜು ವಾರ್ಷಿಕೋತ್ಸವ

ಶೇಷಾದ್ರಿಪುರ ಕಾಲೇಜಿನ ವಾರ್ಷಿಕೋತ್ಸವ ಉದ್ಘಾಟನೆಯಲ್ಲಿ ಡಾ|ಶಿವಮೊಗ್ಗ ಸುಬ್ಬಣ್ಣ, ಪ್ರೊಡೇ ಪಿ.ಕೃಷ್ಣ, ಎಂ.ಎಸ್.ನಟರಾಜ್, ಡಾ|ನರಹಳ್ಳಿ ಬಾಲಸುಬ್ರಹ್ಮಣ್ಯ, ಪ್ರೊ.ಪಿ.ವಿ.ಸರಸ್ವತಿ.




ಬೆಂಗಳೂರಿನ ಶೇಷಾದ್ರಿಪುರ ಕಾಲೇಜಿನ ವಾರ್ಷಿಕೋತ್ಸವನ್ನು ಗಾಯಕ ಶಿವಮೊಗ್ಗ ಸುಬ್ಬಣ್ಣ ಉದ್ಘಾಟಿಸಿದರು. ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ವೂಡೇ ಪಿ. ಕೃಷ್ಣ, ಆಡಳಿತ ಮಂಡಳಿ ಅಧ್ಯಕ್ಷ ಎಂ.ಎಸ್. ನಟರಾಜ್, ಪ್ರಾಂಶುಪಾಲ ನರಹಳ್ಳಿ ಬಾಲಸುಬ್ರಹ್ಮಣ್ಯ, ಸಾಂಸ್ಕೃತಿಕ ಸಮಿತಿ ಸಂಚಾಲಕಿ ಪಿ.ವಿ. ಸರಸ್ವತಿ ಉಪಸ್ಥಿತರಿದ್ದರು.



ಶೇಷಾದ್ರಿಪುರಂ ಕಾಲೇಜಿನ ವಾರ್ಷಿಕೋತ್ಸವ 'ತರಂಗ್ 2009'ನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಾಯಕ ಡಾ. ಶಿವಮೊಗ್ಗ ಸುಬ್ಬಣ್ಣ ಉದ್ಘಾಟಿಸಿದರು. ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಗೌರವ ಕಾರ್ಯದರ್ಶಿ ವೂಡೇ ಪಿ. ಕೃಷ್ಣ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎಂ. ಎಸ್. ನಟರಾಜ್, ಪ್ರಾಂಶುಪಾಲ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ಸಾಂಸ್ಕೃತಿಕ ಸಮಿತಿ ಸಂಚಾಲಕಿ ಪ್ರೊ. ಪಿ. ವಿ. ಸರಸ್ವತಿ ಇದ್ದರು.

ಕನ್ನಡಪ್ರಭ, ಶುಕ್ರವಾರ, 1 ಮೇ 2009

ಜನಜಾಗೃತಿ



ರೆಡ್‌ಕ್ರಾಸ್ ಸಂಸ್ಥೆ ಮತ್ತು ಶೇಷಾದ್ರಿಪುರ ಕಾಲೇಜು ಯೂತ್ ರೆಡ್‌ಕ್ರಾಸ್ ಆಶ್ರಯದಲ್ಲಿ ಏರ್ಪಡಿಸಿದ್ದ ರೆಡ್‌ಕ್ರಾಸ್ ಚಿಹ್ನೆ ದುರ್ಬಳಕೆ ಜನಜಾಗೃತಿ ಜಾಥಾದಲ್ಲಿ ಡಾ|ಬಿ.ಆರ್.ಜಗಶೆಟ್ಟಿ, ಪ್ರೊ|ಪಿ.ಕೃಷ್ಣ, ರಾಜು ಚಂದ್ರಶೇಖರ್, ಡಾ|ನಾರಾಯಣ ಇದ್ದರು.

ಪ್ರಜಾವಾಣಿ ಶುಕ್ರವಾರ 1ನೇ ಮೇ 2009



ರೆಡ್ ಕ್ರಾಸ್ ಚಿಹ್ನೆಯನ್ನು ದುರುಪಯೋಗ ಮಾಡದಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಬೆಂಗಳೂರಿನ ಆನಂದರಾವ್ ವೃತ್ತದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ರಾಜ್ಯ ಘಟಕದ ಕೋಶಾಧ್ಯಕ್ಷ ರಾಜು ಚಂದ್ರಶೇಖರ್, ಉಪಾಧ್ಯಕ್ಷ ವೂಡೇ ಕೃಷ್ಣ, ಸಾಹಿತಿ ನರಹಳ್ಳಿ ಬಾಲಸುಬ್ರಹ್ಮಣ್ಯಂ ಮತ್ತಿತರರು ಪಾಲ್ಗೊಂಡಿದ್ದರು. -ಪ್ರಜಾವಾಣಿ ಚಿತ್ರ

ಉದಯವಾಣಿ ಶುಕ್ರವಾರ 1 ಮೇ 2009



ರೆಡ್‌ಕ್ರಾಸ್ ಚಿಹ್ನೆ ದುರುಪಯೋಗ ಆಗುತ್ತಿರುವುದನ್ನು ಖಂಡಿಸಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸದಸ್ಯರು ಶುಕ್ರವಾರ ಬೆಂಗಳೂರಿನಲ್ಲಿ ಜಾಗೃತಿ ಜಾಥಾ ನಡೆಸಿದರು. ರಾಜ್ಯ ರೆಡ್‌ಕ್ರಾಸ್ ಸಂಸ್ಥೆ ಉಪಾಧ್ಯಕ್ಷ ವೂಡೇ ಪಿ. ಕೃಷ್ಣ, ಕೋಶಾಧ್ಯಕ್ಷ ರಾಜು ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಡಾ। ಎನ್.ಜಿ ನಾರಾಯಣ, ಎನ್.ಆರ್. ಪಂಡಿತಾರಾಧ್ಯ, ಡಾ। ನರಹಳ್ಳಿ ಬಾಲಸುಬ್ರಹ್ಮಣ್ಯ ಮೊದಲಾದವರು ಭಾಗವಹಿಸಿದ್ದರು.

ಬೆಂಗಳೂರು ವಿಜಯ | ಗುರುವಾರ, 30 ಏಪ್ರಿಲ್ 2009



ಶೇಷಾದ್ರಿಪುರ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಏರ್ಪಡಿಸಿದ್ದ ಸ್ವಯಂ ರಕ್ತದಾನ ಶಿಬಿರದಲ್ಲಿ ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿ ಉಪ ನಿರ್ದೇಶಕ ಡಾ. ಸುರೇಶ್ ಶೆಲ್ಲಿಕೇರಿ, ಶೇಷಾದ್ರಿಪುರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಆರ್. ಪಂಡಿತಾರಾಧ್ಯ, ರಾಜ್ಯ ರೆಡ್‌ಕ್ರಾಸ್ ಉಪಾಧ್ಯಕ್ಷ ಪೂಡೇ ಪಿ. ಕೃಷ್ಣ, ಖಜಾಂಚಿ ರಾಜು ಚಂದ್ರಶೇಖರ್ ಉಪಸ್ಥಿತರಿದ್ದರು.

ಗುರುವಾರ, 30 ಏಪ್ರಿಲ್, 2009



ನಗರದ ಆನಂದರಾವ್ ವೃತ್ತದಲ್ಲಿ ರೆಡ್‌ಕ್ರಾಸ್ ಸಂಸ್ಥೆ ಮತ್ತು ಶೇಷಾದ್ರಿಪುರಂ ಕಾಲೇಜು ಜಂಟಿ ಸಹಯೋಗದಲ್ಲಿ ರೆಡ್ ಕ್ರಾಸ್ ಚಿಹ್ನೆಯ ದುರ್ಬಳಕೆ ಬಗ್ಗೆ ಹಮ್ಮಿಕೊಂಡಿದ್ದ ಜನಜಾಗೃತಿ ಜಾಥಾಗೆ ಕರ್ನಾಟಕ ರಾಜ್ಯ ಔಷಧ ನಿಯಂತ್ರಕ ಡಾ. ಬಿ. ಆರ್. ಜಗಶೆಟ್ಟಿ ಚಾಲನೆ ನೀಡಿದರು. ರೆಡ್‌ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ವೂಡೇ. ಪಿ. ಕೃಷ್ಣ, ಸಂಸ್ಥೆಯ ಅಧ್ಯಕ್ಷ ಎನ್. ಆರ್. ಪಂಡಿತಾರಾಧ್ಯ ಮತ್ತಿತರರಿದ್ದರು.

ಸಂಜೆವಾಣಿ ಗುರುವಾರ 30 ಏಪ್ರಿಲ್ 2009



ರೆಡ್‌ಕ್ರಾಸ್ ಲಾಂಛನದ ದುರುಪಯೋಗ ವಿರೋಧಿಸಿ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಪದಾಧಿಕಾರಿಗಳು ನಗರದ ಆನಂದರಾವ್ ವೃತ್ತದಲ್ಲಿಂದು ಜಾಗೃತಿ ಅಭಿಯಾನ ಜಾಥಾ ನಡೆಸಿದರು. ವೂಡೆಕೃಷ್ಣ, ರಾಜುಚಂದ್ರಶೇಖರ್ ಹಾಗೂ ಇತರರು ಭಾಗವಹಿಸಿದ್ದರು.

ರಕ್ತದಾನ ಶಿಬಿರ



ಸಂತ ನಿರಂಕಾರಿ ಸತ್ಸಂಗ ಭವನದಲ್ಲಿ ಈಚೆಗೆ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನಕ್ಕೂ ಮುನ್ನ ನಟ ಗಣೇಶ್ ಅವರ ರಕ್ತ ಪರೀಕ್ಷೆ ಮಾಡಲಾಯಿತು.

ಪ್ರಜಾವಾಣಿ


B 3

ಮಂಗಳವಾರ

28ನೇ ಏಪ್ರಿಲ್ 2009

ಕನ್ನಡಪ್ರಭ, ಶುಕ್ರವಾರ, 1 ಮೇ 2009

ಜನಜಾಗೃತಿ



ರೆಡ್‌ಕ್ರಾಸ್ ಸಂಸ್ಥೆ ಮತ್ತು ಶೇಷಾದ್ರಿಪುರ ಕಾಲೇಜು ಯೂತ್ ರೆಡ್‌ಕ್ರಾಸ್ ಆಶ್ರಯದಲ್ಲಿ ಏರ್ಪಡಿಸಿದ್ದ ರೆಡ್‌ಕ್ರಾಸ್ ಚಿಹ್ನೆ ದುರ್ಬಳಕೆ ಜನಜಾಗೃತಿ ಜಾಥಾದಲ್ಲಿ ಡಾ|ಬಿ.ಆರ್.ಜಗಶೆಟ್ಟಿ, ಪ್ರೊಫೆ. ಪಿ.ಕೃಷ್ಣ, ರಾಜು ಚಂದ್ರಶೇಖರ್, ಡಾ|ನಾರಾಯಣ ಇದ್ದರು.

ಸಂಯುಕ್ತ ಕರ್ನಾಟಕ 01-05-2009



ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಶೇಷಾದ್ರಿಪುರಂ ಪದವಿ ಕಾಲೇಜು ಯೂತ್ ರೆಡ್ ಕ್ರಾಸ್ ಘಟಕದ ಆಶ್ರಯದಲ್ಲಿ ಏರ್ಪಡಿಸಿದ್ದ ರೆಡ್ ಕ್ರಾಸ್ ಚಿಹ್ನೆಯ ದುರ್ಬಳಕೆ ಬಗ್ಗೆ ಜನಜಾಗೃತಿ ಶಿಬಿರವನ್ನು ಕರ್ನಾಟಕ ರಾಜ್ಯ ಔಷಧ ನಿಯಂತ್ರಕ ಡಾ. ಬಿ.ಆರ್. ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ರಾಜ್ಯ ರೆಡ್ ಕ್ರಾಸ್‌ನ ಉಪಾಧ್ಯಕ್ಷ ಪ್ರೊ. ಪಿ. ಕೃಷ್ಣ, ಕೋಶಾಧ್ಯಕ್ಷ ರಾಜು ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಡಾ. ಎನ್. ಜಿ. ನಾರಾಯಣ, ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್. ಆರ್. ಪಂಡಿತಾರಾಧ್ಯ, ಪ್ರಾಂಶುಪಾಲ ಡಾ. ನೆರಹಳ್ಳಿ ಬಾಲಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು.


ಸಂಜೆವಾಣಿ ಶುಕ್ರವಾರ 8 ಮೇ 2009



ವಿಶ್ವ ರೆಡ್‌ಕ್ರಾಸ್ ದಿನದ ಅಂಗವಾಗಿ ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಇಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಕಲಚೇತನರಿಗೆ ಮೂರು ಚಕ್ರದ ಸೈಕಲ್‌ಗಳನ್ನು ವಿತರಿಸಲಾಯಿತು.

ಕನ್ನಡ ಪ್ರಭ 7-05-2009.

ವೇದ ತರಗತಿ



ಶೇಷಾದ್ರಿಪುರ ಸಂಜೆ ಪದವಿ ಕಾಲೇಜಿನಲ್ಲಿ ಸಂಸ್ಕೃತ ಸಂಭಾಷಣೆ ಮತ್ತು ವೇದ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಾಂಶುಪಾಲ ಗಾಂಧಿ ಡಿ. ಪ್ರಭು, ಶಿಕ್ಷಣ ದತ್ತಿ ಪ್ರಧಾನ ಕಾರ್ಯದರ್ಶಿ ವೂಡೇ ಪಿ. ಕೃಷ್ಣ, ರಾಮಚಂದ್ರ ಶರ್ಮ ತ್ಯಾಗಲಿ, ಪ್ರೊ|ಸಿ.ಎಲ್. ಬಸವರಾಜಯ್ಯ, ಎಸ್.ಐ. ಹೆಗಡೆ ಇದ್ದರು.

ಸಂಯುಕ್ತ ಕರ್ನಾಟಕ

05-03-2009



ಶನಿವಾರ ಬೆಂಗಳೂರಿನಲ್ಲಿ ನಡೆದ ಶೇಷಾದ್ರಿಪುರಂ ಕಾಲೇಜಿನ ವಾರ್ಷಿಕೋತ್ಸವ 'ತರಂಗ ೨೦೦೯' ನ್ನು ಗಾಯಕ ಡಾ. ಶಿವಮೊಗ್ಗ ಸುಬ್ಬಣ್ಣ ಉದ್ಘಾಟಿಸಿದ ಸಂದರ್ಭದಲ್ಲಿ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ವೂಡೇ ಪಿ. ಕೃಷ್ಣ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಎಂ.ಎಸ್. ನಟರಾಜ್, ಪ್ರಾಂಶುಪಾಲ ಡಾ. ನರಹಳ್ಳಿ ಬಾಲಸುಬ್ರಮಣ್ಯಂ, ಸಾಂಸ್ಕೃತಿಕ ಸಮಿತಿ ಸಂಚಾಲಕಿ ಪ್ರೊ. ಪಿ.ವಿ. ಸರಸ್ವತಿ ಉಪಸ್ಥಿತರಿದ್ದರು.



ಸೇವಾದಳ ಸಂಸ್ಥಾಪಕ ಡಾ.ನಾ.ಸು.ಹರ್ಡೀಕರ್ ಅವರ 120ನೆ ಜನ್ಮ ದಿನಾಚರಣೆ ಅಂಗವಾಗಿ ಸೇವಾದಳದ ಕೋಶಾಧಿಕಾರಿ ವೂಡೇ ಪಿ.ಕೃಷ್ಣ, ಉಪಾಧ್ಯಕ್ಷ ಬಿ.ಸಿ.ವೆಂಕಟೇಶ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಜನ್ಮದಿನಾಚರಣೆ

ಕನ್ನಡಪ್ರಭ, ಶನಿವಾರ, 9 ಮೇ 2009



ಭಾರತ ಸೇವಾದಲ ಏರ್ಪಡಿಸಿದ್ದ ನಾ.ಸು. ಹರ್ಡೀಕರ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಹರ್ಡೀಕರ್ ಪ್ರತಿಮೆಗೆ ಬಿ.ಸಿ. ವೆಂಕಟೇಶ್ ಮಾಲಾರ್ಪಣೆ ಮಾಡಿದರು.

ಪುಟ 3

ಸಂಯುಕ್ತ ಕರ್ನಾಟಕ

09-05-2009

ವಿಶ್ವ ರೆಡ್‌ಕ್ರಾಸ್ ದಿನಾಚರಣೆ ಅಂಗವಾಗಿ ಭಾರತ ರೆಡ್‌ಕ್ರಾಸ್ ಶುಕ್ರವಾರ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕಿ ಡಾ. ಉಷಾ ವಾಸನಕರ್ ಅಂಗವಿಕಲ ವ್ಯಕ್ತಿಗೆ ತ್ರಿಚಕ್ರ ಸೈಕಲ್ ವಿತರಿಸಿದರು. ಈ ಸಂದರ್ಭದಲ್ಲಿ ವೂಡೇ ಪಿ. ಕೃಷ್ಣ ರಾಜು ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.



ಪ್ರಜಾವಾಣಿ ಶನಿವಾರ 9ನೇ ಮೇ 2009



ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ರಾಜ್ಯ ಶಾಖೆಯು ಶುಕ್ರವಾರ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ತ್ರಿಚಕ್ರ ಸೈಕಲ್ ವಿತರಿಸಲಾಯಿತು. ಸಂಸ್ಥೆಯ ಖಜಾಂಚಿ ರಾಜು ಚಂದ್ರಶೇಖರ್, ಉಪಾಧ್ಯಕ್ಷ ವೂಡೇ ಪಿ. ಕೃಷ್ಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕಿ ಡಾ.ಉಷಾ ವಾಸುಂಕರ್ ಚಿತ್ರದಲ್ಲಿದ್ದಾರೆ. –ಪ್ರಜಾವಾಣಿ ಚಿತ್ರ

‘ಹವಾಮಾನ ಬದಲಾವಣೆಯೇ ಇಂದಿನ ರೋಗಗಳಿಗೆ ಕಾರಣ’

ಪ್ರಜಾವಾಣಿ ವಾರ್ತೆ

ಬೆಂಗಳೂರು: ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಗಳ ಪರಿಣಾಮವೇ ಇಂದು ಕಾಣಿಸಿ ಕೊಳ್ಳುತ್ತಿರುವ ವಿವಿಧ ರೋಗ ರುಜಿನಗಳಿಗೆ ಕಾರಣ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕಿ ಡಾ.ಉಷಾ ವಾಸುಂಕರ್ ಹೇಳಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಶಾಖೆ ಏರ್ಪಡಿಸಿದ್ದ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಈ ಬಾರಿ ಜನರಲ್ಲಿ ಜಾಗೃತಿ ಮೂಡಿಸಲು ರೆಡ್‌ಕ್ರಾಸ್ ಸಂಸ್ಥೆ ಆಯ್ಕೆ ಮಾಡಿಕೊಂಡಿರುವ ‘ಹವಾಗುಣ ಬದಲಾವಣೆ’ ವಿಷಯ ಹೆಚ್ಚು ಸೂಕ್ತವಾಗಿದೆ ಎಂದರು.

ವಿಶ್ವದಲ್ಲಿ ಹೆಚ್ಚುತ್ತಿರುವ ತಾಪಮಾನ ಹಾಗೂ ಅದರಿಂದ ಮುಂದೆ ಆಗಬಹುದಾದ ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕಾದ ಸಂಗತಿಯನ್ನು ತಿಳಿಸಬೇಕೆಂದು ಸಲಹೆ ಮಾಡಿದರು.

ರೆಡ್‌ಕ್ರಾಸ್ ದಿನಾಚರಣೆ ಮಹತ್ವವನ್ನು ವಿವರಿಸಿದ ಸಂಸ್ಥೆಯ ಖಜಾಂಚಿ ರಾಜು ಚಂದ್ರಶೇಖರ್ ಅವರು ರೆಡ್‌ಕ್ರಾಸ್ ಸಂಸ್ಥಾಪಕ ಜೀನ್ ಹೆನ್ರಿ ಡ್ಯುನಾಂಟ್ ಒಬ್ಬ ದೊಡ್ಡ ದಾರ್ಶನಿಕ, ಸೇವೆಗೆ ಮುಡಿಪಾಗಿದ್ದ ಅವರ ಆದರ್ಶವನ್ನು ಅನುಸರಿಸಿ ಇಂದು ವಿಶ್ವದಲ್ಲಿ ಕೋಟ್ಯಂತರ ಸ್ವಯಂ ಸೇವಕರು ಈ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು. ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯಚಟುವಟಿಕೆ ರಕ್ತದಾನ ಮತ್ತು ರಕ್ತ ಸಂಗ್ರಹಕ್ಕೆ ಮಾತ್ರ ಸೀಮಿತವಾಗಿಲ್ಲ. ಒಟ್ಟಾರೆ ಮನುಕುಲದ ನೋವಿಗೆ ಸ್ಪಂದಿಸುವ ಮಹತ್ತರ ಕಾರ್ಯಕ್ರಮ ಹೊಂದಿದೆ ಎಂದರು.

ಸಂಸ್ಥೆಯ ಉಪಾಧ್ಯಕ್ಷ ವೂಡೆ ಪಿ. ಕೃಷ್ಣ ಹಾಗೂ ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಇ.ವಿ.ಸತ್ಯನಾರಾಯಣ ಅವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಡಾ.ಎನ್.ಜಿ.ನಾರಾಯಣ ಸ್ವಾಗತಿಸಿದರು. ಸದಸ್ಯ ಎಂ.ನಾಗರಾಜ್ ವಂದಿಸಿದರು. ಡಾ.ಕೆ.ಎಸ್.ಚೈತ್ರಾ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಅಂಗವಿಕಲರಿಗೆ ತ್ರಿಚಕ್ರ ವಾಹನ ಹಾಗೂ ಅಂಧರಿಗೆ ಪ್ರತಿಭಾ ಪ್ರಮಾಣ ಪತ್ರ ವಿತರಿಸಲಾಯಿತು.

08 ಮೇ 2009



ವಿಶ್ವ ರೆಡ್ ಕ್ರಾಸ್ ದಿನಾಚರಣೆ ಅಂಗವಾಗಿ ನಗರದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ. ಉಷಾ ವಾಸನ್ ಕರ್ ಅಂಗವಿಕಲರೊಬ್ಬರಿಗೆ ತ್ರಿಚಕ್ರ ಸೈಕಲ್ ವಿತರಿಸಿದರು. ರೆಡ್ ಕ್ರಾಸ್ ಸಂಸ್ಥೆಯ ಉಪಸಭಾಧ್ಯಕ್ಷ ವೊಡೇಪಿ, ಕೃಷ್ಣ, ಪ್ರೆಸ್ ಕ್ಲಬ್ ಅಧ್ಯಕ್ಷ ಸತ್ಯನಾರಾಯಣ್ ಉಪಸ್ಥಿತರಿದ್ದರು.

ಸಂಜೆವಾಣಿ ಶುಕ್ರವಾರ 8 ಮೇ 2009

ರೆಡ್‌ಕ್ರಾಸ್ ಸಂಸ್ಥೆಯ ಸೇವೆಗೆ ಮೆಚ್ಚುಗೆ

ಬೆಂಗಳೂರು, ಮೇ ೮- ಸ್ವಯಂ ಸಂಸ್ಥೆ ಹಾಗೂ ಇತರೆ ಸಂಸ್ಥೆಗಳು ಸೇರಿದಂತೆ ಕೋಟ್ಯಾಂತರ ಸ್ವಯಂ ಸೇವಕರು ಜನಸೇವೆ ಮಾಡುತ್ತಿದ್ದು ಈ ಪೈಕಿ ರೆಡ್ ಕ್ರಾಸ್ ಸಂಸ್ಥೆ ಜನರಿಗೆ ಮಾಡುತ್ತಿರುವ ಕಾರ್ಯ ಶ್ಲಾಘನೀಯವೆಂದು ಪ್ರೆಸ್ ಕ್ಲಬ್ ಅಧ್ಯಕ್ಷ ಇ.ವಿ. ಸತ್ಯನಾರಾಯಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರೆಸ್ ಕೋರ್ಸ್ ರಸ್ತೆಯ ರೆಡ್ ಕ್ರಾಸ್ ಭವನದಲ್ಲಿಂದು ಆಚರಿಸಲಾದ ರೆಡ್ ಕ್ರಾಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಹಣಕ್ಕಾಗಿ ಕೇವಲ ಸರ್ಕಾರವನ್ನೇ ಅವಲಂಭಿಸುವುದು ಸರಿಯಲ್ಲ ಎಂದ ಅವರು, ಸ್ವಯಂ ಸೇವಾ ಸಂಸ್ಥೆಗೆ ಬರುವ ಲಾಭದಲ್ಲಿ ಗರಿಷ್ಠ ಹಣವನ್ನು ಜನರ ಸೇವೆಗೆ ಮೀಸಲಿಡಲು ಮುಂದಾಗುವಂತೆ ಕರೆ ನೀಡಿದರು.

ಸ್ವಯಂ ಪ್ರೇರಣೆಯಿಂದ ಹಣ ನೀಡುವ ಮೂಲಕ ವಿಶ್ವದ ನೋವಿಗೆ ಮಿಡಿಯುವಂತಾಗಬೇಕು . ಹಾಗೂ ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಿದೆ ಎಂದರು.

ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಉಡುಪಿ ಕೃಷ್ಣ ಮಾತನಾಡಿ, ಮನುಷ್ಯ ಆರೋಗ್ಯ ಪರಿಸರದ ಮೇಲೆ ಅವಲಂಭಿತವಾಗಿದ್ದು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿತ್ವಗೊಳಿಸುವುದರೊಂದಿಗೆ ಪರಿಸರ ಸಂರಕ್ಷಣೆಯನ್ನು ಮಾಡಬೇಕೆಂದರು.

ರೆಡ್ ಕ್ರಾಸ್‌ನ ಕರ್ನಾಟಕ ವಿಭಾಗದ ಖಜಾಂಚಿ ಕಾರ್ಯದರ್ಶಿ ರಾಜಚಂದ್ರಶೇಖರ್ ರೆಡ್ ಕ್ರಾಸ್ ಉಗಮ ಮತ್ತು ಬೆಳವಣಿಗೆಯ ಬಗ್ಗೆ ವಿವರಿಸಿದರು. ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಯ ನಿರ್ದೇಶಕಿ ಡಾ. ಉಷಾ ವಾಸುಂಕರ್ ಕಾರ್ಯಕ್ರಮ ಉದ್ಘಾಟಿಸಿದರು.

ಉದಯವಾಣಿ ಶುಕ್ರವಾರ 8 ಮೇ 2009

'ಯುವಕರಿಗೆ ಸೂಕ್ತ ಮಾರ್ಗದರ್ಶನ ಅಗತ್ಯ'



ಬೆಂಗಳೂರಿನಲ್ಲಿ ಗುರುವಾರ ಭಾರತ ಸೇವಾದಲದ ಕೇಂದ್ರ ಕಚೇರಿಯಲ್ಲಿ ನಡೆದ ಡಾ.ನಾ.ಸು. ಹರ್ಡೀಕರ್ ಅವರ ಜನ್ಮದಿನಾಚರಣೆಯನ್ನು ಸೇವಾದಲದ ಕೋಶಾಧ್ಯಕ್ಷ ವೂಡೇ ಪಿ. ಕೃಷ್ಣ ಉದ್ಘಾಟಿಸಿದರು. ಉಪಾಧ್ಯಕ್ಷ ಬಿ.ಸಿ. ವೆಂಕಟೇಶ್, ಹಿರಿಯ ಗಾಂಧಿವಾದಿ ಎಸ್.ವಿ. ಮಂಜುನಾಥ್, ಸುವರ್ಣ ಮೋದಿ ಭಾಗವಹಿಸಿದ್ದರು.

ಬೆಂಗಳೂರು, ಮೇ 7: ಇಂದಿನ ಸಮಾಜದಲ್ಲಿ ಯುವಕರು ದಾರಿ ತಪ್ಪುತ್ತಿರುವುದರಿಂದ ಅವರಿಗೆ ಸರಿಯಾದ ಮಾರ್ಗದರ್ಶನ ಮಾಡುವುದು ಅಗತ್ಯ. ಯುವಜನರು ಸೇವಾದಲವನ್ನು ಸೇರಿಕೊಂಡರೆ ಬದುಕಿನ ಉತ್ತಮ ಮೌಲ್ಯಗಳನ್ನು ಕಲಿಯಲು ಸಾಧ್ಯ ಎಂದು ಭಾರತ ಸೇವಾದಲದ ಕೋಶಾಧ್ಯಕ್ಷ ವೂಡೇ ಪಿ. ಕೃಷ್ಣ ಹೇಳಿದರು.

ಸೇವಾದಲದ ಸಂಸ್ಥಾಪಕ ಪದ್ಮಭೂಷಣ ಡಾ. ನಾ.ಸು. ಹರ್ಡೀಕರ್‌ರ ಜನ್ಮದಿನಾಚರಣೆಯ ಅಂಗವಾಗಿ ಇಂದು ಇಲ್ಲಿನ ಭಾರತ ಸೇವಾದಲದ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹರ್ಡೀಕರ್ ಅವರು ದೇಶಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಸೇವಾದಲವನ್ನು ಹುಟ್ಟು ಹಾಕುವುದರ ಮೂಲಕ ದೇಶಪ್ರೇಮವನ್ನು ಮೂಡಿಸಲು ಶ್ರಮಿಸಿದರು ಎಂದರು.

ಸೇವಾದಲದ ಉಪಾಧ್ಯಕ್ಷ ಬಿ.ಸಿ. ವೆಂಕಟೇಶ್ ಮಾತನಾಡಿ ಹರ್ಡೀಕರ್ ತುಂಬಾ ಶಿಸ್ತಿನ ವ್ಯಕ್ತಿಯಾಗಿದ್ದರು. ಅಂತಹ ಶಿಸ್ತನ್ನು ನಾವು ಮೈಗೂಡಿಸಿಕೊಳ್ಳಬೇಕಿದೆ ಎಂದು ಹೇಳಿದರು.

ಹಿರಿಯ ಗಾಂಧಿವಾದಿ ಎಸ್.ವಿ. ಮಂಜುನಾಥ್, ಸುವರ್ಣ ಮೋದಿ, ಭೀಮರಾವ್ ಗಾಯಕ್ವಾಡ್, ಕೆ. ನಾರಾಯಣಪ್ಪ ಭಾಗವಹಿಸಿದ್ದರು.

ಉದಯವಾಣಿ
ಏಪ್ರಿಲ್ 28, 2009

ರಕ್ತದಾನ ಶಿಬಿರ



ಸಂತ ನಿರಂಕಾರಿ ಮಂಡಲ ಆಧ್ಯಾತ್ಮಿಕ ನಾಯಕ ಗುರುಬಚ್ಚನ್ ಸಿಂಗ್, ಅವರ ಪುಣ್ಯತಿಥಿಯ ಸಲುವಾಗಿ ಈಚೆಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಿತು. ಶಿಬಿರವನ್ನು ಚಿತ್ರನಟ ಗಣೇಶ ಉದ್ಘಾಟಿಸಿದರು. ದೂರದರ್ಶನ ಕೇಂದ್ರದ ನಿರ್ದೇಶಕ ಡಾ.ಮಹೇಶ ಜೋಷಿ, ಪ್ರೊಡೇ.ಪಿ.ಕೃಷ್ಣ ರಾಜು ಚಂದ್ರಶೇಖರ್, ಬಾಲನಟ ಮಾಸ್ಟರ್ ಕಿಶನ್, ದೇವರಾಜ್ ಬಜಾಜ್,ಆಡಿಯೋ ಮೋಹನ್, ಮೋಹನ್.ಎಚ್. ಛಾಬ್ರಿಯ ಉಪಸ್ಥಿತರಿದ್ದರು.


ವಿಜಯ ಕರ್ನಾಟಕ | ಸೋಮವಾರ, 27 ಏಪ್ರಿಲ್ 2009 | ಬೆಂಗಳೂರು

ವಿಕ ಚಿತ್ರಲೋಕ



ಮಾನವ ಏಕತಾ ದಿನಾಚರಣೆ ಅಂಗವಾಗಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ನಟ ಗಣೇಶ್, ಮಾ.ಕಿಶನ್, ಬೆಂಗಳೂರು ದೂರದರ್ಶನ ಕೇಂದ್ರದ ನಿರ್ದೇಶಕ ಡಾ.ಮಹೇಶ್ ಜೋಶಿ, ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಶಾಖೆಯ ಉಪಾಧ್ಯಕ್ಷ ಪ್ರೊ.ಡಿ ಪಿ.ಕೃಷ್ಣ ಕೋಶಾಧ್ಯಕ್ಷ ರಾಜು ಚಂದ್ರಶೇಖರ್ ಪಾಲ್ಗೊಂಡಿದ್ದರು.

ಸಂಯುಕ್ತ ಕರ್ನಾಟಕ
27-04-2009



ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಸಂತ ನಿರಂಕಾರಿ ಮಂಡಳಿಯು ಮಾನವ ಏಕತಾ ದಿನದ ಅಂಗವಾಗಿ ಭಾನುವಾರ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಚಿತ್ರನಟ ಗಣೇಶ್ ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಬೆಂಗಳೂರು ದೂರದರ್ಶನ ಕೇಂದ್ರದ ನಿರ್ದೇಶಕ ಡಾ. ಮಹೇಶ್ ಜೋಷಿ, ಹಿರಿಯ ನಿರ್ದೇಶಕ ಮಾ. ಕಿಶನ್, ರೆಡ್ ಕ್ರಾಸ್ ಸಂಸ್ಥೆಯ ಪ್ರೊ. ಪಿ. ಕೃಷ್ಣ ರಾಜು ಚಂದ್ರಶೇಖರ್, ಮಂಡಳಿಯ ಸಂಯೋಜಕ ಮೋಹನ್ ಎಚ್. ಛಾಬ್ರಿಯಾ ಉಪಸ್ಥಿತರಿದ್ದರು.

ಸಂಜೆವಾಣಿ
ಭಾನುವಾರ 26 ಏಪ್ರಿಲ್ 2009



ಮಾನವ ಏಕತಾ ದಿನದ ಪ್ರಯುಕ್ತ ಸಂತ್- ನಿರಂಕಾರಿ ಮಂಡಲ್ ನಗರದ ಸೌತ್‌ಎಂಡ್ ವೃತ್ತದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ನಟ ಗಣೇಶ್ ಹಾಗೂ ಬಾಲನಟ ಮಾಸ್ಟರ್ ಕಿಶನ್ ಪಾಲ್ಗೊಂಡು ರಕ್ತದಾನ ಮಾಡಿದರು.



ಮಾನವ ಏಕತಾ ದಿನ ಅಂಗವಾಗಿ ಸಂತನಿರಂಕಾರಿ ಮಂಡಳಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ನಟ ಗಣೇಶ್ ರಕ್ತದಾನ ಮಾಡಿದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ವೂಡೆ ಪಿ.ಕೃಷ್ಣ ರಾಜು ಚಂದ್ರಶೇಖರ್, ಚಿತ್ರನಿರ್ದೇಶಕ ಮಾಸ್ಟರ್ ಕಿಶನ್, ದೂರದರ್ಶನ ನಿರ್ದೇಶಕ ಮಹೇಶ್ ಜೋಷಿ, ಮಂಡಳಿಯ ಮೋಹನ್ ಎಚ್.ಛಾಬ್ರಿಯಾ ಉಪಸ್ಥಿತರಿದ್ದರು.

ರಾಜ್ಯಪ್ರಗತಿ

25-4-2009

ಬುದ್ಧ-ಬಸವ-ಗಾಂಧಿ ಸಾಂಸ್ಕೃತಿಕ ಟ್ರಸ್ಟ್‌ನಿಂದ ಕೃತಿಗಳ ಬಿಡುಗಡೆ



ಶೇಷಾದ್ರಿಪುರ ಕಾಲೇಜ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕೃತಿಗಳ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶೇಷಾದ್ರಿಪುರ ಶಿಕ್ಷಣ ದತ್ತಿಯ ಪ್ರಧಾನ ಕಾರ್ಯದರ್ಶಿ ವೂಡೆ ಪಿ.ಕೃಷ್ಣ ಮಾತನಾಡುತ್ತಿದ್ದಾರೆ. ಪ್ರ.ದೇ ಪಾರ್ಶ್ವನಾಥ, ಪುಟ್ಟಣ್ಣ, ಡಾ.ಮೊಡ್ಡರಂಗೇಗೌಡ, ಸಿಸಿರಾ ಮೊದಲಾದವರು ಚಿತ್ರದಲ್ಲಿದ್ದಾರೆ.

ಈ ಸಂಜೆ 5

ಶುಕ್ರವಾರ, 24 ಏಪ್ರಿಲ್, 2009



ಶೇಷಾದ್ರಿಪುರಂ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ರಾಜ್ಯ ಏಡ್ಸ್ ಪ್ರಿವೆನ್ಷನ್ ಸಂಸ್ಥೆ ಉಪನಿರ್ದೇಶಕ ಡಾ. ಸುರೇಶ್ ಸೇಲ್ಲಿಕೇರಿ ಉದ್ಘಾಟಿಸಿದರು. ಸಂಸ್ಥೆ ಅಧ್ಯಕ್ಷ ಎನ್.ಆರ್. ಪಂಡಿತಾರಾಧ್ಯ, ರೆಡ್‌ಕ್ರಾಸ್ ಉಪಾಧ್ಯಕ್ಷ ವೂಡೇ ಪಿ. ಕೃಷ್ಣ, ಖಜಾಂಚಿ ರಾಜು ಚಂದ್ರಶೇಖರ್ ಮತ್ತಿತರರಿದ್ದರು.

ರಾಜ್ಯಪ್ರಗತಿ

25-4-2009

ಬುದ್ಧ-ಬಸವ-ಗಾಂಧಿ ಸಾಂಸ್ಕೃತಿಕ ಟ್ರಸ್ಟ್‌ನಿಂದ ಕೃತಿಗಳ ಬಿಡುಗಡೆ



ಶೇಷಾದ್ರಿಪುರ ಕಾಲೇಜ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕೃತಿಗಳ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶೇಷಾದ್ರಿಪುರ ಶಿಕ್ಷಣ ದತ್ತಿಯ ಪ್ರಧಾನ ಕಾರ್ಯದರ್ಶಿ ವೂಡೆ ಪಿ.ಕೃಷ್ಣ ಮಾತನಾಡುತ್ತಿದ್ದಾರೆ. ಶ್ರ.ದೇ ಪಾರ್ಶ್ವನಾಥ, ಪುಟ್ಟಣ್ಣ, ಡಾ.ದೊಡ್ಡರಂಗೇಗೌಡ, ಸಿಸಿರಾ ಮೊದಲಾದವರು ಚಿತ್ರದಲ್ಲಿದ್ದಾರೆ.

ಸಂಯುಕ್ತ ಕರ್ನಾಟಕ 16-4-2009

ಅಪ್ರತಿಮ ದೇಶಭಕ್ತ ಹಾರನಹಳ್ಳಿಯವರಿಗೆ ಒಡನಾಡಿಗಳ ಕಂಬನಿ

ಬೆಂಗಳೂರು, ಏ. 15: ಸ್ವಾತಂತ್ರ್ಯ ಸೇನಾನಿ, ಅಪ್ರತಿಮ ದೇಶಭಕ್ತ, ಆಡಳಿತ ಸುಧಾರಣಾಗಾರ, ನಾಡಿನ ಅನರ್ಘ್ಯ ರತ್ನ, ದಾರ್ಶನಿಕ, ನಿಸ್ವಾರ್ಥ ರಾಜಕಾರಣಿ. ನಿಸ್ಪೃಹ ಸಾಮಾಜಿಕ ಕಾರ್ಯಕರ್ತ. ಎಂದೂ ಮರೆಯಲಾರದ ವ್ಯಕ್ತಿ.....

ಅಗಲಿದ ಹಿರಿಯ ಗಾಂಧಿವಾದಿ ಹಾಗೂ ಲೋಕ ಶಿಕ್ಷಣ ಟ್ರಸ್ಟ್ ಮಾಜಿ ಅಧ್ಯಕ್ಷ ಹಾರನಹಳ್ಳಿ ರಾಮಸ್ವಾಮಿ ಅವರ ಬಹುಮುಖಿ ವ್ಯಕ್ತಿತ್ವವನ್ನು ಒಡನಾಡಿಗಳು, ಅಭಿಮಾನಿಗಳು ಚಿತ್ರಿಸಿದ ಬಗೆಯಿದು.

ಸಂದರ್ಭ: ನಗರದ ಗಾಂಧಿಭವನದಲ್ಲಿ ಗಾಂಧಿ ಶಾಂತಿ ಪ್ರತಿಷ್ಠಾನ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಾಗೂ ವಿಶ್ವನೀಡಂ ಸಂಯುಕ್ತವಾಗಿ ಏರ್ಪಡಿಸಿದ್ದ ಹಾರನಹಳ್ಳಿ ರಾಮಸ್ವಾಮಿ ಶ್ರದ್ಧಾಂಜಲಿ ಸಭೆ.

ಅಲ್ಲಿ ನೆರೆದಿದ್ದವರೆಲ್ಲರೂ ಹಾರನಹಳ್ಳಿಯವರನ್ನು ಬಲು ಹತ್ತಿರದಿಂದ ಬಲ್ಲವರು. ಸಾಮಾಜಿಕ ಹೋರಾಟಗಳಲ್ಲಿ ಜೊತೆಯಾದವರು. ಗಾಂಧಿ ಮೌಲ್ಯಗಳ ಪ್ರತಿಪಾದನೆ– ಪಾಲನೆಯಲ್ಲಿ ಒಟ್ಟೊಟ್ಟಿಗೆ ಹೆಜ್ಜೆ ಹಾಕಿದವರು. ಅವರೆಲ್ಲರ ಮೊಗದಲ್ಲಿ ಆತ್ಮೀಯ ಬಂಧುವನ್ನು ಕಳೆದುಕೊಂಡ ದು:ಖ ಮಡುಗಟ್ಟಿತ್ತು, ಆ ನೋವಿನ ಅಲೆಯಲ್ಲೆ ತೇಲಿ ಬಂದ ನೆನಪು ಗಳನ್ನು ಹಂಚಿಕೊಂಡು ನುಡಿನಮನ ಸಲ್ಲಿಸಿದರು.

ಏಕೀಕರಣದ ರೂವಾರಿ: ಕರ್ನಾಟಕದ ಏಕೀಕರಣಕ್ಕೆ ಹಾರನಹಳ್ಳಿಯವರು ನೀಡಿದ ಕೊಡುಗೆ ಅವಿಸ್ಮರಣೀಯ. ನೆಹರೂ, ಸರ್ದಾರ್‌ಪಟೇಲ್ ಎದುರು ಪ್ರಾಂತ್ಯ ರಚನೆಯ ಮಹತ್ವವನ್ನು ಮನವರಿಕೆ ಮಾಡಿಕೊಟ್ಟ ರೀತಿ ಅದ್ಭುತ ಎಂದು ಹಿರಿಯ ಗಾಂಧಿವಾದಿ ಎಚ್.ಎಸ್.ದೊರೆಸ್ವಾಮಿ ಸ್ಮರಿಸಿಕೊಂಡರು. ಹಾರನಹಳ್ಳಿ ಅವರೊಡನೆ ಕಳೆದ ಕ್ಷಣಗಳ ಮೆಲುಕು ಹಾಕಿದ ಅವರು, ರಾಮಸ್ವಾಮಿಯವರ ದೇಶಪ್ರೇಮ ಇಂದಿನ ಯುವಜನತೆಗೆ ಮಾದರಿ. ಆ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮರೆಯಲಾರದ ವ್ಯಕ್ತಿ: ಹಾರನಹಳ್ಳಿ ರಾಮಸ್ವಾಮಿಯವರು ದೇಶ ಎಂದಿಗೂ ಮರೆಯಲಾರದ ವ್ಯಕ್ತಿ. ಆದರ್ಶ ರಾಜಕಾರಣಿ. ಕರ್ನಾಟಕದ ಏಕೀಕರಣ, ಸ್ವಾತಂತ್ರ್ಯ ಹೋರಾಟ, ಶಿಕ್ಷಣ, ಪತ್ರಿಕೋದ್ಯಮವೂ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿದ ಸೇವೆ ಚಿರಸ್ಮರಣೀಯವಾದುದು. ಅವರ ಜೀವನ, ನಡೆ, ನುಡಿ ಎಲ್ಲದರಲ್ಲೂ ಗಾಂಧಿ ತತ್ವಗಳು ಹಾಸುಹೊಕ್ಕಾಗಿದ್ದವು ಎಂದು ನುಡಿನಮನ ಸಲ್ಲಿಸಿದವರು ಮಾಜಿ ಮೇಯರ್ ವಿ.ಎಸ್.ಕೃಷ್ಣ ಯ್ಯರ್. ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ರಾಮಸ್ವಾಮಿಗಳು ನೀಡಿದ ಅಮೂಲ್ಯ ಶಿಫಾರಸ್ಸುಗಳನ್ನು ಸಮರ್ಪಕವಾಗಿ ಜಾರಿಗೆ ತಂದಿದ್ದರೆ ಇಂದು ರಾಜ್ಯದ ಆಡಳಿತ ವೈಖರಿಯೇ ಬದಲಾಗುತ್ತಿತ್ತು. ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆಗೆ ಉದಾಹರಣೆಯಾಗಿದ್ದ ಅವರ ಸಂಕ್ಷಿಪ್ತ ಪರಿಚಯವುಳ್ಳ ಪುಸ್ತಕ ಹೊರತರಬೇಕೆಂದು ಸಲಹೆ ನೀಡಿದ ಕೃಷ್ಣ ಯ್ಯರ್, 1942ರಲ್ಲಿ ರಾಮಸ್ವಾಮಿಗಳೊಡನೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದ್ದು, ಜೈಲಿನಲ್ಲಿ ಒಟ್ಟಿಗೆ ಕಳೆದ ದಿನಗಳ ನೆನಪಿನ ಬುತ್ತಿ ಬಿಚ್ಚಿಟ್ಟರು.

ಸದ್ಗುಣ ಸಂಪನ್ನ: ಮಾನವನಲ್ಲಿ ಇರಬಹುದಾದ ಎಲ್ಲ ಸದ್ಗುಣಗಳೂ ರಾಮಸ್ವಾಮಿಗಳಲ್ಲಿತ್ತು. ಜೀವನದ ಕೊನೆ ಕ್ಷಣದವರೆಗೂ ಗಾಂಧಿ ತತ್ವ ಪರಿಪಾಲಿಸಿದ ಅಪರೂಪದ ಗಾಂಧಿವಾದಿ. ಅಜಾತಶತ್ರು ಎಂದವರು ಮಾಜಿ ಮೇಯರ್, ಗಾಂಧಿವಾದಿ ಜಿ.ನಾರಾಯಣ.

ಅಪ್ರತಿಮ ದಾರ್ಶನಿಕ: ಶ್ರದ್ಧಾಂಜಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೋಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಎಂ.ವಿ.ರಾಜಶೇಖರನ್ ಮಾತನಾಡಿ, ಜನಹಿತ, ಲೋಕ ಕಲ್ಯಾಣ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಪ್ಪಟ ಸ್ವಚ್ಛ ರಾಜಕಾರಣಿ ಹಾರನಹಳ್ಳಿ ರಾಮಸ್ವಾಮಿಯವರು. ನಾನಾ ಕ್ಷೇತ್ರಗಳಲ್ಲಿ ವಿಶಿಷ್ಠ ಸೇವೆ ಸಲ್ಲಿಸಿದ ರಾಷ್ಟ್ರಭಕ್ತ, ಅಪ್ರತಿಮ ದಾರ್ಶನಿಕ ಎಂದು ಅಶ್ರುತರ್ಪಣ ಅರ್ಪಿಸಿದರು.

ಇದ್ದುದ್ದನ್ನು ಇದ್ದ ಹಾಗೆ ಹೇಳುವ ಅವರ ನೇರ ನಡೆ ಅನುಕರಣೀಯ. ರಾಮಸ್ವಾಮಿಗಳ ಮೌಲ್ಯ, ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ನಿಜವಾದ ಶ್ರದ್ಧಾಂಜಲಿ ಸಲ್ಲಿಸಬೇಕೆಂದು ಕರೆ ನೀಡಿದರು. ಹಿರಿಯ ಪತ್ರಕರ್ತ ಜಯಶೀಲರಾವ್, ಸಂಯುಕ್ತ ಕರ್ನಾಟಕದಂತಹ ಸಂಸ್ಥೆಗೆ ಭದ್ರ ತಳಹದಿ ಹಾಕಿದ್ದು ರಾಮಸ್ವಾಮಿಗಳ ಅಮೋಘ ಕೊಡುಗೆ. ಅದಕ್ಕೆ ಪತ್ರಕರ್ತರೆಲ್ಲರೂ ಆಭಾರಿಗಳು ಎಂದು ಸ್ಮರಿಸಿದರೆ, ಕರ್ಮವೀರ ಸಂಪಾದಕ ಬಾಬು ಕೃಷ್ಣಮೂರ್ತಿ, ಶಿಸ್ತು, ಸಮಯಪಾಲನೆ, ಕ್ರಿಯಾಶೀಲತೆ, ಪ್ರಾಮಾಣಿಕತೆ, ಮೌಲ್ಯಗಳಿಗೆ ಹೆಸರಾಗಿದ್ದ ರಾಮಸ್ವಾಮಿಗಳು ಗಾಂಧಿ ತಮ್ಮ ಅನುಯಾಯಿಗಳು ಹೇಗಿರಬೇಕೆಂದು ಬಯಸಿದ್ದರೂ ಹಾಗೆಯೇ ಬದುಕಿದರು ಎಂದರು.



ಇತ್ತೀಚೆಗೆ ಅಗಲಿದ ಗಾಂಧೀವಾದಿ, ಲೋಕಶಿಕ್ಷಣ ಟ್ರಸ್ಟ್ ಅಧ್ಯಕ್ಷ, ಮಾಜಿ ಸಚಿವ ಹಾರನಹಳ್ಳಿ ರಾಮಸ್ವಾಮಿ ಅವರ ಆತ್ಮಕ್ಕೆ ಶಾಂತಿ ಕೋರಲು ಬುಧವಾರ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾಜಿ ಸಚಿವ ಲೋಕಶಿಕ್ಷಣ ಟ್ರಸ್ಟ್ ಧರ್ಮದರ್ಶಿ ಎಂ.ವಿ. ರಾಜಶೇಖರನ್ ಸೇರಿದಂತೆ, ಹಿರಿಯ ಪತ್ರಕರ್ತ ಜಯಶೀಲರಾವ್, 'ಕರ್ಮವೀರ' ಸಂಪಾದಕ ಬಾಬು ಕೃಷ್ಣಮೂರ್ತಿ, ಸ್ವಾತಂತ್ರ್ಯ ಹೋರಾಟಗಾರ ಡಾ. ಎಚ್. ಎಸ್. ದೊರೆಸ್ವಾಮಿ,ಮಾಜಿ ಸಚಿವ ವಿ.ಎಸ್. ಕೃಷ್ಣಯ್ಯರ್ ಮತ್ತು ಗಾಂಧೀ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ವೂಡೆ ಪಿ. ಕೃಷ್ಣ ಉಪಸ್ಥಿತರಿದ್ದರು.

ಉದಯವಾಣಿ ಏಪ್ರಿಲ್ 14, 2009



ಕುಮಾರಪಾರ್ಕ್:

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಮತ್ತು ಗಾಂಧೀ ಶಾಂತಿ ಪ್ರತಿಷ್ಠಾನ ವಿಶ್ವನೀಡಂ ಟ್ರಸ್ಟ್ ವತಿಯಿಂದ ನಾಳೆ (ಏ.15) ಸಂಜೆ 5ಕ್ಕೆ ಹಿರಿಯ ಗಾಂಧೀವಾದಿ ಹಾರ್ನಹಳ್ಳಿ ರಾಮಸ್ವಾಮಿ ಅವರಿಗೆ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿದೆ. ಸ್ಥಳ: ಗಾಂಧೀಭವನ.

ಕಾರ್ಯಕ್ರಮದಲ್ಲಿ ಡಾ. ಎಚ್.ಎಸ್. ದೊರೆಸ್ವಾಮಿ, ವಿ.ಎಸ್.ಕೃಷ್ಣ ಅಯ್ಯರ್, ಜಿ.ನಾರಾಯಣ, ಹೋ. ಶ್ರೀನಿವಾಸಯ್ಯ, ಜಯಶೀಲ ರಾವ್, ಹಿರಿಯ ಪತ್ರಕರ್ತ ಬಾಬು ಕೃಷ್ಣಮೂರ್ತಿ, ಪತ್ರಕರ್ತ ವೂಡೆ ಪಿ.ಕೃಷ್ಣ ಮೊದಲಾದ ಹಿರಿಯರು ಭಾಗವಹಿಸುವರು.

ಹಾರ್ನಹಳ್ಳಿ ರಾಮಸ್ವಾಮಿಗೆ ಶ್ರದ್ಧಾಂಜಲಿ

ಬೆಂಗಳೂರಿನ ಹೆಮ್ಮೆಯ ಸಂಸ್ಥೆಗಳು: ಯುವಜನ ಪ್ರವಾಸಿ ಗೃಹ ಆಂದೋಲನ

ಎಕ್ಸ್‌ಪ್ಲೋರರ್ ಕ್ಲಬ್

ಎಕ್ಸ್‌ಪ್ಲೋರರ್ ಕ್ಲಬ್‌ಗಳ ಉದ್ದೇಶ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಂಸ್ಥೆ ಹಾಗೂ ಅಂತರ ಸಂಸ್ಥೆಗಳ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ, ಸಮರ್ಪಕವಾಗಿ ನಿರ್ವಹಿಸುವ ಜವಾಬ್ದಾರಿಯನ್ನು ಕಲಿಸುವುದು.



ಬೆಂಗಳೂರು ಇತಿಹಾಸ ಮಾಲೆ

sureshmoona@gmail.com

1981ರಲ್ಲಿ ಟೋಕಿಯೋದಲ್ಲಿ ಏಷ್ಯಾ ಖಂಡದ ವೈಎಚ್ ಕೇಂದ್ರಗಳ ಕಾರ್ಯದರ್ಶಿಗಳ ಹಾಗು ವಾರ್ಡನ್‌ಗಳ 11 ದಿನಗಳ ಸಮ್ಮೇಳನದಲ್ಲಿ ಬಾಗವಹಿಸಿದುದಲ್ಲದೆ ಅಲ್ಲಿನ ವಿವಿಧ ಯೂತ್ ಹಾಸ್ಟೆಲ್‌ಗಳ ಪದಾಧಿಕಾರಿಗಳೊಂದಿಗೆ ಸಮಾಲೋಚಿಸಿ, ಅವರ ಕಾರ್ಯನಿರ್ವಹಣೆಯನ್ನು ಗಮನಿಸಿದ ನಂತರ ಸಿ.ಎನ್.ಎನ್.ರಾಜು ಅವರಿಗೆ ಕಂಡು ಬಂದ ಒಂದು ಗಮನಾರ್ಹ ಸಂಗತಿ ಎಂದರೆ ಅಲ್ಲಿನ ಯುವಜನತೆಯನ್ನು ಪ್ರವಾಸ ಕೈಗೊಳ್ಳಲು ಎಲ್ಲ ರೀತಿಯಲ್ಲೂ ಪ್ರೋತ್ಸಾಹಿಸುತ್ತಿದ್ದುದು. ಇದರಿಂದ ಅವರ ನಾಡಿನ ಪರಿಚಯವಾಗಿ ಅದರ ಹಿರಿಮೆ ಗರಿಮೆಗಳ ಬಗ್ಗೆ ಹೆಮ್ಮೆಯ ಭಾವನೆಯನ್ನು ತಳೆಯಲು ಸಾಧ್ಯವಾಗುತ್ತಿತ್ತು. ಈ ಅಂಶವನ್ನು ನಮ್ಮ ರಾಜ್ಯದಲ್ಲೂ ಜಾರಿಗೆ ತರಲು ಇವರು ಸಮ್ಮೇಳನದಿಂದ ಹಿಂತಿರುಗಿಬಂದ ನಂತರ ಕೈಗೊಂಡ ಒಂದು ಪ್ರಮುಖ ಯೋಜನೆಯೇ ಎಕ್ಸ್‌ಪ್ಲೋರರ್ ಕ್ಲಬ್‌ಗಳ ಪ್ರಾರಂಭ.

ಈ ಕ್ಲಬ್‌ಗಳು ಬೆಂಗಳೂರಿನಲ್ಲಷ್ಟೇ ಅಲ್ಲದೆ ರಾಜ್ಯದ ವಿವಿಧ ಕೇಂದ್ರಗಳಲ್ಲೂ ಪ್ರಾರಂಭಗೊಳ್ಳಲು ಮಾರ್ಗದರ್ಶನ ನೀಡಲಾಯಿತು. ಇವುಗಳ ಮೂಲ ಉದ್ದೇಶ ಹೀಗಿತ್ತು. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಂಸ್ಥೆ ಹಾಗು ಅಂತರ ಸಂಸ್ಥೆಗಳ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ, ಸಮರ್ಪಕವಾಗಿ ನಿರ್ವಹಿಸುವ ಜವಾಬ್ದಾರಿಯನ್ನು ಕಲಿಸುವುದು. ಈ ಕಾರ್ಯದಲ್ಲಿ ಆಲೋಚನೆ, ಚರ್ಚೆ, ಇತರರ ಸಹಯೋಗ, ಮುಂದಾಲೋಚನೆ, ಧೈರ್ಯ. ಹೀಗೆ ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ನಾನಾ ಸಾಮರ್ಥ್ಯಗಳು ಅಭಿವ್ಯಕ್ತಗೊಂಡು ಪರಿಪೂರ್ಣ ವ್ಯಕ್ತಿತ್ವವು ರೂಪುಗೊಳ್ಳುತ್ತದೆ. ನಾಲ್ಕು ಗೋಡೆಗಳ ಒಳಗಿನ ಶಿಕ್ಷಣವು ಜ್ಞಾನವನ್ನು ನೀಡಬಲ್ಲದೆ ಹೊರತು ಜೀವನಾನುಭವವನ್ನಲ್ಲ. ಅಂತಹ ಅಪರೂಪದ ಗುಣವನ್ನು ಬೆಳೆಸಲು ಈ ಕ್ಲಬ್‌ಗಳು ಬಹಳ ಮಟ್ಟಿಗೆ ಕಾರಣವಾಗಬಲ್ಲವು. ಇಲ್ಲಿ ಮಾರ್ಗದರ್ಶನಕ್ಕಾಗಿ ಮಾತ್ರ ಒಬ್ಬಿಬ್ಬರು ಹಿರಿಯರ ಜೊತೆ ವಿದ್ಯಾರ್ಥಿಗಳು ಸಮಾಲೋಚಿಸಬಹುದೇ ಹೊರತು ಮಿಕ್ಕ ಎಲ್ಲ ನಿರ್ವಹಣೆಯ ಜವಾಬ್ದಾರಿ ಅವರದ್ದೇ. ಪ್ರತಿ ಕ್ಲಬ್‌ನಲ್ಲೂ ಕೊನೆಯ ಪಕ್ಷ 30 ಸದಸ್ಯರಿರಬೇಕು, 18 ವರ್ಷದ ಒಳಗಿನವರಿಗೆ ಸದಸ್ಯತ್ವದ ಶುಲ್ಕ ವರ್ಷಕ್ಕೆ 30ರೂ ಹಾಗು ಅದಕ್ಕಿಂತ ಜಾಸ್ತಿ ಇರುವವರಿಗೆ 50 ರೂ ಎಂದು ನಿಗದಿ ಪಡಿಸಲಾಯಿತು. ಈ ಸದಸ್ಯರಿಗೆ ಕೊಡುವ ಗುರುತಿನ ಚೀಟಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿದ್ದು ಸದಸ್ಯರು 62 ದೇಶಗಳ 4500ಕ್ಕೂ ಹೆಚ್ಚಿನ ಯೂತ್ ಹಾಸ್ಟೆಲ್‌ಗಳ ಸೌಲಭ್ಯಗಳನ್ನು ಬಳಸಿಕೊಳ್ಳುವ ಹಾಗು ಅವರ ಚಟುವಟಿಕೆಗಳಲ್ಲಿ ಬಾಗವಹಿಸುವ ಅವಕಾಶವನ್ನು ಪಡೆಯುವರು.

ವೈಎಚ್ ಆಂದೋಲನದ ಸಂಸ್ಥಾ ಸದಸ್ಯತ್ವ ಪಡೆದಿರುವ ಯಾವುದೇ ಶಿಕ್ಷಣ ಸಂಸ್ಥೆ ಈ ಕ್ಲಬ್ ಅನ್ನು ಪ್ರಾರಂಭಿಸಬಹುದಿತ್ತು. ಅಲ್ಲಿನ ಮುಖ್ಯೋಪಾಧ್ಯಾಯರು ಅಥವ ಪ್ರಾಂಶುಪಾಲರೇ ಕ್ಲಬ್‌ನ ಎಕ್ಸ್ ಅಫಿಶಿಯೋ ಅಧ್ಯಕ್ಷರು. ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಹಾಗು ಖಜಾಂಚಿಯ ಸ್ಥಾನಗಳು ವಿದ್ಯಾರ್ಥಿಗಳಿಗೇ ಮೀಸಲು. ಅಧ್ಯಕ್ಷರು ತಮ್ಮ ಬೋಧಕವರ್ಗದಲ್ಲಿನ ಒಬ್ಬರನ್ನು ಕೋ-ಆರ್ಡಿನೇಟರ್ ಆಗಿ ನೇಮಿಸಬಹುದು. ಇವರನ್ನು ಒಳಗೊಂಡ ಸಮಿತಿಯು ಅವಶ್ಯವಿದ್ದಲ್ಲಿ 3 ರಿಂದ 5 ವಿದ್ಯಾರ್ಥಿಗಳನ್ನು ಇತರ ಸದಸ್ಯರನ್ನಾಗಿ ನೇಮಿಸಿಕೊಳ್ಳಬಹುದು. ಈ ಕ್ಲಬ್‌ಗಳ ಚಟುವಟಿಕೆಗಳಿಗೆ ಅವಶ್ಯಕವಾದ ಆರ್ಥಿಕ ನೆರವನ್ನು ಕಾರ್ಯಕ್ರಮಗಳಲ್ಲಿ ಬಾಗವಹಿಸುವುವರಿಂದ, ದಾನಿಗಳಿಂದ, ಸಂಸ್ಥೆಗಳ ಅನುದಾನದಿಂದ ಪಡೆಯಬಹುದಿತ್ತು. ಇನ್ನು ಈ ಕ್ಲಬ್‌ಗಳು ಕೈಗೊಳ್ಳಬಹುದಾದ ಚಟುವಟಿಕೆಗಳು ಹೀಗಿದ್ದವು.

ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮ



ಜುಲೈ 14 ರಂದು ವೈಹ್‌ಎಐನ ಸಂಸ್ಥಾಪನಾ ದಿನಾಚರಣೆ, ಜೂನ್ 5 ರಂದು ವಿಶ್ವ ಪರಿಸರ ದಿನ, ವನ್ಯಜೀವಿಗಳ ದಿನಗಳನ್ನು ಆಚರಿಸುವುದು, ಒಂದು ದಿನದ ಹಾಗು ವಾರಾಂತ್ಯದ ಚಾರಣ ಮತ್ತು ಪ್ರಕೃತಿ ಶಿಬಿರಗಳನ್ನು ಏರ್ಪಡಿಸುವುದು, ನಮ್ಮ ನಾಡಿನ ಪರಿಸರ, ಪರಂಪರೆ, ಇತಿಹಾಸ, ಸ್ಮಾರಕಗಳು ಮುಂತಾದವುಗಳ ರಕ್ಷಣೆಯಲ್ಲಿ ಯುವಕರು ವಹಿಸಬಹುದಾದ ಪಾತ್ರಗಳನ್ನು ಕುರಿತು ವಿಚಾರ ಸಂಕಿರಣ, ಚಿತ್ರಪ್ರದರ್ಶನ, ತಜ್ಞರ ಮತ್ತು ಗಣ್ಯರ ಉಪನ್ಯಾಸ ಮುಂತಾದವುಗಳನ್ನು ಏರ್ಪಡಿಸುವುದು, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ವೈ. ಎಚ್. ಆಂದೋಲನದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನಮ್ಮ ರಾಜ್ಯದ ಸಂಸ್ಕೃತಿ ಪರಂಪರೆಗಳನ್ನು ಇತರರಿಗೆ ಪರಿಚಯಿಸುವುದು ಇತ್ಯಾದಿ.

ಈ ಎಲ್ಲ ವಿವರಗಳನ್ನು ಒಳಗೊಂಡ ಒಂದು ಕರಪತ್ರವನ್ನು ಪ್ರಕಟಿಸಿ ರಾಜ್ಯದ ಎಲ್ಲ ಶಾಲಾ ಕಾಲೇಜುಗಳು ಹಾಗು ವೈ ಎಚ್ ಕೇಂದ್ರಗಳಿಗೂ ಕಳುಹಿಸಲಾಯಿತು. ಪರಿಣಾಮವಾಗಿ ರಾಜ್ಯದ ಬಹುತೇಕ ವೈ ಎಚ್‌ಕೇಂದ್ರಗಳು ಕೋರ್ ಸಮಿತಿಯು ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಷ್ಟೇ ಅಲ್ಲದೆ, ತಾವೇ ಸ್ವತಂತ್ರವಾಗಿ ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಒಳಗೊಂಡಂತೆ ವೈವಿಧ್ಯಮಯ ಹಾಗು ಅರ್ಥಪೂರ್ಣ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅನುಕೂಲವಾಯಿತು. ಇದರಿಂದ ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಾಗವಹಿಸಲು ತೊಡಗಿದುದಲ್ಲದೆ ವೈಎಚ್‌ಗೆ ಸೇರುವವರ ಸಂಖ್ಯೆಯು ಹೆಚ್ಚಾಯಿತು. ಇವುಗಳನ್ನು ಆಯೋಜಿಸುವ ಜವಾಬ್ದಾರಿಯನ್ನು ವಹಿಸಿಕೊಂಡ ವಿದ್ಯಾರ್ಥಿಗಳ ಚಿಂತನೆಯಲ್ಲೂ ಪ್ರಬುದ್ಧತೆಯು ಮೂಡಿತು ಎನ್ನುತ್ತಾರೆ ಸಿಎನ್‌ಎನ್‌ರಾಜು.

1983ರಲ್ಲಿ ಆಮ್‌ಸ್ಟರ್ಡಮ್‌ನಲ್ಲಿ ಐವೈಎಚ್‌ಎಫ್‌ನ ಸುವರ್ಣ ಮಹೋತ್ಸವ ಹಾಗು ಯುವ ಸಮ್ಮೇಳನ ನಡೆಯಿತು. ಇದು ಒಂದು ಅಂತಾರಾಷ್ಟ್ರೀಯ ಸಮಾವೇಶವೇ. ಇದರಲ್ಲೂ ಭಾಗವಹಿಸುವ ಒಂದು ಅಮೂಲ್ಯ ಅವಕಾಶವನ್ನು ಕನ್ನಡಿಗ ಸಿ.ಎನ್.ಎನ್. ರಾಜು ಅವರು ಪಡೆದರು. ಈ ಸಮಾವೇಶದ ನಂತರ ಇವರು ಯೂರೋಪ್‌ನ ಹಲವಾರು ಯೂತ್ ಹಾಸ್ಟೆಲ್‌ಗಳಿಗೆ ಭೇಟಿ ನೀಡಿದರು. ಈ ಆಂದೋಲನದ ಸಂಸ್ಥಾಪಕ ರಿಚರ್ಡ್ ಶರ್ಮನ್, 1909ರಲ್ಲಿ ಆಲ್ವೆನಾದಲ್ಲಿ ಪ್ರಾರಂಭಿಸಿದ ಪ್ರಥಮ ಪ್ರವಾಸೀಗೃಹದಲ್ಲಿಯೂ ತಂಗಿದ್ದರೆಂಬುದು ಗಮನಾರ್ಹ ಸಂಗತಿ. ಜರ್ಮನಿಯ ಮ್ಯೂನಿಕ್‌ನಿಂದ 50 ಕಿಮಿ ದೂರದ ಜೋಸೆಫ್ ತಾಲ್ ಪ್ರವಾಸೀಗೃಹದಲ್ಲಿ ಸುಮಾರು 15 ದಿನಗಳ ಕಾಲ ಇದ್ದು ಅಲ್ಲಿಯ ಕಾರ್ಯನಿರ್ವಹಣೆಯಲ್ಲೂ ಪಾಲ್ಗೊಂಡರು.

■ ಮುಂದುವರೆಯುವುದು

ಬೆಂಗಳೂರು ವಿಜಯ | ಸೋಮವಾರ 6 ಏಪ್ರಿಲ್ 2009

ಅಸ್ತಿತ್ವ ಉಳಿವಿಗೆ ಪ್ರಾಮಾಣಿಕ ಯತ್ನ ಅಗತ್ಯ

ಬೆಂಗಳೂರು: ಮನುಷ್ಯ ತನ್ನ ಜೀವನದಲ್ಲಿ ಒಳ್ಳೆಯ ಕೆಲಸಗಳನ್ನು ಈ ಸಮಾಜಕ್ಕೆ ಮಾಡುವ ಮೂಲಕ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ವಿಧಾನಪರಿಷತ್ತಿನ ಉಪ ಸಭಾಪತಿ ಪುಟ್ಟಣ್ಣ ಮನವಿ ಮಾಡಿದರು.



ಸಿದ್ದನಹಳ್ಳಿಯ ಬುದ್ಧ ಬಸವ, ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಏರ್ಪಡಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವಿಧಾನಪರಿಷತ್ತಿನ ಉಪ ಸಭಾಪತಿ ಪುಟ್ಟಣ್ಣ ಅವರನ್ನು ಸನ್ಮಾನಿಸಲಾಯಿತು. ಡಾ. ದೊಡ್ಡರಂಗೇಗೌಡ, ಶ್ರ.ದೇ. ಪಾರ್ಶ್ವನಾಥ್, ಸಿಸಿರಾ, ಪ್ರೊ. ಚನ್ನವೀರೇಗೌಡ, ಜಿ. ನಾಗರಾಜ್ ಉಪಸ್ಥಿತರಿದ್ದರು.

ಸಿದ್ದನಹಳ್ಳಿಯ ಬುದ್ಧ ಬಸವ, ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಏರ್ಪಡಿಸಿದ್ದ ಎರಡು ಕೃತಿ ಬಿಡುಗಡೆ ಮತ್ತು ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.


ಇಂದು ಸಾಮಾಜಿಕ ಕಳಕಳಿಗಿಂತ ಸ್ವಾರ್ಥ, ಅಹಿಂಸೆ, ಭ್ರಷ್ಟಾಚಾರ, ಅನ್ಯಾಯವೇ ಮೇಲುಗೈ ಸಾಧಿಸುತ್ತಿದ್ದು ಈ ರೀತಿಯ ಸಮಾಜ ತಿದ್ದುವ ಸಾಹಿತ್ಯ-ಸಂಸ್ಕೃತಿಯ ಕಾರ್ಯಚಟುವಟಿಕೆಗಳು ಹೆಚ್ಚು ಹೆಚ್ಚು ಆಯೋಜಿಸಿ ಜಾಗೃತಿ ಮೂಡಿಸಬೇಕಾದ ಅನಿವಾರ್ಯವಿದೆ ಎಂದರು.

ಕನ್ನಡ ಅಧ್ಯಾಪಕ ಡಾ. ಕೊಟ್ರಸ್ವಾಮಿಯವರ 'ಶಾಸ್ತ್ರ ಸಂಕಥನ' ಮತ್ತು ಶಿಕ್ಷಕ ಜಿ. ನಾಗರಾಜ್‌ರ 'ಮನವಿ' ಕೃತಿಗಳನ್ನು ಬಿಡುಗಡೆ ಮಾಡಿದ ಕವಿ ಡಾ. ದೊಡ್ಡರಂಗೇಗೌಡ ಮಾತನಾಡಿ, ಕಾವ್ಯ ಬರೆಯುವ ಹುಚ್ಚು ಇದ್ದವರಿಗೆ ಬದುಕು ಸಮಾಜದ ಬಗ್ಗೆ ಆಳ ಅನುಭವ ಮತ್ತು ಆಪ್ತವಾಗಿ ಪ್ರೀತಿಸುವ-ಅಪ್ಪಿಕೊಳ್ಳುವ ಮನೋಧರ್ಮವಿರಬೇಕು. ಬರೆಯುತ್ತಾ, ಓದುತ್ತಾ ಹೋದಂತೆಲ್ಲಾ ಜ್ಞಾನದ ಅರಿವು ಹೆಚ್ಚಿ ಕಾವ್ಯ ಸಿದ್ಧಿಸುತ್ತದೆ. ಭಾಷೆಯನ್ನು ಚೆನ್ನಾಗಿ ದುಡಿಸಿಕೊಳ್ಳುವ ಗುಣವನ್ನು ಡಾ. ಕೊಟ್ರಸ್ವಾಮಿ ಮತ್ತು ಜಿ. ನಾಗರಾಜ್ ಪರಿಶ್ರಮ ಪಟ್ಟಿದ್ದಾರೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ತಜ್ಞ ಪ್ರೊ. ಪಿ. ಕೃಷ್ಣ ಮಾತನಾಡಿ, ಮೌಲ್ಯಗಳು ಅಧಃಪತನಗೊಳ್ಳುತ್ತಿದ್ದು ವಿದ್ಯಾವಂತ ಯುವಕರು, ಸಮಾಜದ ಹಿರಿಯ ಗಣ್ಯರು ಭಾರತೀಯ ಸಾಹಿತ್ಯ-ಸಂಸ್ಕೃತಿ ಗಾಂಧಿ, ಬುದ್ಧ ಬಸವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಉಪ ಸಭಾಪತಿ ಪುಟ್ಟಣ್ಣ ಹಾಗೂ ಕವಿ ಡಾ. ದೊಡ್ಡರಂಗೇಗೌಡ ಅವರನ್ನು ಸನ್ಮಾನಿಸಲಾಯಿತು. ಶ್ರ.ದೇ. ಪಾರ್ಶ್ವನಾಥ್ ಪಾಲ್ಗೊಂಡಿದ್ದರು. ಸಂಸ್ಥೆಯ ಅಧ್ಯಕ್ಷ ಸಿಸಿರಾ ಪ್ರಾಸ್ತಾವಿಕ ಭಾಷಣ ಮಾಡಿ, ಯ.ಟಿ. ದೊಡ್ಡಯ್ಯ ನಿರೂಪಿಸಿ, ಬಿ.ಎನ್. ಚನ್ನವೀರೇಗೌಡ ಅಭಿನಂದನಾ ಪತ್ರಗಳನ್ನು ಓದಿದರು. ಉಪನ್ಯಾಸಕರಾದ ಡಾ. ಕೊಟ್ರಸ್ವಾಮಿ, ಜಿ. ನಾಗರಾಜ್, ಎಂ.ಆರ್. ಮುನಿರಾಜ್, ಎಸ್.ಆರ್. ವೆಂಕಟೇಶ್, ಲಿಂಗರಾಜು, ಗಾಯಕರಾದ ಯು.ಎಂ. ರವಿ, ದೇವಕಿಸುತ, ಹೊಸಳ್ಳಿ ವಾಸುದೇವ್, ನಾರಾಯಣರಾವ್ ಮಾನೆ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಬುಧವಾರ, 1 ಏಪ್ರಿಲ್ 2009 ಕನ್ನಡಪ್ರಭ



ಕೃತಿ ಬಿಡುಗಡೆ

ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಏರ್ಪಡಿಸಿದ್ದ ಕೃತಿಗಳನ್ನು ಡಾ।ದೊಡ್ಡರಂಗೇಗೌಡ ಬಿಡುಗಡೆ ಮಾಡಿದರು. ಪುಟ್ಟಣ್ಣ, ವೂಡೇ ಪಿ.ಕೃಷ್ಣ, ಶ್ರ.ದೇ.ಪಾರ್ಶ್ವನಾಥ್, ಸಿಸರಾ ಇದ್ದರು.

ಬೆಂಗಳೂರು ವಿಜಯ | ಸೋಮವಾರ, 30 ಮಾರ್ಚ್ 2009

ಪ್ರಾಮಾಣಿಕ ಪ್ರಯತ್ನದಿಂದ ಸಾಮಾಜಿಕ ಒಳಿತು ಸಾಧ್ಯ

ಬೆಂಗಳೂರು: ಮನುಷ್ಯ ತನ್ನ ಜೀವನದಲ್ಲಿ ಒಳ್ಳೆಯ ಕೆಲಸಗಳನ್ನು ಈ ಸಮಾಜಕ್ಕೆ ಮಾಡುವ ಮೂಲಕ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ವಿಧಾನ ಪರಿಷತ್ ಉಪ ಸಭಾಪತಿ ಪುಟ್ಟಣ್ಣ ಮನವಿ ಮಾಡಿದರು.

ಸಿದ್ದನಹಳ್ಳಿಯ ಬುದ್ಧ ಬಸವ, ಗಾಂಧಿ, ಸಾಂಸ್ಕೃತಿಕ ಟ್ರಸ್ಟ್ ಏರ್ಪಡಿಸಿದ್ದ ಎರಡು ಕೃತಿಗಳ ಬಿಡುಗಡೆ ಮತ್ತು ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಸಾಮಾಜಿಕ ಕಳಕಳಿಗಿಂತ ಸ್ವಾರ್ಥ, ಅಹಿಂಸೆ, ಭ್ರಷ್ಟಾಚಾರ, ಅನ್ಯಾಯವೇ ಮೇಲುಗೈ ಸಾಧಿಸುತ್ತಿದ್ದು ಈ ರೀತಿಯ ಸಮಾಜ ತಿದ್ದುವ ಸಾಹಿತ್ಯ-ಸಂಸ್ಕೃತಿಯ ಕಾರ್ಯಚಟುವಟಿಕೆಗಳನ್ನು ಹೆಚ್ಚು ಹೆಚ್ಚು ಆಯೋಜಿಸಿ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.



ಬುದ್ಧ ಬಸವ, ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಏರ್ಪಡಿಸಿದ್ದ ಸಮಾರಂಭದಲ್ಲಿ ವಿಧಾನ ಪರಿಷತ್ ಉಪ ಸಭಾಪತಿ ಪುಟ್ಟಣ್ಣ ಅವರನ್ನು ಸನ್ಮಾನಿಸಲಾಯಿತು. ಡಾ. ದೊಡ್ಡರಂಗೇಗೌಡ, ವೂಡೇ ಪಿ. ಕೃಷ್ಣ ಶ್ರ.ದೇ. ಪಾರ್ಶ್ವನಾಥ್, ಸಿಸಿರಾ, ಜಿ. ನಾಗರಾಜ್ ಉಪಸ್ಥಿತರಿದ್ದರು.

ಕನ್ನಡ ಅಧ್ಯಾಪಕ ಡಾ. ಕೊಟ್ರಸ್ವಾಮಿ ಅವರ ಶಾಸ್ತ್ರ ಸಂಕಥನ ಮತ್ತು ಶಿಕ್ಷಕ ಜಿ. ನಾಗರಾಜ್ ಅವರ ಮನವಿ ಕೃತಿ ಬಿಡುಗಡೆ ಮಾಡಿದ ಕವಿ ಡಾ. ದೊಡ್ಡರಂಗೇಗೌಡ ಮಾತನಾಡಿ, ಕಾವ್ಯ ಬರೆಯುವ ಹುಚ್ಚು ಇದ್ದವರಿಗೆ ಬದುಕು ಸಮಾಜದ ಬಗ್ಗೆ ಆಳ ಅನುಭವ ಮತ್ತು ಅಪ್ಪವಾಗಿ ಪ್ರೀತಿಸುವ-ಅಪ್ಪಿಕೊಳ್ಳುವ ಮನೋಧರ್ಮವಿರಬೇಕು. ಬರೆಯುತ್ತಾ, ಓದುತ್ತಾ ಹೋದಂತೆಲ್ಲಾ ಜ್ಞಾನದ ಅರಿವು ಹೆಚ್ಚಿ ಕಾವ್ಯಸಿದ್ಧಿಸುತ್ತದೆ. ಭಾಷೆಯನ್ನು ಚೆನ್ನಾಗಿ ದುಡಿಸಿಕೊಳ್ಳುವ ಗುಣವನ್ನು ಡಾ. ಕೊಟ್ರಸ್ವಾಮಿ ಮತ್ತು ಜಿ. ನಾಗರಾಜ್ ಪರಿಶ್ರಮ ಪಟ್ಟಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ತಜ್ಞ ವೂಡೇ ಪಿ. ಕೃಷ್ಣ ಮಾತನಾಡಿ, ಮೌಲ್ಯಗಳು ಅಧಃಪತನಗೊಳ್ಳುತ್ತಿದ್ದು ವಿದ್ಯಾವಂತರು, ಯುವಕರು, ಸಮಾಜದ ಹಿರಿಯ ಗಣ್ಯರು, ಭಾರತೀಯ ಸಾಹಿತ್ಯ-ಸಂಸ್ಕೃತಿ ಗಾಂಧಿ, ಬುದ್ಧ ಬಸವಣ್ಣನವರ ಆದರ್ಶ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕನ್ನಡ ಶ್ರೀಸಾಮಾನ್ಯರ ಕೂಟದ ಶ್ರ.ದೇ. ಪಾರ್ಶ್ವನಾಥ್, ಸಂಸ್ಥೆಯ ಅಧ್ಯಕ್ಷ ಸಿಸಿರಾ ಪ್ರಾಸ್ತಾವಿಕ ಭಾಷಣ ಮಾಡಿದರು. ಯು.ಟಿ. ದೊಡ್ಡಯ್ಯ ಕಾರ್ಯಕ್ರಮ ನಿರೂಪಿಸಿದರು.

ಬಿ.ಎನ್. ಚನ್ನವೀರೇಗೌಡ, ಉಪನ್ಯಾಸಕ ಡಾ. ಕೊಟ್ರಸ್ವಾಮಿ, ಜಿ. ನಾಗರಾಜ್, ಎಂ.ಆರ್. ಮುನಿರಾಜ್, ಎಸ್.ಆರ್. ವೆಂಕಟೇಶ್, ಲಿಂಗರಾಜು ಉಪಸ್ಥಿತರಿದ್ದರು. ಗಾಯಕರಾದ ಯು.ಎಂ. ರವಿ, ದೇವಕಿಸುತ, ಹೊಸಳ್ಳಿ ವಾಸುದೇವ್, ನಾರಾಯಣರಾವ್ ಮಾನೆ ಸುಗಮ ಸಂಗೀತ ನಡೆಸಿಕೊಟ್ಟರು.

ಸಂಯುಕ್ತ ಕರ್ನಾಟಕ, ಬೆಂಗಳೂರು

23-3-2009

* 4-30 ಶೇಷಾದ್ರಿಪುರಂ, ಶೇಷಾದ್ರಿಪುರಂ ಕಾಲೇಜು ಸ್ನಾತಕೋತ್ತರ ಅಧ್ಯಯನ ಕೇಂದ್ರ. ಪ್ರೊ. ಮಾ. ಕೃಷ್ಣಪ್ಪ ಅವರಿಗೆ ಅಭಿನಂದನಾ ಸಮಾರಂಭ. ಅಧ್ಯಕ್ಷತೆ: ಎನ್.ಆರ್. ಪಂಡಿತಾರಾಧ್ಯ, ಮುಖ್ಯ ಅತಿಥಿಗಳು: ವೂಡೇ ಪಿ. ಕೃಷ್ಣ, ಡಾ. ದೊಡ್ಡರಂಗೇಗೌಡ.

ಬೆಂಗಳೂರು ವಿಜಯ | ಸೋಮವಾರ, 23 ಮಾರ್ಚ್ 2009

ಶೇಷಾದ್ರಿಪುರಂ ಎಜುಕೇಶನಲ್ ಟ್ರಸ್ಟ್: ಡಿ.ಲಿಟ್. ಪದವಿ ಪಡೆದ ಪ್ರೊ. ಮಾ. ಕೃಷ್ಣಪ್ಪ ಅವರಿಗೆ ಅಭಿನಂದನೆ. ಅಧ್ಯಕ್ಷತೆ: ಶೇಷಾದ್ರಿಪುರಂ ಶಿಕ್ಷಣ ದತ್ತಿ ಅಧ್ಯಕ್ಷ ಎನ್.ಆರ್. ಪಂಡಿತಾರಾಧ್ಯ, ಅತಿಥಿಗಳು: ಗೌ. ಪ್ರಧಾನ ಕಾರ್ಯದರ್ಶಿ ವೂಡೇ ಪಿ. ಕೃಷ್ಣ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಗೌ. ನಿರ್ದೇಶಕ ಡಾ. ದೊಡ್ಡರಂಗೇಗೌಡ. ಸ್ಥಳ: ಕಾಲೇಜು ಕಾರ್ಯಾಲಯ. ಸಂಜೆ 4.30.

ಕನ್ನಡಪ್ರಭ, ಬೆಂಗಳೂರು

ಸೋಮವಾರ, 23 ಮಾರ್ಚ್ 2009

ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ

ಶೇಷಾದ್ರಿಪುರ ಕಾಲೇಜು: ಹಂಪಿ ಕನ್ನಡ ವಿವಿಯಿಂದ ಡಿ.ಲಿಟ್ ಪಡೆದ ಪ್ರೊ। ಮಾ. ಕೃಷ್ಣಪ್ಪ ಅವರಿಗೆ ಅಭಿನಂದನೆ, ಅಧ್ಯಕ್ಷತೆ– ಎನ್.ಆರ್. ಪಂಡಿತಾರಾಧ್ಯ, ಅತಿಥಿ– ವೂಡೇ ಪಿ. ಕೃಷ್ಣ, ಡಾ। ದೊಡ್ಡರಂಗೇಗೌಡ, ಕಾಲೇಜಿನ ಕಾರ್ಯಾಲಯ, ಸಂಜೆ 4.30.

ಪ್ರಜಾವಾಣಿ

ಸೋಮವಾರ 23ನೇ ಮಾರ್ಚ್ 2009

ಶೇಷಾದ್ರಿಪುರ ಕಾಲೇಜು ಸ್ನಾತಕೋತ್ತರ ಅಧ್ಯಯನ ಕೇಂದ್ರ: ಶೇಷಾದ್ರಿಪುರ. ಡಿ.ಲಿಟ್ ಪದವಿ ಪಡೆದ ಪ್ರೊ.ಮಾ. ಕೃಷ್ಣಪ್ಪ ಅವರಿಗೆ ಅಭಿನಂದನೆ. ಅತಿಥಿಗಳು– ಶೇಷಾದ್ರಿಪುರ ಶಿಕ್ಷಣ ದತ್ತಿಯ ಗೌರವ ಪ್ರಧಾನ ಕಾರ್ಯದರ್ಶಿ ವೂಡೇ ಪಿ.ಕೃಷ್ಣ, ಸ್ನಾತಕೋತ್ತರ ಅಧ್ಯಯನ ಕೇಂದ್ರ ಗೌರವ ನಿರ್ದೇಶಕರೂ ಆದ ಶಾಸಕ ಡಾ.ದೊಡ್ಡರಂಗೇಗೌಡ. ಅಧ್ಯಕ್ಷತೆ– ಶೇಷಾದ್ರಿಪುರ ಶಿಕ್ಷಣ ದತ್ತಿ ಅಧ್ಯಕ್ಷ ಎನ್.ಆರ್.ಪಂಡಿತಾರಾಧ್ಯ. ಸಂಜೆ 4.30.

ದಿ ಟೈಮ್ಸ್ ಆಫ್ ಇಂಡಿಯಾ, ಬೆಂಗಳೂರು

ಸೋಮವಾರ, ಮಾರ್ಚ್ 23, 2009

ಶೇಷಾದ್ರಿಪುರಂ ಕಾಲೇಜು ಸ್ನಾತಕೋತ್ತರ ಅಧ್ಯಯನ ಕೇಂದ್ರ: ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಪದವಿ ಪಡೆದ ಪ್ರೊ.ಮಾ. ಕೃಷ್ಣಪ್ಪ ಅವರಿಗೆ ಅಭಿನಂದನೆ. ಅಧ್ಯಕ್ಷತೆ: ಶೇಷಾದ್ರಿಪುರಂ ಶಿಕ್ಷಣ ದತ್ತಿ ಅಧ್ಯಕ್ಷ ಎನ್.ಆರ್. ಪಂಡಿತಾರಾಧ್ಯ. ಅತಿಥಿಗಳು: ಶೇಷಾದ್ರಿಪುರಂ ಶಿಕ್ಷಣ ದತ್ತಿ ಗೌರವ ಪ್ರಧಾನ ಕಾರ್ಯದರ್ಶಿ ವೂಡೇ ಪಿ. ಕೃಷ್ಣ ಸ್ನಾತಕೋತ್ತರ ಅಧ್ಯಯನ ಕೇಂದ್ರ ಗೌರವ ನಿರ್ದೇಶಕ ಡಾ. ದೊಡ್ಡರಂಗೇಗೌಡ. ಕಾಲೇಜಿನ ಆವರಣ, ಸಂ.4.30

ಉದಯವಾಣಿ

ಸೋಮವಾರ 23 ಮಾರ್ಚ್ 2009

ಶೇಷಾದ್ರಿಪುರ ಕಾಲೇಜು ಸ್ನಾತಕೋತ್ತರ ಅಧ್ಯಯನ ಕೇಂದ್ರ: ಶೇಷಾದ್ರಿಪುರಂ. ಹಂಪಿ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಪದವಿ ಪಡೆದ ಪ್ರೊ.ಮಾ.ಕೃಷ್ಣಪ್ಪ ಅವರಿಗೆ ಅಭಿನಂದನಾ ಸಮಾರಂಭ. ಸಂಜೆ 4.30.

ಬೆಂಗಳೂರು ವಿಜಯ | ಶನಿವಾರ, 21 ಮಾರ್ಚ್ 2009



ಗಾಂಧಿ ಶಾಂತಿ ಪ್ರತಿಷ್ಠಾನ ಏರ್ಪಡಿಸಿದ್ದ ರಾಷ್ಟ್ರೀಯ ಭಾವೈಕ್ಯ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಮಹಾತ್ಮ ಗಾಂಧಿ ಅವರ ಮೊಮ್ಮಗಳು ತಾರಾ ಭಟ್ಟಾಚಾರ್ಜಿ, ಕೇಂದ್ರದ ಮಾಜಿ ಸಚಿವ ಆರೀಫ್ ಮೊಹಮ್ಮದ್ ಖಾನ್, ಮಾಜಿ ಸಚಿವ ಡಾ. ಜಿ. ವೂಡೇ ಪಿ. ಕೃಷ್ಣ, ಭಾರತ ಸೇವಾದಳ ಅಧ್ಯಕ್ಷ ಎಚ್.ಎಂ. ಗುರುಸಿದ್ಧಸ್ವಾಮಿ, ಪ್ರಧಾನ ಕಾರ್ಯದರ್ಶಿ ಯು.ಆರ್. ಸಭಾಪತಿ, ವಿದ್ವಾಂಸ ಡಾ. ಜೋಧ್ ಸಿಂಗ್ ಭಾಗವಹಿಸಿದ್ದರು.

ಈ ಸಂಜೆ 5 ಮಂಗಳವಾರ, 17 ಮಾರ್ಚ್, 2009



ನಗರದ ಬುದ್ಧ, ಬಸವ, ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಏರ್ಪಡಿಸಿದ್ದ ಸಮಾರಂಭದಲ್ಲಿ ಉಪಸಭಾಪತಿ ಪುಟ್ಟಣ್ಣ ಅವರನ್ನು ವೂಡೆ ಪಿ. ಕೃಷ್ಣ, ವಿಧಾನಪರಿಷತ್ ಸದಸ್ಯ ದೊಡ್ಡರಂಗೇಗೌಡ, ಶ್ರ.ದೇ. ಪಾರ್ಶ್ವನಾಥ್, ಕವಿ ಶಿಶಿರಾ, ಬಿ.ಎಸ್. ಚನ್ನವೀರೇಗೌಡ ಮತ್ತಿತರರು ಅಭಿನಂದಿಸಿದರು.

ಸಂಯುಕ್ತ ಕರ್ನಾಟಕ
11.03.2009

ಬೆಂಗಳೂರಿನಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಮತ್ತು ಶೇಷಾದ್ರಿಪುರಂ ಕಾಲೇಜು ಏರ್ಪಡಿಸಿದ್ದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಸಂಧ್ಯಾ ರೆಡ್ಡಿರವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರೆಡ್‌ಕ್ರಾಸ್ ಪದಾಧಿಕಾರಿಗಳಾದ ಪ್ರೊ. ಪಿ. ಕೃಷ್ಣ ರಾಜು ಚಂದ್ರಶೇಖರ್, ಸರೋಜ ಪಿ.ನಾಯ್ಡು ಮತ್ತಿತರರು ಉಪಸ್ಥಿತರಿದ್ದರು.



ಬೆಂಗಳೂರು ವಿಜಯ | ಬುಧವಾರ, 11 ಮಾರ್ಚ್ 2009



ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಮತ್ತು ಶೇಷಾದ್ರಿಪುರ ಕಾಲೇಜು ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಸಂಧ್ಯಾ ರೆಡ್ಡಿ ಅವರನ್ನು ಅಭಿನಂದಿಸಲಾಯಿತು. ರಾಜ್ಯ ರೆಡ್‌ಕ್ರಾಸ್ ಉಪಾಧ್ಯಕ್ಷ ವೂಡೇ ಪಿ. ಕೃಷ್ಣ, ಗೌರವ ಖಜಾಂಚಿ ರಾಜು ಚಂದ್ರಶೇಖರ, ಪ್ರಧಾನ ಕಾರ್ಯದರ್ಶಿ ಡಾ. ಎನ್.ಜಿ. ನಾರಾಯಣ, ಸರೋಜ ವಿ. ನಾಯ್ಡು ಉಪಸ್ಥಿತರಿದ್ದರು.

ಉದಯವಾಣಿ ಮಾರ್ಚ್ 8 , 2009

ಗಾಂಧಿಭವನ

ಗಾಂಧಿ ಶಾಂತಿ ಪ್ರತಿಷ್ಠಾನ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ವತಿಯಿಂದ ಇಂದು (ಮಾ.8) ಸಂಜೆ 4.15ಕ್ಕೆ ಅಂತಾರಾಷ್ಟ್ರೀಯ ಮಹಿಳಾದಿನದ ಅಂಗವಾಗಿ ಮಕ್ಕಳಿಗಾಗಿ ಭಾಷಣ ಸ್ಪರ್ಧೆ ನಡೆಯಲಿದೆ. ಸ್ಥಳ: ಗಾಂಧಿಭವನ, ಕುಮಾರ ಪಾರ್ಕ್.

ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಂದ ಭಾಷಣ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಪೊಲೀಸ್ ಆಯುಕ್ತ ಶಂಕರ ಬಿದರಿ, ಮಾಜಿ ಸಚಿವೆ ಮೋಟಮ್ಮ ಮತ್ತು ಎಸ್.ಜಿ. ಸುಶೀಲಮ್ಮ ಭಾಗವಹಿಸುವರು.


ಬೆಂಗಳೂರು ವಿಜಯ | ಭಾನುವಾರ, 8 ಮಾರ್ಚ್ 2009

ಗಾಂಧಿ ಪೀಸ್ ಫೌಂಡೇಶನ್: ಮಹಿಳಾ ದಿನಾಚರಣೆ, ಮಕ್ಕಳ ಕಾರ್ಯಕ್ರಮ. ಉದ್ಘಾಟನೆ: ಪ್ರೊ. ಮೀನಾ ದೇಶಪಾಂಡೆ, ಅಧ್ಯಕ್ಷತೆ: ಮಾಜಿ ವಿಧಾನ ಪರಿಷತ್ ಸದಸ್ಯ ಡಾ. ಯೆಜಾಸುದ್ದೀನ್, ತೀರ್ಪುಗಾರರು: ಗಾಂಧಿ ಪೀಸ್ ಫೌಂಡೇಶನ್ ಮುಖ್ಯಸ್ಥ ವೂಡೇ ಪಿ. ಕೃಷ್ಣ ಕಿನ್ ಸ್ಕೂಲ್ ಸ್ಥಾಪಕ ಆರ್. ಉಮೇಶ್, ಗಾಂಧಿ ಸ್ಮಾರಕ ನಿಧಿ ಕಾರ್ಯದರ್ಶಿ ಪ್ರೊ. ಎಚ್.ಆರ್. ದಾಸೇಗೌಡ. ಸ್ಥಳ: ಗಾಂಧಿ ಭವನ, ಕುಮಾರ ಪಾರ್ಕ್ ಈಸ್ಟ್, ಬೆಳಗ್ಗೆ 10.

ಉದಯವಾಣಿ,
ಭಾನುವಾರ 8 ಮಾರ್ಚ್ 2009

ಗಾಂಧಿ ಪೀಸ್ ಫೌಂಡೇಷನ್ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ: ಗಾಂಧಿ ಭವನ, ಕುಮಾರಕೃಪಾ ರಸ್ತೆ. ಮಕ್ಕಳ ಕಾರ್ಯಕ್ರಮ ಹಾಗೂ ವಿಶ್ವ ಮಹಿಳಾ ದಿನಾಚರಣೆ. ಮಾಜಿ ಸಚಿವೆ ಮೋಟಮ್ಮ, ಸುಮಂಗಲಿ ಸೇವಾಶ್ರಮದ ಸುಶೀಲಮ್ಮ. ಗಾಂಧಿ ಸ್ಮಾರಕ ನಿಧಿ ಕಾರ್ಯದರ್ಶಿ ಪ್ರೊ। ಎಚ್.ಆರ್. ದಾಸೇಗೌಡ, ಗಾಂಧಿ ಶಾಂತಿ ಪ್ರತಿಷ್ಠಾನ ಅಧ್ಯಕ್ಷ ಡಬ್ಲ್ಯೂ.ಪಿ. ಕೃಷ್ಣ ಮತ್ತಿತರರು. ಬೆಳಗ್ಗೆ 10ರಿಂದ.

ಕನ್ನಡಪ್ರಭ, ಗುರುವಾರ, 5 ಮಾರ್ಚ್ 2009



ಅಭಿಯಾನ

ಶೇಷಾದ್ರಿಪುರ ಸಂಜೆ ಪದವಿ ಕಾಲೇಜಿನಲ್ಲಿ ಆಯೋಜಿಸಲಾದ ಭಯೋತ್ಪಾದನೆ ವಿರೋಧಿ ಅಭಿಯಾನದಲ್ಲಿ ಪ್ರೊ.ಗಾಂಧಿ ಡಿ.ಪ್ರಭು, ವೂಡೆ ಪಿ.ಕೃಷ್ಣ, ಡಾ।ಶ್ರೀಕಂಠ, ಸಿ.ಎಲ್.ಬಸವರಾಜಯ್ಯ, ಎನ್.ಆರ್.ಪಂಡಿತಾರಾಧ್ಯ ಮತ್ತಿತರರು.

ಈ ಸಂಜೆ 7

ಶನಿವಾರ, 28 ಫೆಬ್ರವರಿ, 2009



ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜಿನಲ್ಲಿ ಭಯೋತ್ಪಾದನೆ ಅಳಿಸಿ ದೇಶ ಉಳಿಸಿ ವಿದ್ಯಾರ್ಥಿ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಶಿಕ್ಷಣದತ್ತಿ ಎನ್.ಆರ್. ಪಂಡಿತಾರಾಧ್ಯ, ಬಿ.ಎಸ್. ದಕ್ಷಿಣ ಕುಮಾರಸ್ವಾಮಿ, ವೂಡೇ ಪಿ. ಕೃಷ್ಣ, ಪ್ರೊ.ಸಿ.ಎಲ್. ಬಸವರಾಜಯ್ಯ, ಪ್ರೊ.ಗಾಂಧಿ ಡಿ.ಪ್ರಭು, ಕೆ. ವಿಜಯಕುಮಾರ್ ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.


ಈ ಸಂಜೆ

ಮಂಗಳವಾರ, 17 ಫೆಬ್ರವರಿ, 2009



ಭಾರತ ನಿರ್ಮಾಣ ಪ್ರತಿಷ್ಠಾನ ಏರ್ಪಡಿಸಿದ್ದ ಮೂರು ದಿನಗಳ ರಾಷ್ಟ್ರೀಯ ಭಾವೈಕ್ಯತಾ ಸಮ್ಮೇಳನವನ್ನು ವಿದ್ವಾಂಸ ಡಾ. ಜೋಧ್‌ಸಿಂಗ್ ಉದ್ಘಾಟಿಸಿದರು. ಮಹಾತ್ಮ ಗಾಂಧೀಜಿಯ ಮೊಮ್ಮಗಳು ತಾರಾ ಭಟ್ಟಾಚಾರ್ಜಿ, ಗಾಂಧಿಪ್ರತಿಷ್ಠಾನದ ಅಧ್ಯಕ್ಷ ವೂಡೇ ಪಿ. ಕೃಷ್ಣ ಭಾರತ ಸೇವಾದಲದ ಎಚ್.ಎಂ. ಗುರುಸಿದ್ದಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡಪ್ರಭ, ಸೋಮವಾರ, 16 ಫೆಬ್ರವರಿ 2009



ಸಮಾವೇಶ

ಭಾರತ ನಿರ್ಮಾಣ ಪ್ರತಿಷ್ಠಾನ ಏರ್ಪಡಿಸಿದ್ದ ರಾಷ್ಟ್ರೀಯ ಭಾವೈಕ್ಯತಾ ಸಮಾವೇಶವನ್ನು ಗಾಂಧಿ ಮೊಮ್ಮಗಳು ತಾರಾ ಭಟ್ಟಾಚಾರ್ಜಿ ಉದ್ಘಾಟಿಸಿದರು. ಆರೀಫ್ ಮಹಮದ್ ಖಾನ್, ಜೆ.ಅಲೆಕ್ಸಾಂಡರ್, ಎಸ್.ವಿ. ಮಂಜುನಾಥ್ ಭಾಗವಹಿಸಿದ್ದರು.

ವಿಜಯ ಕರ್ನಾಟಕ | ಭಾನುವಾರ, 15 ಫೆಬ್ರವರಿ 2009 | ಬೆಂಗಳೂರು

ಧರ್ಮಾಧಾರಿತ ಮೀಸಲು ಬೇಡ: ಶ್ರೀ ಶ್ರೀ ಗುರೂಜಿ

ವಿಕ ಸುದ್ದಿಲೋಕ



ಬೆಂಗಳೂರು: ಧರ್ಮದ ಆಧಾರದ ಮೇಲೆ ಮೀಸಲು ನೀಡುವುದು ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಉತ್ತಮವಲ್ಲ ಎಂದು ಶ್ರೀ ಶ್ರೀ ಶ್ರೀ ರವಿಶಂಕರ ಗುರೂಜಿ ಹೇಳಿದರು.

ಗಾಂಧಿ ಶಾಂತಿ ಪ್ರತಿಷ್ಠಾನ, ರಾಷ್ಟ್ರೀಯ ಯುವ ಯೋಜನೆ, ಏಕತಾ ಪ್ರತಿಷ್ಠಾನ, ಭಾರತ ಸೇವಾದಲ ಹಾಗೂ ಆರ್ಟ್ ಆಫ್ ಲಿವಿಂಗ್ ಸಹಯೋಗದಲ್ಲಿ ಭಾರತ್ ನಿರ್ಮಾಣ್ ಪ್ರತಿಷ್ಠಾನ ಶುಕ್ರವಾರದಿಂದ ಏರ್ಪಡಿಸಿರುವ ಮೂರು ದಿನಗಳ ರಾಷ್ಟ್ರೀಯ ಏಕತಾ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

'ಧರ್ಮದ ಆಧಾರದಲ್ಲಿ ಯಾವುದೇ ಸೌಲಭ್ಯ ನೀಡುವುದು ಅಸಮಾನತೆಗೆ ದಾರಿಯಾಗುತ್ತದೆ. ಸಂಕುಚಿತ ಬುದ್ಧಿಯ ರಾಜಕಾರಣಿಗಳು ಧರ್ಮ, ಭಾಷೆಗಳನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಾರೆ. ರಾಷ್ಟ್ರೀಯ ಏಕತೆ ಮುಖ್ಯವೆಂಬುದನ್ನು ಮರೆಯುತ್ತಾರೆ' ಎಂದು ವಿಷಾದಿಸಿದರು.

'ಹಣ, ಹಾಗೂ ತೋಳ್ಬಲದಿಂದ ಯಾರನ್ನೂ ಗೆಲ್ಲಲು ಸಾಧ್ಯವಿಲ್ಲ. ನಮಗೆ ಜೀವನ, ಪ್ರಕೃತಿ ಸಹಜ ವಿಚಾರ ಹಾಗೂ ಜೀವಕ್ಕೆ ಗೌರವ ನೀಡಿ ಗೊತ್ತಿಲ್ಲ. ಇದನ್ನರಿತು ನಡೆಯುವುದು ಸಮಾಜಕ್ಕೆ ನೀಡುವ ಅತಿ ದೊಡ್ಡ ಕೊಡುಗೆ' ಎಂದು ಹೇಳಿದರು.

'ಮೂವರು ಉಲ್ಫಾ ಉಗ್ರರು ಶಾಂತಿ ಅರಸಿ ನಮ್ಮಲ್ಲಿ ಬಂದಿದ್ದರು. ಆದರೆ, ಹಿಂಸೆ ತ್ಯಜಿಸಿದಾಗ ಮಾತ್ರ ಮಾತನಾಡಲು ಬನ್ನಿ ಎಂಬ ಸಂದೇಶ ನೀಡಿದೆ. ಅವರಲ್ಲಿ ವ್ಯವಸ್ಥೆಯ ಬಗ್ಗೆ ನಂಬಿಕೆ ಮೂಡಿಸುವ ಕೆಲಸವಾಗಬೇಕು. ಆಗ ಮಾತ್ರ ಸಮಾಜ ವಿರೋಧಿಗಳಾಗಿ ರೂಪುಗೊಂಡವರು ಶಸ್ತ್ರಾಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಸೇರುತ್ತಾರೆ' ಎಂದರು.

ರಾಷ್ಟ್ರೀಯ ಯುವ ಯೋಜನೆಯ ಡಾ.ಎಸ್.ಎನ್.ಸುಬ್ಬರಾವ್, ಭಾರತ್ ನಿರ್ಮಾಣ್ ಪ್ರತಿಷ್ಠಾನದ ಎಸ್.ವಿ.ಮಂಜುನಾಥ್, ಮಾಜಿ ಸಚಿವರಾದ ಆರಿಫ್ ಮಹಮ್ಮದ್ ಖಾನ್, ಜೆ.ಅಲೆಕ್ಸಾಂಡರ್, ಗಾಂಧೀಜಿ ಮೊಮ್ಮಗಳು ತಾರಾ ಭಟ್ಟಾಚಾರ್ಯ, ಏಕತಾ ಪ್ರತಿಷ್ಠಾನದ ಪಿ.ವಿ.ರಾಜಗೋಪಾಲ, ಭಾರತ್ ಸೇವಾದಲದ ಎಚ್.ಎಂ. ಗುರುಸಿದ್ಧಸ್ವಾಮಿ, ಗಾಂಧಿ ಶಾಂತಿ ಪ್ರತಿಷ್ಠಾನದ ವೂಡೆ ಪಿ.ಕೃಷ್ಣ ಪಾಲ್ಗೊಂಡಿದ್ದರು.

ಸಂಜೆವಾಣಿ ಭಾನುವಾರ 15 ಫೆಬ್ರವರಿ 2009



ಭಾರತ ನಿರ್ಮಾಣ ಪ್ರತಿಷ್ಠಾನ ಏರ್ಪಡಿಸಿದ್ದ ಮೂರು ದಿನಗಳ ರಾಷ್ಟ್ರೀಯ ಭಾವೈಕ್ಯತಾ ಸಮ್ಮೇಳನವನ್ನು ಮಹಾತ್ಮ ಗಾಂಧಿ ಅವರ ಮೊಮ್ಮಗಳಾದ ತಾರಾ ಭಟ್ಟಾಚಾರ್ಜಿ ಉದ್ಘಾಟಿಸಿದರು. ಮಾಜಿ ಕೇಂದ್ರ ಸಚಿವ ಆರೀಫ್ ಮೊಹಮ್ಮದ್ ಖಾನ್, ಮಾಜಿ ಸಚಿವ ಡಾ.ಜಿ. ಅಲೆಗ್ಸಾಂಡರ್, ಹಿರಿಯ ಗಾಂಧಿವಾದಿ ಎಸ್.ವಿ. ಮಂಜುನಾಥ್, ಗಾಂಧಿ ಶಾಂತಿ ಪ್ರತಿಷ್ಠಾನ ಅಧ್ಯಕ್ಷ ವೂಡೇ ಪಿ. ಕೃಷ್ಣ, ಭಾರತ ಸೇವಾದಲ ಅಧ್ಯಕ್ಷ ಹೆಚ್.ಎಂ. ಗುರುಸಿದ್ದಸ್ವಾಮಿ, ಪ್ರಧಾನ ಕಾರ್ಯದರ್ಶಿ ಯು. ಆರ್. ಸಭಾಪತಿ, ಖ್ಯಾತ ವಿದ್ವಾಂಸ ಡಾ. ಜೋಧ್ ಸಿಂಗ್ ಇತರರು ಉಪಸ್ಥಿತರಿದ್ದರು.

ಬೆಂಗಳೂರು ವಿಜಯ | ಬುಧವಾರ, 11 ಮಾರ್ಚ್ 2009



ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಮತ್ತು ಶೇಷಾದ್ರಿಪುರ ಕಾಲೇಜು ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಸಂಧ್ಯಾ ರೆಡ್ಡಿ ಅವರನ್ನು ಅಭಿನಂದಿಸಲಾಯಿತು. ರಾಜ್ಯ ರೆಡ್‌ಕ್ರಾಸ್ ಉಪಾಧ್ಯಕ್ಷ ವೂಡೇ ಪಿ. ಕೃಷ್ಣ, ಗೌರವ ಖಜಾಂಚಿ ರಾಜು ಚಂದ್ರಶೇಖರ, ಪ್ರಧಾನ ಕಾರ್ಯದರ್ಶಿ ಡಾ. ಎನ್.ಜಿ. ನಾರಾಯಣ, ಸರೋಜ ವಿ. ನಾಯ್ಡು ಉಪಸ್ಥಿತರಿದ್ದರು.

ಉದಯವಾಣಿ ಮಾರ್ಚ್ 10, 2009

ಸನ್ಮಾನ



ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಮತ್ತು ಶೇಷಾದ್ರಿಪುರಂ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಸಂಧ್ಯಾ ರೆಡ್ಡಿಯವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ರೆಡ್ ಕ್ರಾಸ್ ಉಪಾಧ್ಯಕ್ಷ ವೂಡೇ ಪಿ. ಕೃಷ್ಣ, ಗೌರವ ಖಜಾಂಚಿ ರಾಜು ಚಂದ್ರಶೇಖರ, ಕಾರ್ಯದರ್ಶಿ ಡಾ.ಎನ್. ಜಿ. ನಾರಾಯಣ, ಸರೋಜ .ವಿ. ನಾಯ್ಡು ಲಕ್ಷ್ಮೀದೇವಿ .ಎನ್. ಪ್ರಧಾನ್, ಸರೋಜ .ಕೆ, ಎಂ. ನಂಜಪ್ಪ, ಪ್ರೊ.ಎಸ್. ಲತಾ ಉಪಸ್ಥಿತರಿದ್ದರು.

ಸೋಮವಾರ 9 ಮಾರ್ಚ್ 2009



ನಗರದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಮತ್ತು ಶೇಷಾದ್ರಿಪುರಂ ಕಾಲೇಜು ಜಂಟಿಯಾಗಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಸಂಧ್ಯಾರೆಡ್ಡಿ ಅವರನ್ನು ಸನ್ಮಾನಿಸಲಾಯಿತು. ರೆಡ್‌ಕ್ರಾಸ್ ಉಪಾಧ್ಯಕ್ಷ ವೊಡೇ ಪಿ. ಕೃಷ್ಣ, ಗೌರವ ಖಜಾಂಚಿ ರಾಜು ಚಂದ್ರಶೇಖರ್, ಸರೋಜ ವಿ. ನಾಯ್ಡು ಇದ್ದಾರೆ.

ಪ್ರಜಾವಾಣಿ ಭಾನುವಾರ 8ನೇ ಮಾರ್ಚ್ 2009



ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಶನಿವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಕೆ.ಸಂಧ್ಯಾ ರೆಡ್ಡಿ ಅವರನ್ನು ಸನ್ಮಾನಿಸಲಾಯಿತು. ರಾಜ್ಯ ರೆಡ್ ಕ್ರಾಸ್ ಗೌರವ ಖಜಾಂಚಿ ರಾಜು ಚಂದ್ರಶೇಖರ್, ಉಪಾಧ್ಯಕ್ಷ ವೂಡೇ ಪಿ.ಕೃಷ್ಣ, ಸಾಮಾಜಿಕ ಕಾರ್ಯಕರ್ತೆಯರಾದ ಸರೋಜಾ ಎ.ನಾಯ್ಡು, ಲಕ್ಷ್ಮಿದೇವಿ ಎನ್.ಪ್ರಧಾನ್, ಸರೋಜಾ ಕೆ.ನಂಜಪ್ಪ ಚಿತ್ರದಲ್ಲಿದ್ದಾರೆ.

ಬೆಂಗಳೂರು ವಿಜಯ | ಶನಿವಾರ, 7 ಮಾರ್ಚ್ 2009

ಭಾರತೀಯ ರೆಡ್ ಕ್ರಾಸ್ ಸಂಸ್ಥೆ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಅಧ್ಯಕ್ಷತೆ: ಸಂಸ್ಥೆ ಉಪ ಸಭಾಧ್ಯಕ್ಷ ವೂಡೇ ಪಿ. ಕೃಷ್ಣ, ಅತಿಥಿಗಳು: ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಸಂಧ್ಯಾ ರೆಡ್ಡಿ, ಸಂಸ್ಥೆ, ಗೌ. ಖಜಾಂಚಿ ರಾಜು ಚಂದ್ರಶೇಖರ್, ಸಭಾಧ್ಯಕ್ಷೆ ಸರೋಜ ಕೆ.ಎಂ. ನಂಜಪ್ಪ. ಸನ್ಮಾನ: ಸರೋಜ ವಿ ನಾಯ್ಡು ಲಕ್ಷ್ಮೀದೇವಿ ಎನ್. ಪ್ರಧಾನ್. ಸ್ಥಳ: ಶೇಷಾದ್ರಿಪುರಂ ಕಾಲೇಜು ಸಭಾಂಗಣ, ಬೆಳಗ್ಗೆ 11.

DECCAN HERALD

Saturday, March 7, 2009

Indian Red Cross Society: Observation of 'International Women's Day', felicitation to Saroja V Naidu, Lakshmidevi N Pradhan, Karnataka Women Writers Association Sandhya Reddy to participate, Seshadripuram College auditorium, Seshadripuram, 11 am.

ಪ್ರಜಾವಾಣಿ

ಶನಿವಾರ 7ನೇ ಮಾರ್ಚ್ 2009

ಇಂಡಿಯನ್ ರೆಡ್ ಕ್ರಾಸ್ [illegible] ಕಾಲೇಜು ಸಭಾಂಗಣ, ಶೇಷಾದ್ರಿಪುರ. 'ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ'. ಅತಿಥಿಗಳು– ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಸಂಧ್ಯಾ ರೆಡ್ಡಿ, ಸೊಸೈಟಿ ಖಜಾಂಚಿ ರಾಜು ಚಂದ್ರಶೇಖರ್, ಸೊಸೈಟಿ ರಾಜ್ಯ ಶಾಖೆಯ ಹಣಕಾಸು ಉಪ ಸಮಿತಿ ಅಧ್ಯಕ್ಷೆ ಸರೋಜಾ ಕೆ.ಎಂ.ನಂಜಪ್ಪ. ಅಧ್ಯಕ್ಷತೆ– ಸೊಸೈಟಿ ರಾಜ್ಯ ಘಟಕದ ಉಪಾಧ್ಯಕ್ಷ ವೂಡೇ ಪಿ.ಕೃಷ್ಣ. ಬೆಳಿಗ್ಗೆ 11.


ಕನ್ನಡಪ್ರಭ, ಶನಿವಾರ, 7 ಮಾರ್ಚ್ 2009

■ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ: ರಾಷ್ಟ್ರೀಯ ಮಹಿಳಾ ದಿನಾಚರಣೆ, ಅತಿಥಿ–ವೂಡಿ ಪಿ.ಕೃಷ್ಣ, ಸಂಧ್ಯಾ ರೆಡ್ಡಿ, ಶೇಷಾದ್ರಿಪುರ ಕಾಲೇಜು ಸಭಾಂಗಣ, ಬೆಳಗ್ಗೆ 11.

ಫೆಬ್ರವರಿ 12, 2009 ಉದಯವಾಣಿ

ಚಿತ್ರಾಂಗಣ

ಉದ್ಘಾಟನೆ



ಶೇಷಾದ್ರಿಪುರಂ ಕಾನೂನು ಕಾಲೇಜು ಆಯೋಜಿಸಿದ್ದ ಪ್ರಥಮ ರಾಷ್ಟ್ರಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯನ್ನು ಸುಪ್ರೀಂಕೋರ್ಟಿನ ನ್ಯಾಯ ಮೂರ್ತಿ ಡಾ. ಶಿವರಾಜ್ ಪಾಟೀಲ್ ಉದ್ಘಾಟಿಸಿದರು. ಟಿ.ಎನ್.ಮಂಜುಳಾದೇವಿ, ಶಾಸಕ ದಿನೇಶ್ ಗುಂಡೂರಾವ್, ಎನ್.ಆರ್. ಪಂಡಿತಾರಾಧ್ಯ ಮುಂತಾದವರು ಉಪಸ್ಥಿತರಿದ್ದರು

ಪ್ರಜಾವಾಣಿ
ಬುಧವಾರ 11ನೇ ಫೆಬ್ರುವರಿ 2009

ಭಾವೈಕ್ಯ ಸಮ್ಮೇಳನ

ಗಾಂಧಿ ಶಾಂತಿ ಪ್ರತಿಷ್ಠಾನ ಇದೇ 13ರಿಂದ 15ರವರೆಗೆ ರಾಷ್ಟ್ರೀಯ ಭಾವೈಕ್ಯ ಸಮ್ಮೇಳನವನ್ನು ಕನಕಪುರ ಮುಖ್ಯ ರಸ್ತೆಯಲ್ಲಿರುವ ಜೀವನ ಕಲೆ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಹಮ್ಮಿಕೊಂಡಿದೆ.

ಫೆಬ್ರುವರಿ 13ರಂದು ಬೆಳಿಗ್ಗೆ 10.30ಕ್ಕೆ ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ ಗುರೂಜಿ ಸಮ್ಮೇಳನ ಉದ್ಘಾಟಿಸುವರು. ಸುಪ್ರಿಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಆರ್.ಕೃಷ್ಣಯ್ಯರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಫೆಬ್ರುವರಿ 15ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ದಲಿತ ನಾಯಕ ಪ್ರಕಾಶ್ ಅಂಬೇಡ್ಕರ್ ಭಾಗವಹಿಸುವರು ಎಂದು ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ವೂಡೆ ಪಿ.ಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯ ಕರ್ನಾಟಕ | ಸೋಮವಾರ, 9 ಫೆಬ್ರವರಿ 2009 | ಬೆಂಗಳೂರು

ವಿಕಲಚೇತನರ ಕಲ್ಯಾಣ: ಪ್ರಶಸ್ತಿ ಪ್ರಕಟ

ವಿಕ ಸುದ್ದಿಲೋಕ

ಬೆಂಗಳೂರು: ವಿಕಲಚೇತನರ ಕಲ್ಯಾಣಕ್ಕಾಗಿ ದುಡಿಯುತ್ತಿರುವ ಆರು ಗಣ್ಯರು, ಒಂದು ಸಂಸ್ಥೆ ಹಾಗೂ ಐವರು ಶಿಕ್ಷಕರನ್ನು ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಬೆಂಗಳೂರಿನ ಜೆಎಸ್‌ಎಸ್ ಸಹನಾ ಸಂಸ್ಥೆ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ. ವೈಯಕ್ತಿಕ ಪ್ರಶಸ್ತಿಗೆ ಬೆಂಗಳೂರಿನ ಪ್ರಹ್ಲಾದ್ ದೇಸಾಯಿ, ಟಿ.ಎಚ್.ತುಳಸಿದಾಸ್, ಎಚ್.ಪಿ.ಕುಮಾರ್, ಒಡೆ ಪಿ.ಕೃಷ್ಣ ಬೆಳಗಾವಿಯ ಲಕ್ಷ್ಮಣ್ ಕಾಶಪ್ಪ ಮಗದಮ್ಮ ಹಾಗೂ ರಾಣೆಬೆನ್ನೂರಿನ ಇಮ್ತಿಯಾಜ್ ಮಹಮ್ಮದ್ ಕಸವಿ ಆಯ್ಕೆಯಾಗಿದ್ದಾರೆ.

ಶಿಕ್ಷಕರ ಕ್ಷೇತ್ರದಲ್ಲಿ ತುಮಕೂರಿನ ಹೇಮಲತಾ, ಮಂಗಳೂರಿನ ಕಸ್ತೂರಿ, ಅಶೋಕ್ ಕುಮಾರ್, ಚಿಕ್ಕಬಳ್ಳಾಪುರದ ರಮೇಶ್ ಹಾಗೂ ಕೊಪ್ಪಳದ ವಿಜಯಲಕ್ಷ್ಮಿ ಅವರು ಆಯ್ಕೆಯಾಗಿದ್ದಾರೆ.

ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಈ ಪ್ರಶಸ್ತಿ ಆಯ್ಕೆ ಮಾಡಲಾಗಿದೆ. ಸಂಸ್ಥೆಗೆ 25 ಸಾವಿರ ನಗದು ಹಾಗೂ ವೈಯಕ್ತಿಕ ಪ್ರಶಸ್ತಿ ಪಡೆದವರಿಗೆ 15 ಸಾವಿರ ರೂ. ನಗದು ನೀಡಲಾಗುವುದು. ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಪಿ.ಎಂ.ನರೇಂದ್ರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ತಿಳಿಸಿದರು.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಮಕ್ಕಳ ಪ್ರಶಸ್ತಿ ಪಡೆದ ಕಿರಿಯ ಚಿತ್ರ ನಿರ್ದೇಶಕ ಮಾಸ್ಟರ್ ಕಿಶನ್ ಅವರನ್ನು ಸಚಿವರು ಸನ್ಮಾನಿಸಿದರು.

ದಿ ಟೈಮ್ಸ್ ಆಫ್ ಇಂಡಿಯಾ, ಬೆಂಗಳೂರು
ಸೋಮವಾರ, ಫೆಬ್ರವರಿ 9, 2009

ಸಹನಾ ಸಂಸ್ಥೆಗೆ ರಾಜ್ಯ ಪ್ರಶಸ್ತಿ

ಟೈಮ್ಸ್ ನ್ಯೂಸ್ ನೆಟ್‌ವರ್ಕ್

ಬೆಂಗಳೂರು: ಅಂಗವಿಕಲರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಜಯನಗರದ ಜೆ.ಎಸ್.ಎಸ್. ಸಹನಾ ಸಂಸ್ಥೆಗೆ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ರಾಜ್ಯ ಪ್ರಶಸ್ತಿ ಸಂದಿದೆ.



ಸಹನಾ ಸಂಸ್ಥೆ ಅಂಗವಿಕಲರಿಗಾಗಿ ಒಟ್ಟು 24 ಶಾಲಾ-ಕಾಲೇಜುಗಳನ್ನು ನಡೆಸುತ್ತಿದೆ. ಬೆಂಗಳೂರಿನಲ್ಲಿ ಮೂಗ, ಬುದ್ಧಿಮಾಂದ್ಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶಾಲೆ, ಮೈಸೂರಿನಲ್ಲಿ ಅಂಗವಿಕಲ ವಿದ್ಯಾರ್ಥಿಗಳಿಗಾಗಿಯೇ ಪಾಲಿಟೆಕ್ನಿಕ್ ಕಾಲೇಜು, ಹಿರಿಯ ನಾಗರಿಕರ ಸಹಾಯವಾಣಿ ಆರಂಭಿಸಿದೆ.

ವಿಶೇಷ ಶಿಕ್ಷಕರ ವಿಭಾಗದಲ್ಲಿ ವಿಶೇಷ ಶಾಲೆಗಳಲ್ಲಿ ಕೆಲಸ ಮಾಡುವ ಐವರು ಶಿಕ್ಷಕರು ಮತ್ತು ವೈಯಕ್ತಿಕ ವಿಭಾಗದಲ್ಲಿ ಅಂಗವಿಕಲರ ಕ್ಷೇಮಾಭಿವೃದ್ಧಿಗೆ ದುಡಿಯುತ್ತಿರುವ ಆರು ಜನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

2008-09ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಈ ಪಟ್ಟಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಭಾನುವಾರ ನಗರದಲ್ಲಿ ಪ್ರಕಟಿಸಿದರು.

ತುಮಕೂರಿನ ಸಿ. ಹೇಮಲತಾ (ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕಿ), ಮಂಗಳೂರಿನ ಕಸ್ತೂರಿ (ಅಂಧ ಶಿಕ್ಷಕಿ) ಮತ್ತು ಅಶೋಕ್‌ಕುಮಾರ್ (ಬಹುವಿಧ ಅಂಗವಿಕಲರ ಶಿಕ್ಷಕ), ಚಿಕ್ಕಬಳ್ಳಾಪುರದ ರಮೇಶ್ (ಸಮನ್ವಯ ಶಿಕ್ಷಕ), ಗಂಗಾವತಿಯ ವಿಜಯಲಕ್ಷ್ಮಿ (ಬುದ್ಧಿಮಾಂದ್ಯ ಮಕ್ಕಳ ಶಿಕ್ಷಕಿ) ವಿಶೇಷ ಶಿಕ್ಷಕರ ವರ್ಗದಲ್ಲಿ ಆಯ್ಕೆಯಾಗಿದ್ದಾರೆ.

ಅಂಧ ಶಿಕ್ಷಕ ಪ್ರಹ್ಲಾದ್ ದೇಸಾಯಿ, ಅಂಗವಿಕಲ ಅಂತಾರಾಷ್ಟ್ರೀಯ ಕ್ರೀಡಾಪಟು ಜಿ.ಎಚ್. ತುಳಸೀಧರ್, ಎಚ್.ಪಿ. ಉಮ್ಮಾ, ವೂಡೆ ಪಿ. ಕೃಷ್ಣ (ಎಲ್ಲರೂ ಬೆಂಗಳೂರಿನವರು), ರಾಣೆಬೆನ್ನೂರಿನ ಇಮ್ತಿಯಾಜ್ ಅಹಮದ್ ಕಚವಿ ಮತ್ತು ರಾಯಭಾಗದ ಲಕ್ಷ್ಮಣ ಸಾತಪ್ಪ ಮುಗುದುಮ್ಮ ವೈಯಕ್ತಿಗ ವಿಭಾಗದ ಪ್ರಶಸ್ತಿಗೆ ಆಯ್ಕೆಯಾದವರು.

'ಪ್ರಶಸ್ತಿ ಮೊತ್ತ ಸಂಸ್ಥೆಗೆ 25,000 ರೂ. ಹಾಗೂ ವ್ಯಕ್ತಿಗಳಿಗೆ 15,000 ರೂ. ನಗದು. ಶೀಘ್ರದಲ್ಲಿಯೇ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ' ಎಂದು ನರೇಂದ್ರಸ್ವಾಮಿ ಹೇಳಿದರು.

ಉದಯವಾಣಿ ಸೋಮವಾರ 9 ಫೆಬ್ರವರಿ 2009

ಅಂಗವಿಕಲರ ಕಲ್ಯಾಣ ಕ್ಷೇತ್ರದಲ್ಲಿ ಸೇವೆ

ಜೆಎಸ್‌ಎಸ್ ಸಹನಾ ಸಂಸ್ಥೆಗೆ ರಾಜ್ಯ ಪ್ರಶಸ್ತಿ

ಬೆಂಗಳೂರು, ಫೆ. 8: ಅಂಗವಿಕಲರ ಕಲ್ಯಾಣಕ್ಕೆ ಉತ್ತಮ ಸೇವೆ ಸಲ್ಲಿಸುವರಿಗೆ ನೀಡಲಾಗುವ 2008-09ನೇ ಸಾಲಿನ ರಾಜ್ಯ ಪ್ರಶಸ್ತಿಗೆ ಒಂದು ಸಂಸ್ಥೆ, ಆರು ವ್ಯಕ್ತಿಗಳು ಹಾಗೂ ಐವರು ವಿಶೇಷ ಶಾಲೆಗಳ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.



ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ವತಿಯಿಂದ ನೀಡಲಾಗುವ ಈ ಪ್ರಶಸ್ತಿಗಳ ಪಟ್ಟಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಇಂದು ಪ್ರಕಟಿಸಿದರು.

ಸಂಸ್ಥೆ ವಿಭಾಗದಲ್ಲಿ ಬೆಂಗಳೂರಿನ ಜಯನಗರ 8ನೇ ಬ್ಲಾಕ್‌ನಲ್ಲಿರುವ ಜೆಎಸ್‌ಎಸ್ ಸಹನಾ ಎಂಬ ಸಂಸ್ಥೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವ್ಯಕ್ತಿಗಳ ವಿಭಾಗದಲ್ಲಿ ಬೆಂಗಳೂರಿನ ಗೆದ್ದಲಹಳ್ಳಿ ನಿವಾಸಿ ಪ್ರಹ್ಲಾದ್ ದೇಸಾಯಿ, ರಾಯಭಾಗದ ಜೈಕರ್ನಾಟಕ ತಾಲ್ಲೂಕು ಅಂಗವಿಕಲರ ಸಂಘದ ಲಕ್ಷ್ಮಣ ಸಾತಪ್ಪ ಮಗದುಮ್ಮ, ಬೆಂಗಳೂರಿನ ನಂದಿನಿ ಬಡಾವಣೆಯ ಜಿ.ಎಚ್.ತುಳಸೀಧರ್, ಜೆ.ಪಿ.ನಗರದ ಎಚ್.ಪಿ.ಉಮಾ, ಸದಾಶಿವನಗರದ [illegible] ಪಿ.ಕೃಷ್ಣ ಹಾಗೂ ಅಂಗವಿಕಲರು ಸುಲಭವಾಗಿ ಚಾಲನೆ ಮಾಡಬಹುದಾದ ದ್ವಿಚಕ್ರವಾಹನವನ್ನು ಸಂಶೋಧನೆ ಮಾಡಿರುವ ರಾಣೆಬೆನ್ನೂರಿನ ಇಂತಿಯಾಜ್ ಅಹಮದ್ ಕಚವಿ ಅವರನ್ನು ಆಯ್ಕೆ ಮಾಡಲಾಗಿದೆ.

ವಿಶೇಷ ಶಾಲೆಗಳಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಐವರು ಶಿಕ್ಷಕರನ್ನೂ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರಾದ ತುಮಕೂರಿನ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಮುಖ್ಯ ಶಿಕ್ಷಕಿ ಸಿ. ಹೇಮಲತ, ಅಂಧಶಿಕ್ಷಕರಾದ ಮಂಗಳೂರಿನ ವಾಮಂಜೂರು ಮಂಗಳಜ್ಯೋತಿ ವಿಶೇಷ ಶಾಲೆಯ ಸಂಗೀತ ಶಿಕ್ಷಕಿ ಕಸ್ತೂರಿ, ಇದೇ ಶಾಲೆಯ ವಿಶೇಷ ಶಿಕ್ಷಕ ಪಿ. ಅಶೋಕ್ ಕುಮಾರ್ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಇದೇ ವಿಭಾಗದಲ್ಲಿ ಚಿಕ್ಕಬಳ್ಳಾಪುರ ಶ್ರೀರಾಮುಲುಕೋಟೆ ರಾಷ್ಟ್ರೀಯ ಅಂಧರ ಸಂಸ್ಥೆಯ ಸಂಪನ್ಮೂಲ ಶಿಕ್ಷಕ ರಮೇಶ್, ಗಂಗಾವತಿಯ ಲಯನ್ಸ್ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ವಿಶೇಷ ಶಿಕ್ಷಕಿ ವಿಜಯಲಕ್ಷ್ಮಿ ಯಲ್ಲಪ್ಪ ಕಲಾಲ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಸಂಸ್ಥೆಗೆ 25 ಸಾವಿರ ರೂ. ಹಾಗೂ ವ್ಯಕ್ತಿಗಳಿಗೆ ತಲಾ 15 ಸಾವಿರ ರೂ. ನಗದು ಒಳಗೊಂಡ ಈ ಪ್ರಶಸ್ತಿಗಳನ್ನು ಸದ್ಯದಲ್ಲೇ ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರದಾನ ಮಾಡಲಿದ್ದಾರೆ ಎಂದು ಸಚಿವರು ತಿಳಿಸಿದರು.

ಚಲನಚಿತ್ರ ಕಿರಿಯ ನಿರ್ದೇಶಕರಾಗಿ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದಿರುವ ಮಾಸ್ಟರ್ ಕಿಶನ್‌ನನ್ನು ಈ ಸಂದರ್ಭದಲ್ಲಿ ಇಲಾಖೆ ವತಿಯಿಂದ ಸಚಿವರು ಸನ್ಮಾನಿಸಿದರು. ಇಲಾಖೆಯ ಕಾರ್ಯದರ್ಶಿ ಅಶ್ವಥ್ ಹಾಗೂ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಂಯುಕ್ತ ಕರ್ನಾಟಕ
9-2-2009

ಅಂಗವಿಕಲರ ಸೇವೆ: ರಾಜ್ಯ ಪ್ರಶಸ್ತಿಗೆ ಆಯ್ಕೆ

ಬೆಂಗಳೂರು, ಫೆ. 8: ಅಂಗವಿಕಲರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆ, ವ್ಯಕ್ತಿಗಳು ಹಾಗೂ ಶಿಕ್ಷಕ ವರ್ಗವನ್ನು 2008-09ನೆ ಸಾಲಿನ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಅಂಗವಿಲರ ಸೇವೆಗೆ ತನ್ನನ್ನು ತೊಡಗಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಂಸ್ಥೆಗೆ ಕೊಡಮಾಡುವ ಪ್ರಶಸ್ತಿಗೆ ಬೆಂಗಳೂರು ಜಯನಗರದ ಜೆಎಸ್ಎಸ್ ಸಹನಾ ಸಂಸ್ಥೆ ಆಯ್ಕೆಯಾಗಿದೆ.

ಅಂಗವಿಕಲರ ಕಲ್ಯಾಣಕ್ಕೆ ಸೇವೆ ಸಲ್ಲಿಸುತ್ತಿರುವ ಒಂದು ಸಂಸ್ಥೆ, ಆರು ಮಂದಿ ವ್ಯಕ್ತಿಗಳು ಮತ್ತು ಐದು ಮಂದಿ ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಂಸ್ಥೆ ಪ್ರಶಸ್ತಿಗೆ 25 ಸಾವಿರ, ವ್ಯಕ್ತಿಗಳಿಗೆ 15 ಸಾವಿರ ರೂ. ನಗದನ್ನೊಳಗೊಂಡ ಪ್ರಶಸ್ತಿ ನೀಡಲಾಗುವುದು.

ಸಂಸ್ಥೆ ವಿಭಾಗದಲ್ಲಿ ನಾಲ್ಕು, ವೈಯಕ್ತಿಕ ಪ್ರಶಸ್ತಿ ವಿಭಾಗದಲ್ಲಿ 51, ವಿಶೇಷ ಶಿಕ್ಷಕರ ಪ್ರಶಸ್ತಿ ವಿಭಾಗಕ್ಕೆ 11 ಅರ್ಜಿಗಳು ಬಂದಿದ್ದವು. ಪ್ರಶಸ್ತಿ ನೀಡಲು ರಚಿಸಲಾಗಿದ್ದ ಸಮಿತಿ ಅರ್ಹರನ್ನು ಆಯ್ಕೆ ಮಾಡಿದೆ. ಸದ್ಯದಲ್ಲೇ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗುವ ಸಮಾರಂಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರಶಸ್ತಿ ಪ್ರದಾನ ಮಾಡಿ ಪುರಸ್ಕೃತರನ್ನು ಗೌರವಿಸಲಿದ್ದಾರೆ ಎಂದರು.

ವೈಯಕ್ತಿಕ ಪ್ರಶಸ್ತಿ: ಬೆಂಗಳೂರು ಗೆದ್ದಲಹಳ್ಳಿ, ಆರ್.ಎಂ.ವಿ. ಎರಡನೇ ಹಂತದ ಪ್ರಹ್ಲಾದ್ ದೇಸಾಯಿ, ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಆರೂರ್‌ಕಾನಾ ಓಣಿಯ ಇಂತಿಯಾಜ್ ಅಹಮದ್ ಕಚವಿ, ಬೆಳಗಾವಿ ಜಿಲ್ಲೆ ರಾಯಭಾಗ ತಾಲ್ಲೂಕಿನ ಜೈ ಅಂಗವಿಕಲರ ಸಂಸ್ಥೆಯ ಲಕ್ಷ್ಮಣ ಸಾತಪ್ಪ ಮಗದುಮ್ಮ, ಬೆಂಗಳೂರು ನಂದಿನಿ ಬಡಾವಣೆ, ಪಿಡಬ್ಲ್ಯುಡಿ ಕ್ವಾಟ್ರರ್ಸ್‌ನ ಜಿ.ಎಚ್. ತುಳಸಿಧರ್, ಬೆಂಗಳೂರು ಜೆ.ಪಿ. ನಗರ 3ನೇ ಹಂತದ ಎಚ್.ಪಿ. ಉಮಾ, ಬೆಂಗಳೂರು ಸದಾಶಿವನಗರ ರಾಜ ಮಹಲ್ ವಿಲಾಸ್ ಬಡಾವಣೆಯ ವೂಡೇ ಪಿ. ಕೃಷ್ಣ.

ವಿಶೇಷ ಶಿಕ್ಷಕರ ವರ್ಗ: ತುಮಕೂರಿನ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಕಿವುಡು ಮಕ್ಕಳ ಪಾಠಶಾಲೆಯ ಮುಖ್ಯ ಶಿಕ್ಷಕಿ ಹೇಮಲತ, ಪಾಮಂಜೂರು, ಮಂಗಳಜ್ಯೋತಿ ವಿಶೇಷ ಶಾಲೆಯ ಸಂಗೀತ ಶಿಕ್ಷಕಿ ಕುಮಾರಿ ಕಸ್ತೂರಿ, ಚಿಕ್ಕಬಳ್ಳಾಪುರ ರಾಷ್ಟ್ರೀಯ ಅಂಧರ ಸಂಸ್ಥೆಯ ಸಂಪನ್ಮೂಲ ಶಿಕ್ಷಕ ರಮೇಶ್, ಪಾಮಂಜೂರು, ಮಂಗಳ ಜ್ಯೋತಿ ಇಂಟಿಗ್ರೇಟೆಡ್ ಶಾಲೆಯ ಮುಖ್ಯೋಪಾಧ್ಯಾಯ ಅಶೋಕ್ ಕುಮಾರ್, ಕೊಪ್ಪಳ ಜಿಲ್ಲೆ, ಗಂಗಾವತಿಯ ಲಯನ್ಸ್ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ವಿಶೇಷ ಶಿಕ್ಷಕಿ ವಿಜಯಲಕ್ಷ್ಮಿ ಯಲ್ಲಪ್ಪ ಕಲಾಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರಜಾವಾಣಿ ಸೋಮವಾರ 9ನೇ ಫೆಬ್ರುವರಿ 2009

ಯುವಜನತೆಗೆ ಉತ್ತೇಜನ, ಪ್ರೇರಣೆ ಅಗತ್ಯ–ಮಾ. ಕಿಶನ್

ಪ್ರಜಾವಾಣಿ ವಾರ್ತೆ

ಬೆಂಗಳೂರು: 'ಇಂದಿನ ಯುವಜನತೆ ಹಾಗೂ ವಿದ್ಯಾರ್ಥಿಗಳನ್ನು ಉತ್ತಮ ಕಾರ್ಯಗಳತ್ತ ಪ್ರೇರೇಪಿಸಬೇಕು. ಪ್ರತಿಭೆಗಳ ಅನಾವರಣಕ್ಕೆ ಅವಕಾಶ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಸ್ಫೂರ್ತಿದಾಯಕ ಸಮಾಜ ನಿರ್ಮಾಣ ಅಗತ್ಯ' ಎಂದು ಚಿತ್ರ ನಿರ್ದೇಶಕ ಮಾಸ್ಟರ್ ಕಿಶನ್ ಇಲ್ಲಿ ಅಭಿಪ್ರಾಯಪಟ್ಟರು.

ಅಖಿಲ ಕುಂಚಿಟಿಗರ ಮಹಾ ಮಂಡಲ, ಕುಂಚಿಟಿಗರ ನೌಕರರ ಸಂಘ, ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘ ಸಂಯುಕ್ತವಾಗಿ ನಗರದ ಶೇಷಾದ್ರಿಪುರ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ನಾವು ಪ್ರಶಸ್ತಿ ಪಡೆದಂತೆ ನಮ್ಮ ಜವಾಬ್ದಾರಿ ಹೆಚ್ಚುತ್ತದೆ. ಪ್ರಶಸ್ತಿ ಪಡೆದು ಸುಮ್ಮನಾಗದೆ ಮತ್ತಷ್ಟು ಉತ್ತಮ ಕಾರ್ಯ ಮಾಡಬೇಕು. ವಿದ್ಯಾರ್ಥಿಗಳಲ್ಲಿ ಗುರಿ ಇದ್ದಾಗ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದರು.

ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದ ಶೇಷಾದ್ರಿಪುರ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ವೂಡೆ ಪಿ.ಕೃಷ್ಣ, ಪ್ರತಿಯೊಬ್ಬರಿಗೂ ಸಮಾಜದ ಬಗ್ಗೆ ಕಾಳಜಿ ಇರಬೇಕು. ಸಮಾಜದ ಕುರಿತು ಕಳಕಳಿಯನ್ನು ಮೈಗೂಡಿಕೊಳ್ಳಬೇಕು ಎಂದರು.

ಶಿಕ್ಷಣದಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಸಂಘಟನೆಯಿಂದ ಶಕ್ತಿ ಎನ್ನುವಂತೆ ಸಂಘಟನೆಯ ಬಗ್ಗೆ ನಮ್ಮಲ್ಲಿ ಕಾಳಜಿ ಇರಬೇಕು. ಸಮಾಜದ ಸಂಘಟನೆಯ ಕುರಿತು ಚಿಂತನೆ ನಡೆಯಬೇಕು ಎಂದು ಅಭಿಪ್ರಾಯಟ್ಟರು.

ಹಿರಿಯೂರು ಅರಳಿಕಟ್ಟೆ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶಾಂತವೀರ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು. ಅಖಿಲ ಕುಂಚಿಟಿಗರ ಮಹಾಮಂಡಲದ ಅಧ್ಯಕ್ಷ ರೇವಣಸಿದ್ಧಯ್ಯ ಅಧ್ಯಕ್ಷತೆ ವಹಿಸಿದ್ದರು.

ಶಾಸಕ ಟಿ.ಬಿ.ಜಯಚಂದ್ರ, ಕುಂಚಿಟಿಗರ ನೌಕರರ ಸಂಘದ ಅಧ್ಯಕ್ಷ ಎಸ್.ಕೆ.ಲಕ್ಷ್ಮಣ್, ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್.ಲಕ್ಷ್ಮಯ್ಯ, ಸಮಾಜ ಸೇವಕ ಎಸ್.ಲಿಂಗಮೂರ್ತಿ ಇನ್ನಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಪ್ರಜಾವಾಣಿ ಸೋಮವಾರ 9 ಫೆಬ್ರುವರಿ 2009

ಅಂಗವಿಕಲರ ಕಲ್ಯಾಣ ಪ್ರಶಸ್ತಿಗೆ ಆಯ್ಕೆ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಅಂಗವಿಕಲರ ಕಲ್ಯಾಣಕ್ಕಾಗಿ ಉತ್ತಮ ಸೇವೆ ಸಲ್ಲಿಸುತ್ತಿರುವ ಸಂಘ ಸಂಸ್ಥೆ, ವ್ಯಕ್ತಿಗಳು ಮತ್ತು ಶಿಕ್ಷಕರನ್ನು ಗುರುತಿಸಿರುವ ರಾಜ್ಯ ಸರ್ಕಾರ 2008-09ನೇ ಸಾಲಿನ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಿದೆ.

'ಅಂಗವಿಕಲರ ಕ್ಷೇತ್ರದಲ್ಲಿ ದುಡಿಯುತ್ತಿರುವ ಆರು ವ್ಯಕ್ತಿಗಳು, ಒಂದು ಸಂಸ್ಥೆ ಹಾಗೂ ವಿಶೇಷ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಐದು ಮಂದಿ ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ' ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಸಿ.ಎಂ. ನರೇಂದ್ರಸ್ವಾಮಿ ಭಾನುವಾರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

'ಬೆಂಗಳೂರಿನ ಜಯನಗರದ ಜೆ.ಎಸ್.ಎಸ್. ಸಹನಾ ಸಂಸ್ಥೆ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ. ಉಳಿದಂತೆ ಬೆಂಗಳೂರಿನ ಗೆದ್ದಲಹಳ್ಳಿಯ ಪ್ರಹ್ಲಾದ್ ದೇಸಾಯಿ, ಸದಾಶಿವನಗರದ ಪೂಡೇ ಪಿ.ಕೃಷ್ಣ, ನಂದಿನಿ ಬಡಾವಣೆಯ ಜಿ.ಎಚ್.ತುಳಸೀಧರ, ಜೆ.ಪಿ. ನಗರದ ಎಚ್.ಪಿ.ಉಮಾ, ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಇಂತಿಯಾಜ್ ಮಹಮದ್ ಕಚವಿ, ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಲಕ್ಷ್ಮಣ ಸಾತಪ್ಪ ಮಗದುಮ್ಮ ಅವರು ವೈಯಕ್ತಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ' ಎಂದು ವಿವರಿಸಿದರು.

'ಅಲ್ಲದೇ ಅಂಗವಿಕಲರ ಮಕ್ಕಳಿಗಾಗಿ ಶ್ರಮಿಸಿದ ಶಿಕ್ಷಕರಾದ ತುಮಕೂರಿನ ಸಿ.ಹೇಮಲತಾ, ಮಂಗಳೂರಿನ ಅಂಧ ಶಿಕ್ಷಕಿ ಕಸ್ತೂರಿ, ಚಿಕ್ಕಬಳ್ಳಾಪುರ ಜಿಲ್ಲೆಯ ಸಂಪನ್ಮೂಲ ಶಿಕ್ಷಕ ರಮೇಶ್, ಪಿ.ಅಶೋಕ್‌ಕುಮಾರ್ ಹಾಗೂ ಕೊಪ್ಪಳ ಜಿಲ್ಲೆಯ ಶಿಕ್ಷಕಿ ವಿಜಯಲಕ್ಷ್ಮಿ ಯಲ್ಲಪ್ಪ ಕಲಾಲ್ ಅವರನ್ನು ವಿಶೇಷ ಶಾಲಾ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ' ಎಂದು ತಿಳಿಸಿದರು.

'ಪ್ರಶಸ್ತಿಗೆ ಆಯ್ಕೆಯಾಗಿರುವ ಸಂಸ್ಥೆಗೆ ರೂ. 25 ಸಾವಿರ ನಗದು ಹಾಗೂ ವ್ಯಕ್ತಿಗಳಿಗೆ ರೂ.15 ಸಾವಿರ ನಗದು ಒಳಗೊಂಡ ಪ್ರಶಸ್ತಿಯನ್ನು ಮುಂದೆ ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರದಾನ ಮಾಡಲಿದ್ದಾರೆ' ಎಂದು ತಿಳಿಸಿದರು.

ಮಾಸ್ಟರ್ ಕಿಶನ್‌ಗೆ ಸನ್ಮಾನ: ಕೇಂದ್ರ ಸರ್ಕಾರ ನೀಡುವ 'ಮಕ್ಕಳ ವಿಶೇಷ ಸಾಧನೆ'ಯ ರಾಷ್ಟ್ರೀಯ ಪ್ರಶಸ್ತಿಗೆ ವಿಶ್ವದ ಅತಿ ಕಿರಿಯ ನಿರ್ದೇಶಕ ಎಂದು ಹೆಸರು ಗಳಿಸಿರುವ ಮಾಸ್ಟರ್ ಕಿಶನ್ ಅವರು ಆಯ್ಕೆ ಆಗಿರುವುದಕ್ಕೆ ಸಚಿವರು ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿ, ಸನ್ಮಾನಿಸಿದರು.

ಕನ್ನಡಪ್ರಭ, ಸೋಮವಾರ, 9 ಫೆಬ್ರವರಿ 2009

ಸಿಟಿ ಸುದ್ದಿ

ಅಂಗವಿಕಲರ ಕಲ್ಯಾಣ: 1 ಸಂಸ್ಥೆ, 11 ಸಾಧಕರಿಗೆ ಪ್ರಶಸ್ತಿ ಪ್ರಕಟ

ಬೆಂಗಳೂರು: ಅಂಗವಿಕಲರ ಕಲ್ಯಾಣಕ್ಕಾಗಿ ಉತ್ತಮ ಸೇವೆ ಸಲ್ಲಿಸಿರುವ ಸಂಸ್ಥೆ ಹಾಗೂ ಐವರು ಶಿಕ್ಷಕರು ಮತ್ತು ಇತರ ಆರು ಜನರಿಗೆ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಪ್ರಶಸ್ತಿ ಪ್ರಕಟಿಸಿದ್ದು, ಬೆಂಗಳೂರಿನ ಜೆಎಸ್‌ಎಸ್ ಸಹನಾ ಸಂಸ್ಥೆ ಈ ಬಾರಿಯ ವಾರ್ಷಿಕ ಪ್ರಶಸ್ತಿ ಗೌರವಕ್ಕೆ ಪಾತ್ರವಾಗಿದೆ. ಭಾನುವಾರ ಸುದ್ದಿಗೋಷ್ಠಿಯಲ್ಲಿ ಪಟ್ಟಿ ಬಿಡುಗಡೆ ಮಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ, ಪ್ರಶಸ್ತಿಗೆ ಆಯ್ಕೆಯಾಗಿರುವ ಸಂಸ್ಥೆಗೆ 25 ಸಾವಿರ ರು. ನಗದು ಹಾಗೂ ವ್ಯಕ್ತಿಗಳಿಗೆ ತಲಾ 15 ಸಾವಿರ ರುಪಾಯಿ ನಗದು ಬಹುಮಾನ ದೊರೆಯಲಿದೆ. ಬೆಂಗಳೂರಿನಲ್ಲಿ ಶೀಘ್ರವೇ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆಂದು ವಿವರಿಸಿದರು.

■ **ವೈಯಕ್ತಿಕ ಪ್ರಶಸ್ತಿ:** ಬೆಂಗಳೂರು ಗೆದ್ದಲಹಳ್ಳಿಯ ಪ್ರಹ್ಲಾದ್ ದೇಸಾಯಿ, ರಾಣೆಬೆನ್ನೂರಿನ ಇಂತಿಯಾಜ್ ಅಹಮದ್, ರಾಯಭಾಗದ ಲಕ್ಷ್ಮಣ ಸಾತಪ್ಪ, ಬೆಂಗಳೂರು ನಂದಿನಿ ಬಡಾವಣೆಯ ಬಿ.ಎಚ್.ತುಳಸೀಧರ್, ಜೆ.ಪಿ.ನಗರದ ಎಚ್.ಪಿ.ಉಮಾ, ವುಡೇ ಪಿ.ಕೃಷ್ಣ.

■ **ವಿಶೇಷ ಶಿಕ್ಷಕ ವರ್ಗ:** ತುಮಕೂರಿನ ಹೇಮಲತಾ (ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕಿ), ಮಂಗಳೂರಿನ ಕಸ್ತೂರಿ (ಅಂಧ ಶಿಕ್ಷಕಿ–ಸಂಗೀತ), ಚಿಕ್ಕಬಳ್ಳಾಪುರದ ರಮೇಶ್ (ಸಮನ್ವಯ ಶಿಕ್ಷಕ), ಮಂಗಳೂರಿನ ಅಶೋಕ್ ಕುಮಾರ್ (ಬಹುವಿಧ ಅಂಗವಿಕಲರ ಶಿಕ್ಷಕ), ಗಂಗಾವತಿಯ ವಿಜಯಲಕ್ಷ್ಮಿ (ಬುದ್ಧಿಮಾಂದ್ಯ ಮಕ್ಕಳ ಶಿಕ್ಷಕರು).

■ **ಮಾ।ಕಿಶನ್‌ಗೆ ಸನ್ಮಾನ:** ಪ್ರಶಸ್ತಿ ಪ್ರಕಟಣೆ ನಂತರ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಾ।ಕಿಶನ್ ಅವರನ್ನು ಸಚಿವ ನರೇಂದ್ರ ಸ್ವಾಮಿ ಸನ್ಮಾನಿಸಿದರು.

ಸಂಜೆವಾಣಿ ಸೋಮವಾರ 2 ಫೆಬ್ರವರಿ 2009



ಶೇಷಾದ್ರಿಪುರಂ ಕಾನೂನು ಕಾಲೇಜು ಆಯೋಜಿಸಿದ್ದ ಪ್ರಥಮ ರಾಷ್ಟ್ರಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯನ್ನು ಸುಪ್ರೀಮ್ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ. ಶಿವರಾಜ್ ಪಾಟೀಲ್ ಉದ್ಘಾಟಿಸಿದರು. ಕೆ.ಎ.ಟಿ. ನ್ಯಾಯಾಂಗ ಸದಸ್ಯೆ ಟಿ.ಎನ್. ಮಂಜುಳಾದೇವಿ, ಶಾಸಕ ದಿನೇಶ್ ಗುಂಡೂರಾವ್, ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎನ್.ಆರ್. ಪಂಡಿತಾರಾಧ್ಯ, ಗೌರವ ಕಾರ್ಯದರ್ಶಿ ವೂಡೇ ಪಿ. ಕೃಷ್ಣ, ಸಹ ಕಾರ್ಯದರ್ಶಿ ಎ.ಆರ್. ಶ್ರೀನಿವಾಸಯ್ಯ, ಪ್ರಾಂಶುಪಾಲ ಪ್ರೊ. ಎ.ಜಿ. ಆಶಾ ಹಾಗೂ ಇತರರು ಉಪಸ್ಥಿತರಿದ್ದರು.

ಈ ಸಂಜೆ
ಭಾನುವಾರ 01 ಫೆಬ್ರುವರಿ 2009



ನಗರದ ಶೇಷಾದ್ರಿಪುರಂ ಸ್ತ್ರೀ ಸಮಾಜ ಮಾಧ್ಯಮಿಕ ಶಾಲೆಯ ವಾರ್ಷಿಕೋತ್ಸವವನ್ನು ಲೇಖಕಿ ಹೇಮಲತಾ ಮಹಿಷಿ ಉದ್ಘಾಟಿಸಿದರು. ಸಂಧ್ಯಾದೀಪ ಅಧ್ಯಕ್ಷೆ ಜಿ.ಎಸ್. ರುದ್ರಾಣಿ, ಸಂಸ್ಥೆ ಅಧ್ಯಕ್ಷ ಪಂಡಿತಾರಾಧ್ಯ, ವೂಡೆ ಪಿ. ಕೃಷ್ಣ, ಸರೋಜ ಕೆ.ಎಂ. ನಂಜಪ್ಪ, ಶಿಕ್ಷಕಿ ಗೀತಾ ಮತ್ತಿತರರು ಪಾಲ್ಗೊಂಡಿದ್ದರು.

ಉದಯವಾಣಿ

ಫೆಬ್ರವರಿ 1, 2009

ವಾರ್ಷಿಕೋತ್ಸವ



ಶೇಷಾದ್ರಿಪುರಂ ಸ್ತ್ರೀ ಸಮಾಜ ಮಾಧ್ಯಮಿಕ ಶಾಲೆಯ ವಾರ್ಷಿಕೋತ್ಸವವನ್ನು ಲೇಖಕಿ ಹೇಮಲತಾ ಮಹಿಷಿ ಉದ್ಘಾಟಿಸಿದರು.. ಸಂಧ್ಯಾದೀಪ ಸಂಸ್ಥೆಯ ಅಧ್ಯಕ್ಷ ಎನ್.ಆರ್. ಪಂಡಿತಾರಾಧ್ಯ, ಗೌರವ ಕಾರ್ಯದರ್ಶಿ ವೂಡೇ ಪಿ. ಕೃಷ್ಣ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಸರೋಜಾ ಕೆ.ಎಂ.ನಂಜಪ್ಪ ಮುಖ್ಯ ಶಿಕ್ಷಕಿ ಎಂ.ಗೀತಾ ಮತ್ತಿತರರು ಹಾಜರಿದ್ದರು

ಪ್ರಜಾವಾಣಿ

ಭಾನುವಾರ

1ನೇ ಫೆಬ್ರುವರಿ 2009

B 3A



ಅಣಕು ನ್ಯಾಯಾಲಯ

ಶೇಷಾದ್ರಿಪುರ ಕಾನೂನು ಕಾಲೇಜು ಬೆಂಗಳೂರಿನಲ್ಲಿ ಏರ್ಪಡಿಸಿದ್ದ ರಾಷ್ಟ್ರ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಕಾಲೇಜಿನ ಪ್ರಾಚಾರ್ಯೆ ಎ.ಜಿ.ಆಶಾ, ಶಾಸಕ ದಿನೇಶ್ ಗುಂಡೂರಾವ್ ಮತ್ತಿತರರು ಇದ್ದರು.


ಪ್ರಜಾವಾಣಿ
ಗುರುವಾರ 29ನೇ ಜನವರಿ 2009

ವಾರ್ಷಿಕೋತ್ಸವ



ಬೆಂಗಳೂರಿನ ಶೇಷಾದ್ರಿಪುರದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಶೇಷಾದ್ರಿಪುರಂ ಸ್ತ್ರೀ ಸಮಾಜ ಮಾಧ್ಯಮಿಕ ಶಾಲೆಯ ವಾರ್ಷಿಕೋತ್ಸವ ವನ್ನು)ಯ ವಕೀಲರಾದ ಹೇಮಲತಾ ಮಹಿಷಿ ಉದ್ಘಾಟಿಸಿದರು. ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಆರ್. ಪಂಡಿತಾರಾಧ್ಯ, ಶೇಷಾದ್ರಿಪುರ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ವೂಡೇ ಪಿ.ಕೃಷ್ಣ, 'ಸಂಧ್ಯಾದೀಪ ಸಂಸ್ಥೆ'ಯ ಅಧ್ಯಕ್ಷೆ ಜಿ.ಎಸ್. ರುದ್ರಾಣಿ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಸರೋಜಾ ಕೆ.ನಂಜಪ್ಪ, ಮುಖ್ಯ ಶಿಕ್ಷಕಿ ಎಂ.ಗೀತಾ ಉಪಸ್ಥಿತರಿದ್ದರು.

ಕನ್ನಡಪ್ರಭ, ಗುರುವಾರ, 29 ಜನವರಿ 2009



ವಾರ್ಷಿಕೋತ್ಸವ

ಶೇಷಾದ್ರಿಪುರ ಸ್ತ್ರೀ ಸಮಾಜ ಮಾಧ್ಯಮಿಕ ಶಾಲೆಯ ವಾರ್ಷಿಕೋತ್ಸವವನ್ನು ಲೇಖಕಿ ಹೇಮಲತಾ ಮಹಿಷಿ ಉದ್ಘಾಟಿಸಿದರು. ಸಂಧ್ಯಾ ದೀಪ ಅಧ್ಯಕ್ಷೆ ಜಿ.ಎಸ್.ರುದ್ರಾಣಿ, ಎನ್.ಆರ್. ಪಂಡಿತಾರಾಧ್ಯ, ಪ್ರೊಫೆ. ಪಿ.ಕೃಷ್ಣ, ಸರೋಜ ಕೆ.ಎಂ.ನಂಜಪ್ಪ, ಎಂ.ಗೀತಾ ಉಪಸ್ಥಿತರಿದ್ದರು.

ಸಂಜೆವಾಣಿ
ಬುಧವಾರ 28 ಜನವರಿ 2009



ನಗರದ ಶೇಷಾದ್ರಿಪುರಂನಲ್ಲಿ ಸ್ತ್ರೀ ಸಮಾಜ ಮಾಧ್ಯಮಿಕ ಶಾಲೆ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವವನ್ನು ಲೇಖಕಿ ಹೇಮಲತಾ ಮಹಿಷಿ ಉದ್ಘಾಟಿಸಿದರು. ಸಂಧ್ಯಾದೀಪ ಅಧ್ಯಕ್ಷೆ ಜಿ.ಎಸ್. ರುದ್ರಾಣಿ, ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಆರ್. ಪಂಡಿತಾರಾಧ್ಯ, ಗೌರವ ಕಾರ್ಯದರ್ಶಿ ವೂಡೇ ಪಿ. ಕೃಷ್ಣ ಮುಂತಾದವರು ಚಿತ್ರದಲ್ಲಿದ್ದಾರೆ.

ಉದಯವಾಣಿ ಜನವರಿ 27, 2009

ವಾರ್ಷಿಕೋತ್ಸವ



ಯಲಹಂಕ ಉಪನಗರದಲ್ಲಿರುವ ಶೇಷಾದ್ರಿಪುರಂ ಶಾಲೆಯಲ್ಲಿ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಡಾ। ಎಸ್. ಸುಬ್ರಹ್ಮಣ್ಯ, ಸಂಸ್ಥೆಯ ಅಧ್ಯಕ್ಷ ಎನ್.ಆರ್. ಪಂಡಿತಾರಾಧ್ಯ, ಗೌರವ ಕಾರ್ಯದರ್ಶಿ ವೂಡೇ ಪಿ. ಕೃಷ್ಣ ಮತ್ತಿತರರು ಹಾಜರಿದ್ದರು.



ಜಾಗತೀಕರಣದಿಂದ ಸಂಸ್ಕೃತಿಗೆ ಮಾರಕ

ದೋಹ (ಕತಾರ್): ಜಾಗತೀಕರಣದ ಪರಿಣಾಮ ನಮ್ಮ ಸಂಸ್ಕೃತಿ ಮತ್ತು ಭಾಷೆಯ ಬೆಳವಣಿಗೆಗೆ ಮಾರಕವಾಗುವ ಎಲ್ಲ ಸಾಧ್ಯತೆಗಳೂ ಇವೆ ಎಂದು ಸಾಹಿತಿ ಡಾ. ಚಂದ್ರಶೇಖರ ಕಂಬಾರ ಇಲ್ಲಿ ಎಚ್ಚರಿಸಿದ್ದರು.

ಜಾಗತೀಕರಣದಿಂದಾಗಿ ಪಾಶ್ಚಿಮಾತ್ಯರ ಅನುಕರಣೆ ಹೆಚ್ಚಾಗುತ್ತಿದೆ. ದೃಶ್ಯಮಾಧ್ಯಮದಂತಹ ವಿವಿಧ ಚಾನೆಲ್‌ಗಳು ವಿದೇಶಿ ಸಂಸ್ಕೃತಿಗೆ ಮಾರುಹೋಗಿ ನಮ್ಮ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡ್ತಿವೆ ಎಂದರು. ಕತಾರ್ ಕರ್ನಾಟಕ ಸಂಘ ಹಾಗೂ ಮಂಗಳೂರಿನ ಹೃದಯವಾಹಿನಿ ಪತ್ರಿಕೆ ಸಹಯೋಗದಲ್ಲಿ ಇಲ್ಲಿನ ಗಲ್ಫ್ ಸಿನಿಮಾ ಸಭಾಂಗಣದ ಸಂತಶಿಶುನಾಳ ಶರೀಫ ವೇದಿಕೆಯಲ್ಲಿ ಏರ್ಪಡಿಸಿದ್ದ 5ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಮ್ಮ ಸಂಸ್ಕೃತಿ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲ ಕನ್ನಡಿಗರ ಮೇಲಿದೆ ಎಂದರು.

ರಾಜ್ಯಸಭಾ ಸದಸ್ಯ ಹಾಗೂ ಕೆ.ಎಲ್.ಇ. ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಸಮ್ಮೇಳನವನ್ನು ಉದ್ಘಾಟಿಸಿದರು. ಭಾರತೀಯ ರಾಯಭಾರ ಕಚೇರಿಯ ಮುಖ್ಯ ಅಧಿಕಾರಿ ಸಂಜಯಂತ್ ಕೊಹ್ಲಿ, ವಿಧಾನಪರಿಷತ್ ಸದಸ್ಯ ಶಿವರಾಜ ಸಜ್ಜನ್, ದುಬೈ ಕನ್ನಡ ಸಂಘದ ಅಧ್ಯಕ್ಷ ಸಿ.ಆರ್. ಶೆಟ್ಟಿ ಡಾ. ನಾಗೂರು, ಪಿ.ಎಸ್. ಮನ್ನಂಗಿ, ಸತೀಶ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕತಾರ್ ಕನ್ನಡ ಸಂಘದ ಅಧ್ಯಕ್ಷ ಅರವಿಂದ ಪಾಟೀಲ್ ಸ್ವಾಗತಿಸಿದರು. ಸಮ್ಮೇಳನ ಸಮಿತಿ ಅಧ್ಯಕ್ಷ ಕೆ.ಪಿ. ಮಂಜುನಾಥ ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಧು ಕತಾರ್ ವಂದಿಸಿದರು. ರಂಗನಾಥ್ ಭಾರದ್ವಾಜ್ ಹಾಗೂ ರಾಧಿಕಾ ಭಾರದ್ವಾಜ್ ನಿರೂಪಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮದನ್‌ಪಟೇಲ್, ಎಂ. ಲಕ್ಷ್ಮೀನಾರಾಯಣ, ಸಂಧ್ಯಾ ಕೇಶವರಾವ್, ವಿಶ್ವೇಶ್ವರ ಭಟ್, ಇಲಿಯಾಸ್ ಮಂಗಳೂರು, ಕೊಪ್ಪರಂ ಅನ್ನಪೂರ್ಣ, ಹರೀಶ್ ಕಂದಾನಿ, ಹಸನ್ ಚೌಗಲೆ, ವೀಣಾ ನಾಗರಾಜ್, ಕಿರಣ್ ಗೋಳ್ಳಿಂಡಿ, ದೀಪಾ ರಾವ್, ಸಂತೋಷ್ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.

ಚಿತ್ರ: ಡಿ 19ರಂದು, 5ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ-2008ನ್ನು ಬೆಳಗಾವಿ ಕೆ.ಎಲ್.ಇ. ವಿದ್ಯಾಸಂಸ್ಥೆಯ ಮುಖ್ಯಸ್ಥ ಪ್ರಭಾಕರ್ ಕೋರೆಯವರು ಜ್ಯೋತಿ ಬೆಳಗಿಸಿ ಉದ್ಘಾಟಿಸುತ್ತಿರುವುದು. ಹೃದಯವಾಹಿನಿ ಸಂಪಾದಕ ಕೆ.ಪಿ.ಮಂಜುನಾಥ ಸಾಗರ್ ಕ್ಯುಡಿ.ಸಿ. ಕತಾರ್ ಮುಖ್ಯಸ್ಥ ಶ್ರೀ ಶಿವಸುಬ್ರಮಣ್ಯಂ, ದುಬೈ ಕನ್ನಡ ಸಂಘದ ಅಧ್ಯಕ್ಷ ಶ್ರೀ ಸಿ.ಆರ್. ಶೆಟ್ಟಿ ಸಮ್ಮೇಳನಾಧ್ಯಕ್ಷರಾದ ಪದ್ಮಶ್ರೀ.ಡಾ. ಚಂದ್ರಶೇಖರ ಕಂಬಾರ ಮತ್ತು ಖತಾರ್ ಕರ್ನಾಟಕ ಸಂಘದ ಅಧ್ಯಕ್ಷ ಶ್ರೀ ಅರವಿಂದ ಪಾಟೀಲ್ ಮುಂತಾದವರು ಚಿತ್ರದಲ್ಲಿದ್ದಾರೆ.



ಕನ್ನಡ ಚಲನಚಿತ್ರ ... ಸಂಘದ ಸದಸ್ಯರಿಂದ



ಮಾಧ್ಯಮ ಮತ್ತು ಉದ್ಯಮ ಗೋಷ್ಠಿ ಅಧ್ಯಕ್ಷತೆ : ಶ್ರೀ ಇ. ವಿ. ಸತ್ಯನಾರಾಯಣ.
ಸಂಪನ್ಮೂಲ ವ್ಯಕ್ತಿಗಳು : ಶ್ರೀ ಇಲಿಯಾಸ್ ಮಂಗಳೂರು, ಶ್ರೀ ರಂಗನಾಥ್ ಭಾರದ್ವಾಜ್, ಶ್ರೀ ಕೆ.ಎಸ್. ಪ್ರಸಾದ್, ಶ್ರೀ ಶಿವಾನಂದ ಕೋಂಡದಕೇರಿ

ಸಮಸ್ಯೆಯ ಪರಿಹಾರಕ್ಕೆ ಯತ್ನ

ಮುಖ್ಯಮಂತ್ರಿ ಚಂದ್ರು

ದೋಹ (ಕತಾರ್) : ಭಾಷೆ ವಿಚಾರದಲ್ಲಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಕರ್ನಾಟಕದಲ್ಲಿ ಮಾತ್ರ ಇದೆ. ನೆರೆಯ ಯಾವ ರಾಜ್ಯದಲ್ಲೂ ಇಲ್ಲ. ಇದನ್ನು ಹೊರನಾಡ ಕನ್ನಡಿಗರು ಮನಗಾಣಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ 'ಮುಖ್ಯಮಂತ್ರಿ' ಚಂದ್ರು ಇಲ್ಲಿ ಹೇಳಿದರು.

ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಕನ್ನಡಿಗನೂ ತಮ್ಮ ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕಾದ ಅಗತ್ಯ ಇದೆ ಎಂದರು.

ಕತಾರ್ ಕರ್ನಾಟಕ ಸಂಘ ಮತ್ತು ಮಂಗಳೂರಿನ ಹೃದಯವಾಹಿನಿ ಪತ್ರಿಕೆಗಳ ಜಂಟಿ ಆಶ್ರಯದಲ್ಲಿ ಏರ್ಪಡಿಸಿದ್ದ ಎರಡು ದಿನಗಳ 5ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಕರ್ನಾಟಕ ಹಲವಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ. ಅನಿವಾಸಿ ಕನ್ನಡಿಗರ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ



ಕೋಟಚೆನ್ನಯ ನೃತ್ಯ ರೂಪಕ: ... ನಿರ್ದೇಶನ : ...



ಸರ್ಕಾರ ಶಾಸಕರೊಬ್ಬರ ನೇತೃತ್ವದಲ್ಲಿ ಪ್ರತ್ಯೇಕ ಘಟಕವೊಂದನ್ನು ಸ್ಥಾಪಿಸಲು ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದೆ ಎಂದರು.

ಸಮ್ಮೇಳನ ಸಮಾರಂಭದಲ್ಲಿ 'ಅನಿವಾಸಿ ಕನ್ನಡಿಗರು ಮತ್ತು ಸಮಸ್ಯೆಗಳು' ಎಂಬ ವಿಷಯದಲ್ಲಿ ಚರ್ಚೆ ನಡೆಯಿತು. ಚರ್ಚೆಯಲ್ಲಿ ಅನಿವಾಸಿ ಕನ್ನಡಿಗರಾದ ವಿ.ಟಿ. ಶ್ರೀನಿವಾಸ್ (ಸಿಂಗಾಪುರ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ), ವೀರೇಂದ್ರ ಬಾಬು ದುಬೈ, ಪಿ.ಎಸ್. ಪೈ ಕತಾರ್, ಇಂಗ್ಲೆಂಡಿನ ಕನ್ನಡಿಗ ಶ್ರೀಕುಮಾರ್ ಕುಂಟಿಕಾನ ಮಠ, ಮತ್ತು ಕರ್ನಾಟಕ ಸಂಘ ಬಹ್ರೈನ್‌ನ ಅನಿಲ್ ಎಂ. ಮುಂತಾದವರು ಭಾಗವಹಿಸಿದ್ದರು.


ಕರ್ನಾಟಕದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಮುಖ್ಯ ಅತಿಥಿಯಾಗಿದ್ದರು. ಇಲ್ಲಿರುವ ಅನಿವಾಸಿ ಕನ್ನಡಿಗರ ಬೇಡಿಕೆಗಳನ್ನು ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೆ ತಂದು ಪರಿಹರಿಸಲು ಶ್ರಮಿಸುವುದಾಗಿ ಚಂದ್ರು ಅವರು ಭರವಸೆ ನೀಡಿದರು.

'ನಾನು ಅಭಿಮಾನದ ಮುಖ್ಯಮಂತ್ರಿ, ಅಧಿಕಾರದ ಮುಖ್ಯಮಂತ್ರಿ ಅಲ್ಲ' ಆದರೂ ಪ್ರಾಧಿಕಾರದ ವತಿಯಿಂದ ಈ ಸಮ್ಮೇಳನಕ್ಕೆ 50 ಸಾವಿರ ರುಪಾಯಿ ಧನಸಹಾಯವನ್ನು ನೀಡುತ್ತಿರುವುದಾಗಿ ಹೇಳಿ ಚೆಕ್ ಅನ್ನು ಸಮ್ಮೇಳನದ ಸಂಘಟಕರಿಗೆ ಹಸ್ತಾಂತರಿಸಿದರು.

ವಿದೇಶಿ ಕನ್ನಡ ಸಂಘಗಳಿಗೆ ಪ್ರಾಧಿಕಾರದ ವತಿಯಿಂದ ಕನ್ನಡ ಪುಸ್ತಕಗಳನ್ನು ಒದಗಿಸಲಾಗುವುದು ಎಂದ ಅವರು ಹೊರನಾಡಿನಲ್ಲಿ ನಡೆಯುವ ಇಂತಹ ಕನ್ನಡ ಸಮ್ಮೇಳನಗಳಿಗೆ ಏಕರೂಪ ಧನಸಹಾಯದ ಬಗ್ಗೆ ಸರ್ಕಾರ ಚಿಂತನೆ ನಡೆಸಲಿದೆ ಎಂದರು. ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರು ಭಾಷೆ ಮತ್ತು ಸಂಸ್ಕೃತಿ ಕುರಿತು ಗಂಭೀರ ಚರ್ಚೆ ನಡೆದಿದ್ದು ಶ್ಲಾಘನೀಯ ಎಂದು ಸಂಘಟಕರನ್ನು ಅಭಿನಂದಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಕುವೈಟ್ ಕನ್ನಡ ಸಂಘದ ಸುಧಾಕರ ಶೆಟ್ಟಿ, ಪ್ರಭಾಕರ ಕೋರಿ (ಶಿಕ್ಷಣ), ಡಾ. ಪದ್ಮಿನಿ ಪ್ರಸಾದ್ (ವೈದ್ಯಕೀಯ), ಸುಹಾಸ್ ಗೋಪಿನಾಥ್ (ಮಾಹಿತಿ ತಂತ್ರಜ್ಞಾನ), ಶಂಕರ್ ಚಿಂತಾಮಣಿ (ಛಾಯಾಗ್ರಹಣ), ಪಿ.ವೈ. ರಾಜೇಂದ್ರಕುಮಾರ್ (ಗ್ರಂಥಾಲಯ), ಚಂದ್ರಿಕಾ ಗುರುರಾಜ್, ಅಜಯ್‌ವಾರಿಯರ್ ಮತ್ತು ವೆಂಕಟೇಶ ಗೋಡ್ಖಿಂಡಿ(ಸಂಗೀತ), ಯಶವಂತ್ ಸರದೇಶಪಾಂಡೆ(ಅಭಿನಯ), ಪೂಡೆ ಪಿ. ಕೃಷ್ಣ, ಇ. ಆಂಜನೇಯ, ಎಚ್. ರಂಗಯ್ಯ ಮತ್ತು ಪುಟ್ಟಸ್ವಾಮಿಗೌಡ (ಎಲ್ಲರೂ ಸಮಾಜಸೇವೆ) ಅವರನ್ನು 'ವಿಶ್ವಮಾನ್ಯರು-2008' ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕತಾರ್ ಕರ್ನಾಟಕ ಸಂಘದ ಅಧ್ಯಕ್ಷ ಅರವಿಂದ ಪಾಟೀಲ್, ಸಮ್ಮೇಳನ ಸಮಿತಿ ಅಧ್ಯಕ್ಷ ಕೆ.ಪಿ. ಮಂಜುನಾಥ ಸಾಗರ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.



ಅನಿವಾಸಿ ಕನ್ನಡಿಗರು/ವಿದೇಶದಲ್ಲಿ ಕನ್ನಡಿಗರು ಗೋಷ್ಠಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಮುಖ್ಯಮಂತ್ರಿ ಚಂದ್ರು ಅವರಿಂದ ಸಮಸ್ಯೆಯ ಪರಿಹಾರಕ್ಕೆ ಯತ್ನ. ಅಧ್ಯಕ್ಷತೆ : ಶ್ರೀ ವಿ.ಟಿ. ಶ್ರೀನಿವಾಸ್, ನಿಕಟಪೂರ್ವ ಅಧ್ಯಕ್ಷರು ಸಿಂಗಾಪುರ ಕನ್ನಡ ಸಂಘ ಅನಿವಾಸಿ ಕನ್ನಡಿಗರು : ಶ್ರೀ ಕುಮಾರ್ ಕುಂಟಿಕಾನ ಮಠ, ಇಂಗ್ಲೆಂಡ್ ಶ್ರೀ ವೀರೇಂದ್ರ ಬಾಬು, ದುಬೈ, ಶ್ರೀ ಅನಿಲ್ ದಾಸಗಿ, ಬಹ್ರೈನ್ ಶ್ರೀ ಪಿ.ಎಸ್. ಪೈ, ಕತಾರ್



ತುಳು ಕೂಟದ ಸದಸ್ಯರಿಂದ ಜಾನಪದ ನೃತ್ಯ




ಇಲಿಯಾಸ್ ಮಂಗಳೂರು ಇವರಿಗೆ ಸನ್ಮಾನಿಸುತ್ತಿರುವುದು



ನೃತ್ಯ ಕಾರ್ಯಕ್ರಮ: ನೃತ್ಯ ವಿದ್ಯಾನಿಲಯ ಬೆಂಗಳೂರು. ವಿದುಷಿ : ಶ್ರೀಮತಿ ಸಂಧ್ಯಾ ಕೇಶವ ರಾವ್ ಮತ್ತು ಶಿಷ್ಯೆಯರಿಂದ ಕಲಾವಿದರು : ಶ್ರೀಮತಿ ವಿದ್ಯಾ ಶ್ರೀನಿವಾಸ್, ಶ್ರೀ ರವಿ ತೇಜಸ್ವಿ, ಕುಮಾರಿ ನಮಿ ಹಿರೇಮಠ್



ಹಾಸ್ಯ ಗೋಷ್ಠಿ ಅಧ್ಯಕ್ಷತೆ : ಶ್ರೀ ಯಶ್ವಂತ್ ಸರ್‌ದೇಶ್‌ಪಾಂಡೆ, ಹಾಸ್ಯ ಸಾಹಿತಿಗಳು : ಶ್ರೀ ಬಸವರಾಜ್ ಪಾಗಟ್, ಶ್ರೀ ಸತೀಶ್ ದೇಶ್‌ಪಾಂಡೆ ಕತಾರ್, ರಂಗನಾಥ್ ಭಾರದ್ವಾಜ್ ಬೆಂಗಳೂರು




ಕತಾರ್‌ನ ಕನ್ನಡಿಗರ ಮಕ್ಕಳು ಥಂಡರ್ ಕಿಡ್ಸ್ ಇವರಿಂದ ರಸಮಂಜರಿ ಕಾರ್ಯಕ್ರಮ

ಕನ್ನಡಪ್ರಭ

ಬೆಂಗಳೂರು

ಬುಧವಾರ, 21 ಜನವರಿ 2009



ವಾರ್ಷಿಕೋತ್ಸವ

ಯಲಹಂಕ ಉಪನಗರದ ಶೇಷಾದ್ರಿಪುರ ಶಾಲೆಯ ವಾರ್ಷಿಕೋತ್ಸವವನ್ನು ಬಿಬಿಎಂಪಿ ಆಯುಕ್ತ ಡಾ. ಸುಬ್ರಹ್ಮಣ್ಯ ಉದ್ಘಾಟಿಸಿದರು. ಎನ್.ಆರ್. ಪಂಡಿತಾರಾಧ್ಯ, ವೂಡೆ ಪಿ.ಕೃಷ್ಣ, ಕೆ.ಎಂ. ನಂಜಪ್ಪ, ವಿ. ಹೇಮಾವತಿ ಇತರರು ಇದ್ದರು.

ಈ ಸಂಜೆ
ಮಂಗಳವಾರ, 20 ಜನವರಿ, 2009



ಯಲಹಂಕ ಉಪನಗರದ ಶೇಷಾದ್ರಿಪುರಂ ಶಾಲೆಯ ವಾರ್ಷಿಕೋತ್ಸವವನ್ನು ಬಿಬಿಎಂಪಿ ಆಯುಕ್ತ ಡಾ.ಎಸ್.ಸುಬ್ರಹ್ಮಣ್ಯ ಉದ್ಘಾಟಿಸಿದರು. ಸಂಸ್ಥೆ ಅಧ್ಯಕ್ಷ ಎನ್.ಆರ್.ಪಂಡಿತಾರಾಧ್ಯ, ಗೌರವ ಕಾರ್ಯದರ್ಶಿ ವೂಡೇ ಪಿ.ಕೃಷ್ಣ, ಸರೋಜಾ ಕೆ.ಎಂ.ನಂಜಪ್ಪ ಹಾಜರಿದ್ದರು.

ಸಂಜೆವಾಣಿ ಸೋಮವಾರ 2 ಫೆಬ್ರವರಿ 2009



ಶೇಷಾದ್ರಿಪುರಂ ಕಾನೂನು ಕಾಲೇಜು ಆಯೋಜಿಸಿದ್ದ ಪ್ರಥಮ ರಾಷ್ಟ್ರಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯನ್ನು ಸುಪ್ರೀಮ್ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ. ಶಿವರಾಜ್ ಪಾಟೀಲ್ ಉದ್ಘಾಟಿಸಿದರು. ಕೆ.ಎ.ಟಿ. ನ್ಯಾಯಾಂಗ ಸದಸ್ಯೆ ಟಿ.ಎನ್. ಮಂಜುಳಾದೇವಿ, ಶಾಸಕ ದಿನೇಶ್ ಗುಂಡೂರಾವ್, ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎನ್.ಆರ್. ಪಂಡಿತಾರಾಧ್ಯ, ಗೌರವ ಕಾರ್ಯದರ್ಶಿ ವೂಡೇ ಪಿ. ಕೃಷ್ಣ, ಸಹ ಕಾರ್ಯದರ್ಶಿ ಎ.ಆರ್. ಶ್ರೀನಿವಾಸಯ್ಯ, ಪ್ರಾಂಶುಪಾಲ ಪ್ರೊ. ಎ.ಜಿ. ಆಶಾ ಹಾಗೂ ಇತರರು ಉಪಸ್ಥಿತರಿದ್ದರು.

ಸಂಜೆವಾಣಿ ಭಾನುವಾರ 18 ಜನವರಿ 2009



ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ಅಂಗವಾಗಿ ದಿನಾಂಕ: 11.01.2009ರ ಭಾನುವಾರ ನಡೆದ ಭಾರತ ಸೇವಾದಲ ಜಿಲ್ಲಾ ಮಟ್ಟದ ಭಾವೈಕ್ಯತ ಮಕ್ಕಳ ಮೇಳದ ಸಮಾರೋಪ ಸಮಾರಂಭದಲ್ಲಿ ಡಾ. ವರದಪ್ಪ, ತಿಮ್ಮೇಗೌಡ, ಎಂ. ನೀಲಯ್ಯ, ನರಹರಿ, ಸಿ.ಜಿ. ಸಿದ್ದಯ್ಯ, ಡಬ್ಲ್ಯು.ಪಿ. ಕೃಷ್ಣ, ಪಿ. ಪುಟ್ಟಯ್ಯ, ಚಾಮಶೆಟ್ಟಿ, ಶಿವಕುಮಾರ್ ಬಲಗೇರಿ, ಮಹಿಳಾ ಸದಸ್ಯೆ ಮಂಜು, ಗೋವಿಂದಯ್ಯ, ಸರೋಜಿನಿ ರೈ, ಕೆ.ಹೆಚ್. ಶಿವಕುಮಾರ್, ಎಸ್. ಲಿಂಗಪ್ಪ, ಎಂ.ಬಿನ್. ಪುಷ್ಪವತಿ, ಹ.ಸಂ. ಕಾಶಿನಕುಂಟೆ ಮುಂತಾದವರು.

ಉದಯವಾಣಿ ಜನವರಿ 15, 2009

ಪ್ರಶಸ್ತಿ ಪ್ರದಾನ



ಶೇಷಾದ್ರಿಪುರಂ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ 'ಪ್ರತಿಭಾ ಕಾರಂಜಿ' ಸಮಾರಂಭದಲ್ಲಿ ಚಲನಚಿತ್ರ ನಟ ಶಿವರಾಜ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆ ಅಧ್ಯಕ್ಷ ಎನ್.ಆರ್. ಪಂಡಿತಾರಾಧ್ಯ, ಗೌರವ ಕಾರ್ಯದರ್ಶಿ ವೂಡೇ ಪಿ. ಕೃಷ್ಣ, ಸಹಾಯಕ ಕಾರ್ಯದರ್ಶಿ ಸರೋಜ ನಂಜಪ್ಪ, ಬಿ.ಎಂ. ಪಾರ್ಥಸಾರಥಿ, ಪ್ರಾಂಶುಪಾಲ ಪ್ರೊ। ಎಂ.ಆರ್. ಶ್ರೀನಿವಾಸ್ ಉಪಸ್ಥಿತರಿದ್ದರು.

ಸಂಜೆವಾಣಿ ಭಾನುವಾರ 18 ಜನವರಿ 2009



ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ಅಂಗವಾಗಿ ದಿನಾಂಕ: 11.01.2009ರ ಭಾನುವಾರ ನಡೆದ ಭಾರತ ಸೇವಾದಲ ಜಿಲ್ಲಾ ಮಟ್ಟದ ಭಾವೈಕ್ಯತ ಮಕ್ಕಳ ಮೇಳದ ಸಮಾರೋಪ ಸಮಾರಂಭದಲ್ಲಿ ಡಾ. ವರದಪ್ಪ, ತಿಮ್ಮೇಗೌಡ, ಎಂ. ನೀಲಯ್ಯ, ನರಹರಿ, ಸಿ.ಜೆ. ಸಿದ್ದಯ್ಯ, ಡಬ್ಲ್ಯು.ಪಿ. ಕೃಷ್ಣ, ಎ. ಪುಟ್ಟಯ್ಯ, ಚಾಮಶೆಟ್ಟಿ, ಶಿವಕುಮಾರ್ ಬಲಗೇರಿ, ಮಹಿಳಾ ಸದಸ್ಯೆ ಮಂಜು, ಗೋವಿಂದಯ್ಯ, ಸರೋಜಿನಿ ರೈ, ಕೆ.ಹೆಚ್. ಶಿವಕುಮಾರ್, ಎಸ್. ಲಿಂಗಪ್ಪ, ಎಂ.ಎನ್. ಪುಷ್ಪವತಿ, ಹ.ಸಂ. ಕಾಶಿನಕುಂಟೆ ಮುಂತಾದವರು.

ಸಾಹಿತ್ಯ ಶುದ್ಧಿಯಿಂದ ಉತ್ತಮ ಗಾಯನ

ಬೆಂಗಳೂರು: ಶಾರೀರ, ಶ್ರುತಿ, ಸಾಹಿತ್ಯ ಶುದ್ಧಿಯನ್ನು ಕಾಪಾಡಿಕೊಂಡಾಗ ಮಾತ್ರ ಉತ್ತಮ ಗಾಯಕರಾಗಲು ಸಾಧ್ಯ ಎಂದು ಕಲಾಭೂಷಣ ವಿದ್ವಾನ್ ಆರ್.ಕೆ. ಪದ್ಮನಾಭ ಗಾಯನ ಸ್ಪರ್ಧಿಗಳಿಗೆ ಕರೆ ನೀಡಿದರು.

ಶೇಷಾದ್ರಿಪುರ ಪ್ರೌಢಶಾಲೆಯು ಶೇಷಾದ್ರಿಪುರ ಶಿಕ್ಷಣ ದತ್ತಿ ಸಭಾಂಗಣದಲ್ಲಿ ಕೆ.ಸಿ. ಪುಟ್ಟನರಸಯ್ಯ ಸ್ಮರಣಾರ್ಥ ಏರ್ಪಡಿಸಿದ್ದ ಅಂತರ್ ಪ್ರೌಢಶಾಲಾ ದೇವರನಾಮ ಗಾಯನ ಸ್ಪರ್ಧೆಯಲ್ಲಿ ಅವರು ಮಾತನಾಡಿದರು.

ನಂತರ ಸ್ಪರ್ಧಿಗಳನ್ನು ಆಶೀರ್ವದಿಸಿ, ತಮ್ಮ ಕಂಠಸಿರಿಯಿಂದ ಕೆಲ ಕೃತಿಗಳನ್ನು ಹಾಡಿದರು.

ಚಿತ್ರನಟ ಸುಚೇತನ್ ರಂಗಸ್ವಾಮಿ ಮಾತನಾಡಿ, ಶಾಲೆಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಹಕಾರ ನೀಡುವ ಭರವಸೆಯೊಂದಿಗೆ ದೇವರ ನಾಮವೊಂದನ್ನು ಹಾಡಿ ಸಭಿಕರನ್ನು ರಂಜಿಸಿದರು.

ಶೇಷಾದ್ರಿಪುರ ಶಿಕ್ಷಣ ದತ್ತಿ ಅಧ್ಯಕ್ಷ ಎನ್.ಆರ್. ಪಂಡಿತಾರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಶೇಷಾದ್ರಿಪುರ ಶಿಕ್ಷಣ ದತ್ತಿ ಗೌರವ ಕಾರ್ಯದರ್ಶಿ ವೂಡೆ ಪಿ. ಕೃಷ್ಣ ಹಾಗೂ ಶಾಲಾ ಶ್ರೇಯೋಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ಕೃಷ್ಣಸ್ವಾಮಿ ಅತಿಥಿಗಳಾಗಿ ಭಾಗವಹಿಸಿದ್ದರು. ಮುಖ್ಯೋಪಾಧ್ಯಾಯಿನಿ ವಿನಯಾ ಸುವರ್ಣ ಕಾರ್ಯಕ್ರಮದ ಮಾರ್ಗದರ್ಶನ ನೀಡಿದರು.

12 ಶಾಲೆಗಳಿಂದ 24 ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮಲ್ಲೇಶ್ವರ ಲೇಡೀಸ್ ಅಸೋಸಿಯೇಷನ್ ಪ್ರೌಢಶಾಲೆ ಪರ್ಯಾಯ ಫಲಕ ಪಡೆಯಿತು. ಬೆಂಗಳೂರು ಎಜುಕೇಷನ್ ಸೊಸೈಟಿಯ ವೈಭವಿ ಶೇಖರ್ ಪ್ರಥಮ ಪೂರ್ಣಪ್ರಜ್ಞ ಪ್ರೌಢಶಾಲೆಯ ಆರ್. ಪೂಜಾ ದ್ವಿತೀಯ ಹಾಗೂ ಮಲ್ಲೇಶ್ವರ ಲೇಡೀಸ್ ಅಸೋಸಿಯೇಷನ್ ಪ್ರೌಢಶಾಲೆಯ ಎಸ್.ಕೆ. ಅನಘ ತೃತೀಯ ಬಹುಮಾನ ಪಡೆದರು.

ಮಲ್ಲೇಶ್ವರ ಲೇಡೀಸ್ ಅಸೋಸಿಯೇಷನ್ ಪ್ರೌಢಶಾಲೆಯ ಚಂದನ, ವಿದ್ಯಾವರ್ಧಕ ಪ್ರೌಢಶಾಲೆಯ ಸಿ. ಮಾನಸ, ಶೇಷಾದ್ರಿಪುರ ಪ್ರೌಢಶಾಲೆಯ ಪ್ರವೀಣ್ ಜಿ. ಹೂಗಾರ್ ಸಮಾಧಾನಕರ ಬಹುಮಾನ ಪಡೆದರು.

ಕರಾಟೆ ಸ್ಪರ್ಧೆ

ಅಶೋಕ ಮಾರ್ಷಲ್ ಆರ್ಟ್ಸ್ ಸಂಸ್ಥೆಯು ಜ.17 ಮತ್ತು 18ರಂದು 7ನೇ ರಾಜ್ಯಮಟ್ಟದ ಕರಾಟೆ ಸ್ಪರ್ಧೆ ಆಯೋಜಿಸಿದೆ. ಸ್ಪರ್ಧೆಯು ಬೆಂಗಳೂರು ವಿವಿ ಜ್ಞಾನಭಾರತಿ ಎಚ್.ಎನ್. ಸಭಾಂಗಣದಲ್ಲಿ ನಡೆಯಲಿದೆ. ರಾಜ್ಯದ ಎಲ್ಲಾ ಕರಾಟೆ ಸಂಸ್ಥೆಗಳು, ತರಬೇತುದಾರರು ಮತ್ತು ತಮ್ಮ ಸಂಸ್ಥೆಯ ಕರಾಟೆ ಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ಭಾಗವಹಿಸುವ ಆಸಕ್ತರು ಹೆಚ್ಚಿನ ಮಾಹಿತಿಗೆ ಸಂಪರ್ಕಿಸುವ ಮೊಬೈಲ್: 99007 24912.



ಶೇಷಾದ್ರಿಪುರ ಪ್ರೌಢಶಾಲೆ ಕೆ.ಸಿ. ಪುಟ್ಟನರಸಯ್ಯ ಸ್ಮರಣಾರ್ಥ ಏರ್ಪಡಿಸಿದ್ದ ಅಂತರ್ ಪ್ರೌಢಶಾಲಾ ದೇವರನಾಮ ಗಾಯನ ಸ್ಪರ್ಧಾ ಕಾರ್ಯಕ್ರಮದಲ್ಲಿ ಆರ್.ಕೆ. ಪದ್ಮನಾಭ, ಸುಚೇತನ್ ರಂಗಸ್ವಾಮಿ, ಎನ್.ಆರ್. ಪಂಡಿತಾರಾಧ್ಯ, ವೂಡೆ ಪಿ. ಕೃಷ್ಣ ಕೆ. ಕೃಷ್ಣಸ್ವಾಮಿ ಪಾಲ್ಗೊಂಡಿದ್ದರು.

ಪ್ರಜಾವಾಣಿ
ಶುಕ್ರವಾರ 3
16ನೇ ಜನವರಿ 2009

ವಿಪತ್ತು ನಿರ್ವಹಣಾ ಪ್ರಾಧಿಕಾರ ರಚನೆ


ಬೆಂಗಳೂರು: ತುರ್ತು ಸಂದರ್ಭಗಳಲ್ಲಿ ಸಮರ್ಥವಾಗಿ ಕೆಲಸ ನಿರ್ವಹಿಸಲು ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ ವಿಪತ್ತು ನಿರ್ವಹಣಾ ಪ್ರಾಧಿಕಾರವನ್ನು ರಚಿಸಿ ಆದೇಶ ಹೊರಡಿಸಿದೆ.

ಪ್ರಾಧಿಕಾರದ ಅಧ್ಯಕ್ಷರಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೆಲಸ ಮಾಡಲಿದ್ದಾರೆ. ಅದರ ಉಪಾಧ್ಯಕ್ಷರು ಕಂದಾಯ ಸಚಿವ ಕರುಣಾಕರ ರೆಡ್ಡಿ. ಇವರಲ್ಲದೆ, 8 ಮಂದಿ ಸದಸ್ಯರನ್ನು ನೇಮಕ ಮಾಡಲಾಗಿದೆ. ಅವರೆಂದರೆ, ನಿವೃತ್ತ ಡಿಜಿಪಿಗಳಾದ ಡಾ.ಕೆ.ಶ್ರೀನಿವಾಸನ್, ಎಸ್.ಮರಿಸ್ವಾಮಿ, ಎನ್‌ಸಿಸಿ ನಿರ್ದೇಶನಾಲಯದ ಏರ್ ಕಮಾಂಡರ್ ಬಾಬು, ಸ್ಕೌಟ್ಸ್ ಮತ್ತು ಗೈಡ್ಸ್‌ನ ಮುಖ್ಯ ಆಯುಕ್ತ ಕೊಂಡಜ್ಜಿ ಬಿ.ಷಣ್ಮುಕಪ್ಪ, ಶೇಷಾದ್ರಿಪುರಂ ಕಾಲೇಜಿನ ಪ್ರಧಾನ ಕಾರ್ಯದರ್ಶಿ ವೂಡೇ ಪಿ.ಕೃಷ್ಣ, ಬೆಂಗಳೂರು ವಿವಿ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಲ್. ಎಸ್. ಗಾಂಧಿ ದಾಸ್, ನಿಮ್ಹಾನ್ಸ್‌ನ ಪ್ರಾಧ್ಯಾಪಕ ಡಾ.ಕೆ.ಸೇಕರ್.

ಸಂಯುಕ್ತ ಕರ್ನಾಟಕ

17-01-2009

ರಾಮನಗರದಲ್ಲಿ ಭಾರತ ಸೇವಾದಲದ ಜಿಲ್ಲಾ ಘಟಕ ಏರ್ಪಡಿಸಿದ್ದ ರಾಷ್ಟ್ರೀಯ ಮೇಳದಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು. ವಿಧಾನಪರಿಷತ್ ಸದಸ್ಯ ಕೆ.ನರಹರಿ, ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಎಂ.ಮಲ್ಲಯ್ಯ, ಸು.ತ.ರಾಮೇಗೌಡ, ಡಬ್ಲ್ಯು. ಪಿ. ಕೃಷ್ಣ ಪಾಲ್ಗೊಂಡರು.



ಉದಯವಾಣಿ
ಭಾನುವಾರ 11 ಜನವರಿ 2009



ಗಾಂಧಿ ಭವನದಲ್ಲಿ ಶನಿವಾರ ನಡೆದ ಕೆ.ಎಸ್.ನಾರಾಯಣಸ್ವಾಮಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಗಾಂಧೀವಾದಿ ಎಚ್.ಎಸ್.ದೊರೆಸ್ವಾಮಿ, ರಾಧಾ ಭಟ್, ಹೋ. ಶ್ರೀನಿವಾಸಯ್ಯ ಮತ್ತಿತರರು ಭಾಗವಹಿಸಿದ್ದರು.

ವಿಜಯ ಕರ್ನಾಟಕ | ಭಾನುವಾರ, 11 ಜನವರಿ 2009 | ಬೆಂಗಳೂರು

'ಸ್ವರಾಜ್ಯ'ದ ಕಲ್ಪನೆ ಉಳಿಸಿ

ಬೆಂಗಳೂರು: ಗಾಂಧೀಜಿಯವರ 'ಸ್ವರಾಜ್ಯ'ದ ಕಲ್ಪನೆಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ದಿಲ್ಲಿ ಗಾಂಧಿ ಪ್ರತಿಷ್ಠಾನದ ಅಧ್ಯಕ್ಷೆ ರಾಧಾ ಭಟ್ ಹೇಳಿದರು.


ಗಾಂಧಿವಾದಿ ಕೆ.ಎಸ್.ನಾರಾಯಣ ಸ್ವಾಮಿ ಸ್ಮಾರಕ ಉಪ ನ್ಯಾಸ ಕಾರ್ಯಕ್ರಮದಲ್ಲಿ 'ಗಾಂಧೀಜಿಯವರ ರಚನಾತ್ಮಕ ಕಾರ್ಯಕ್ರಮಗಳು' ಬಗ್ಗೆ ಶನಿವಾರ ದತ್ತಿ ಉಪನ್ಯಾಸ ನೀಡಿದರು.

ಶ್ರೀಮಂತರಿಗೆ ಹೆಚ್ಚಿನ ಅವಕಾಶಗಳು ದೊರೆತು, ಬಡವ ಬಡವನಾಗಿಯೇ ಉಳಿಯುತ್ತಿದ್ದಾನೆ ಎಂದು ವಿಷಾದಿಸಿದರು.

ಅಭಿವೃದ್ಧಿಯ ಹೆಸರಿನಲ್ಲಿ ಸ್ವರಾಜ್ಯ ಎನ್ನುವುದು ದೂರವಾ ಗುತ್ತಿದೆ. ಇದು ದೇಶ ಕಟ್ಟುವ ರೀತಿಯಲ್ಲ ಎಂದರು.

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಗಾಂಧಿ ಸ್ಮಾರಕ ನಿಧಿಯ ಡಾ.ಹೊ.ಶ್ರೀನಿವಾಸಯ್ಯ, ಗಾಂಧಿ ಶಾಂತಿ ಪ್ರತಿಷ್ಠಾನದ ವೂಡೇ ಪಿ. ಕೃಷ್ಣ, ಎಚ್.ಆರ್.ದಾಸೇಗೌಡ, ಸಿದ್ಧಾರ್ಥ ಶರ್ಮ ಉಪಸ್ಥಿತರಿದ್ದರು.

ವಿಕ ಚಿತ್ರಲೋಕ



ಗಾಂಧಿವಾದಿ ಕೆ.ಎಸ್.ನಾರಾಯಣಸ್ವಾಮಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಸಿ.ಕೆ.ಎನ್. ರಾಜ ಅವರ 'ಸಮ್ಮಿಶ್ರ ಸರ್ಕಾರಗಳು' ಪುಸ್ತಕವನ್ನು ಡಾ.ಹೊ. ಶ್ರೀನಿವಾಸಯ್ಯ ಬಿಡುಗಡೆ ಮಾಡಿದರು. ರಾಧಾ ಭಟ್ , ಎಚ್.ಎಸ್. ದೊರೆಸ್ವಾಮಿ, ವೂಡೇ ಪಿ. ಕೃಷ್ಣ ಉಪಸ್ಥಿತರಿದ್ದರು.

ಈ ಸಂಜೆ ಮಂಗಳವಾರ, 6 ಜನವರಿ, 20



ಶೇಷಾದ್ರಿಪುರಂ ಸಂಜೆ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಎಂ.ಅಬ್ದುಲ್ ರೆಹಮಾನ್ ಪಾಷಾ, ಸರೋಜಾನಂಜಪ್ಪ, ವೂಡೇ ಪಿ.ಕೃಷ್ಣ, ಡಬ್ಲ್ಯು.ಜಿ.ರಾಮಕೃಷ್ಣ, ಎಸ್. ವೀರಭದ್ರಯ್ಯ, ಎನ್.ಆರ್.ಪಂಡಿತಾರಾಧ್ಯ, ಪ್ರೊ.ಬೈರೇಗೌಡ ಉಪಸ್ಥಿತರಿದ್ದರು.

ಶೇಷಾದ್ರಿಪುರಂ ಸಂಸ್ಥೆಗೆ ಮೆಚ್ಚುಗೆ

ಬೆಂಗಳೂರು, ಜ.6-ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕಾರ್ಯವನ್ನು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಯಶಸ್ವಿಯಾಗಿ ನಿರ್ವಹಿಸಿದೆ ಎಂದು ಶಿಕ್ಷಣ ತಜ್ಞ ಅಬ್ದುಲ್ ರೆಹಮಾನ್ ಪಾಷ ಹೇಳಿದ್ದಾರೆ.


ಶೇಷಾದ್ರಿಪುರಂ ಸಂಜೆ ಪದವಿಪೂರ್ವ ಕಾಲೇಜಿನ ಕುವೆಂಪು ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು.

ಸಮಾಜಕ್ಕೆ ಸುಸಂಸ್ಕೃತರನ್ನು ಒದಗಿಸುವಲ್ಲಿ ವಿಶಿಷ್ಟ ಸ್ಥಾನವನ್ನು ಈ ಸಂಸ್ಥೆ ಪಡೆದುಕೊಂಡಿದ್ದು, ಈ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿ ಜೀವನವನ್ನು ಉನ್ನತೀಕರಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಬ್ಲ್ಯು.ಪಿ.ಕೃಷ್ಣಮಾತನಾಡಿ, ಎಲ್ಲ ಸಮೂಹ ಸಂಸ್ಥೆಗಳಲ್ಲಿ ಶಿಸ್ತುಬದ್ಧ ಸಂಸ್ಥೆ ಎಂದರೆ ಸಂಜೆ ಪದವಿ ಪೂರ್ವ ಕಾಲೇಜು ಎಂದು ಶ್ಲಾಘಿಸಿದರು.

ಸಂಸ್ಥೆಯ ಅಧ್ಯಕ್ಷ ಎನ್.ಆರ್.ಪಂಡಿತಾರಾಧ್ಯ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಆಡಳಿತ ಸಲಹಾ ಪರಿಷತ್ತಿನ ಅಧ್ಯಕ್ಷ ಎನ್.ವೀರಭದ್ರಯ್ಯ ಮಾತನಾಡಿ, ಸಮಾಜದ ಎಲ್ಲ ವರ್ಗದವರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವುದು ಈ ಸಂಸ್ಥೆಯ ಉದ್ದೇಶವಾಗಿದೆ ಎಂದರು. ಸಂಸ್ಥೆಯ ಸಹಾಯಕ ಕಾರ್ಯದರ್ಶಿ ಸರೋಜಮ್ಮ ನಂಜಪ್ಪ ಹಾಗೂ ಧರ್ಮದರ್ಶಿ ಡಬ್ಲ್ಯು.ಜಿ.ರಾಮಕೃಷ್ಣ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಬೆಂಗಳೂರು ವಿಜಯ | ಮಂಗಳವಾರ, 6 ಜನವರಿ 2009

ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಲು ಕರೆ



ಶೇಷಾದ್ರಿಪುರ ಸಂಜೆ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವವನ್ನು ಶಿಕ್ಷಣ ತಜ್ಞ ಅಬ್ದುಲ್ ರೆಹಮಾನ್ ಪಾಷಾ ಉದ್ಘಾಟಿಸಿದರು. ಸರೋಜಮ್ಮ ನಂಜಪ್ಪ ಡಬ್ಲ್ಯು.ಪಿ. ಕೃಷ್ಣ, ಎಸ್. ವೀರಭದ್ರಯ್ಯ, ಎನ್.ಆರ್. ಪಂಡಿತಾರಾಧ್ಯ, ಪ್ರೊ. ಎನ್. ಬೈರೇಗೌಡ ಭಾಗವಹಿಸಿದ್ದರು.

ಬೆಂಗಳೂರು: ಉತ್ತಮ ಸಮಾಜ ನಿರ್ಮಾಣಕ್ಕೆ ಶಾಲಾ ಕಾಲೇಜುಗಳ ಪಾತ್ರ ಮುಖ್ಯ ಎಂದು ಶಿಕ್ಷಣ ತಜ್ಞ ಅಬ್ದುಲ್ ರೆಹಮಾನ್ ಪಾಷಾ ಹೇಳಿದ್ದಾರೆ.

ಕುವೆಂಪು ಬಯಲು ರಂಗಮಂದಿರ ದಲ್ಲಿ ಏರ್ಪಡಿಸಿದ್ದ ಶೇಷಾದ್ರಿಪುರ ಸಂಜೆ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯುವಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು. ಈ ನಿಟ್ಟಿನಲ್ಲಿ ಶೇಷಾದ್ರಿಪುರ ಸಂಜೆ ಪದವಿಪೂರ್ವ ಕಾಲೇಜು ಶ್ರಮಿಸುತ್ತಿರುವುದು ಸಂತಸ ಎಂದರು.


ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಬ್ಲ್ಯು.ಪಿ. ಕೃಷ್ಣ ಮಾತನಾಡಿ, ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ಎನ್. ಬೈರೇಗೌಡರ ಅವಿರತ ಪ್ರಯತ್ನದಿಂದ ಈ ಕಾಲೇಜು ಅತ್ಯಂತ ಶಿಸ್ತುಬದ್ಧವಾಗಿ ನಡೆಯುತ್ತಿದೆ. ವಿದ್ಯಾರ್ಥಿಗಳಿಗೆ ಕಾಲೇಜಿನಿಂದ ದೊರೆಯುವ ಸೌಲಭ್ಯವನ್ನು ಸದುಪಯೋಗಪಡಿಸಿ ಕೊಳ್ಳಬೇಕು ಎಂದು ಕರೆ ನೀಡಿದರು.

ಆಡಳಿತ ಸಲಹಾ ಪರಿಷತ್ ಅಧ್ಯಕ್ಷ ಎಸ್. ವೀರಭದ್ರಯ್ಯ ಮಾತನಾಡಿ, ಸಮಾಜದ ಎಲ್ಲಾ ವರ್ಗದವರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ಕೊಡುವುದು ಈ ಸಂಸ್ಥೆಯ ಧ್ಯೇಯ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಂಸ್ಥೆಗೆ ಕೀರ್ತಿ ತರಬೇಕು ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಎನ್.ಆರ್. ಪಂಡಿತಾರಾಧ್ಯ ಪಾಲ್ಗೊಂಡಿದ್ದರು. ಸಂಸ್ಥೆಯ ಸಹಾಯಕ ಕಾರ್ಯದರ್ಶಿ ಸರೋಜಮ್ಮ ನಂಜಪ್ಪ ಮತ್ತು ಧರ್ಮದರ್ಶಿ ಡಬ್ಲ್ಯು.ಜಿ. ರಾಮಕೃಷ್ಣ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಂಜೆ ಪದವಿಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ಎನ್. ಬೈರೇಗೌಡ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಡಾ. ಕೆ.ವಿ. ಮುದ್ದವೀರಪ್ಪ ಕಾರ್ಯಕ್ರಮ ನಿರೂಪಿಸಿದರು. ಗಣಕ ವಿಜ್ಞಾನ ಉಪನ್ಯಾಸಕ ಎಂ. ನಾಗರಾಜ ವಂದಿಸಿದರು.

ಈ ಸಂಜೆ

ಮಂಗಳವಾರ, 6 ಜನವರಿ, 2009



ಶೇಷಾದ್ರಿಪುರಂ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಗಾನಕಲಾ ಭೂಷಣ ವಿದ್ವಾನ್ ಆರ್.ಕೆ.ಪದ್ಮನಾಭ ಅವರನ್ನು ಸನ್ಮಾನಿಸಲಾಯಿತು. ಎನ್.ಆರ್.ಪಂಡಿತಾರಾಧ್ಯ, ಒಡೆಯರ್ ಪಿ.ಕೃಷ್ಣ, ಸರೋಜಾ ಕೆ.ನಂಜಪ್ಪ, ಪ್ರೊ.ಎಂ.ಆರ್.ಸಂತಾನಮ್ ಇದ್ದರು.

ಸಂಯುಕ್ತ ಕರ್ನಾಟಕ
04-01-2009

ಶೇಷಾದ್ರಿಪುರಂ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಗಾಯಕ ಗಾನಕಲಾ ಭೂಷಣ ಆರ್.ಕೆ. ಪದ್ಮನಾಭರನ್ನು ಸನ್ಮಾನಿಸಲಾಯಿತು. ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎನ್.ಆರ್. ಪಂಡಿತಾರಾಧ್ಯ,.. ಗೌರವ ಕಾರ್ಯದರ್ಶಿ ಪಿ.ಕೃಷ್ಣ ಸಹಾಯಕ ಕಾರ್ಯದರ್ಶಿ ಸರೋಜ, ಪ್ರಾಂಶುಪಾಲ ಪ್ರೊ.ಎಂ.ಆರ್. ಸಂತಾನಮ್ ಇತರರು ಉಪಸ್ಥಿತರಿದ್ದರು.



ಬೆಂಗಳೂರು ಟೈಮ್ಸ್, ದಿ ಟೈಮ್ಸ್ ಆಫ್ ಇಂಡಿಯಾ ಭಾನುವಾರ, ಜನವರಿ 4, 2009



ಶೇಷಾದ್ರಿಪುರಂ ಮೇನ್ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ 'ಪ್ರತಿಭಾ ಕಾರಂಜಿ' ಸಮಾರಂಭದಲ್ಲಿ ನಟ ಶಿವರಾಜ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎನ್.ಆರ್.ಪಂಡಿತಾರಾಧ್ಯ, ಗೌರವ ಕಾರ್ಯದರ್ಶಿ ವೂಡೇ ಪಿ.ಕೃಷ್ಣ, ಸಹಾಯಕ ಕಾರ್ಯದರ್ಶಿ ಸರೋಜ ನಂಜಪ್ಪ, ಕಾಲೇಜು ಆಡಳಿತ ಪರಿಷತ್ ಅಧ್ಯಕ್ಷ ಬಿ.ಎಂ.ಪಾರ್ಥಸಾರಥಿ, ಪ್ರಾಂಶುಪಾಲ ಪ್ರೊ.ಎಂ.ಆರ್.ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.

ಉದಯವಾಣಿ ಭಾನುವಾರ 11 ಜನವರಿ 2009



ಗಾಂಧಿ ಭವನದಲ್ಲಿ ಶನಿವಾರ ನಡೆದ ಕೆ.ಎಸ್.ನಾರಾಯಣಸ್ವಾಮಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಗಾಂಧೀವಾದಿ ಎಚ್.ಎಸ್.ದೊರೆಸ್ವಾಮಿ, ರಾಧಾ ಭಟ್, ಹೋ. ಶ್ರೀನಿವಾಸಯ್ಯ ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ

ಶನಿವಾರ 3ನೇ ಜನವರಿ 2009

ವಾರ್ಷಿಕೋತ್ಸವ

ಶೇಷಾದ್ರಿಪುರ ಸಂಜೆ ಪದವಿ ಪೂರ್ವ ಕಾಲೇಜಿನ 2008–09ನೇ ಸಾಲಿನ ವಾರ್ಷಿಕೋತ್ಸವ ಕಾರ್ಯಕ್ರಮ ಈಚೆಗೆ ಜರಗಿತು. ಅತಿಥಿಯಾಗಿ ಭಾಗವಹಿಸಿದ್ದ ಶಿಕ್ಷಣ ತಜ್ಞ ಅಬ್ದುಲ್ ರೆಹಮಾನ್ ಪಾಷಾ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೊಡೇ. ಪಿ.ಕೃಷ್ಣ, ಪ್ರಾಂಶುಪಾಲ ಪ್ರೊ. ಎನ್.ಬೈರೇಗೌಡ, ಸಂಸ್ಥೆಯ ಅಧ್ಯಕ್ಷ ಎನ್.ಆರ್.ಪಂಡಿತಾರಾಧ್ಯ, ಆಡಳಿತ ಸಲಹಾ ಪರಿಷತ್‌ನ ಅಧ್ಯಕ್ಷ ಎಸ್.ವೀರಭದ್ರಯ್ಯ, ಸಹಾಯಕ ಕಾರ್ಯದರ್ಶಿ ಸರೋಜಮ್ಮ ನಂಜಪ್ಪ, ಧರ್ಮದರ್ಶಿ ಡಬ್ಲ್ಯು. ಜಿ. ರಾಮಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

ಉಪನ್ಯಾಸಕ ಡಾ.ಕೆ.ವಿ.ಮುದ್ದವೀರಪ್ಪ ಕಾರ್ಯಕ್ರಮ ನಿರೂಪಿಸಿ, ಎಂ.ನಾಗರಾಜ್ ವಂದಿಸಿದರು.

ಪಠ್ಯ ಕ್ರಮದಲ್ಲಿ ದೈಹಿಕ ಶಿಕ್ಷಣ ಅಳವಡಿಕೆ: ಕಾಗೇರಿ

ಬರುವ ಶೈಕ್ಷಣಿಕ ವರ್ಷದಿಂದ ಜಾರಿ

ಬೆಂಗಳೂರು, ಜ. 2: ರಾಜ್ಯದ ಎಲ್ಲ ಶಾಲೆಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಪಠ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಅಳವಡಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಭಾರತದ ಸೇವಾದಲ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನೂತನ ಆಡಳಿತ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಪಠ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಅಳವಡಿಕೆ ಕುರಿತು ಶಿಕ್ಷಣ ತಜ್ಞ ನಾಡಿಗೇರ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು ಆ ಸಮಿತಿಯ ಶಿಫಾರಸಿನಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯ ಸರ್ಕಾರವು ದೈಹಿಕ, ನೈತಿಕ ಹಾಗೂ ಯೋಗ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದೆ. ಶಾಲೆಗಳಲ್ಲಿ ದೈಹಿಕ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮೂರು ಕೋಟಿ ರೂ. ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಸೇವಾದಲದ ಕಾರ್ಯಕ್ರಮಗಳು ಚಳವಳಿ ರೂಪದಲ್ಲಿ ಪ್ರತಿ ಶಾಲೆಯ ಮಕ್ಕಳಿಗೂ ಮುಟ್ಟಬೇಕು. ಈ ಕಾರ್ಯದಲ್ಲಿ ರಾಜ್ಯ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ.ಸೇವಾದಲಕ್ಕೆ ಒಂದು ಕೋಟಿ ರೂ. ಹೆಚ್ಚುವರಿ ಅನುದಾನ ಒದಗಿಸುವ ಸಂಬಂಧ ಮುಖ್ಯಮಂತ್ರಿಯವರ ಜತೆ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದರು.

ಸೇವಾದಲ ಪ್ರಧಾನ ಕಾರ್ಯದರ್ಶಿ ಯು.ಆರ್. ಸಭಾಪತಿ, ಸೇವಾದಳದ ಕಾರ್ಯನಿರ್ವಹಣೆಗಾಗಿ 1.46 ಕೋಟಿ ರೂ. ಅಗತ್ಯವಿದ್ದು ಸರ್ಕಾರದಿಂದ 46 ಲಕ್ಷ ಮಾತ್ರ ಬಿಡುಗಡೆಯಾಗುತ್ತಿದೆ. ಒಂದು ಕೋಟಿ ರೂ. ಹೆಚ್ಚುವರಿ ಅನುದಾನ ಒದಗಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಸಚಿವ ಆರ್.ರೋಷನ್‌ಬೇಗ್ ಮಾತನಾಡಿ, ಭಾರತ ಸೇವಾದಲದ ಕಾರ್ಯ ಎಲ್ಲ ಸೇವಾ ಸಂಸ್ಥೆಗಳಿಗೂ ಮಾದರಿ ಎಂದು ಹೇಳಿದರು.

ರಾಜ್ಯದಲ್ಲಿ ಬಡವರ ಹೆಸರಿನಲ್ಲಿ ಕೆಲವು ಸ್ವಯಂ ಸೇವಾ ಸಂಸ್ಥೆಗಳು ಹಣ ವಸೂಲು ಮಾಡುತ್ತಿದ್ದು ಅಂತಹ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಎಸ್.ಜಿ. ಮೇದಪ್ಪ, ವೊಡೇ ಪಿ. ಕೃಷ್ಣ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



ಬೆಂಗಳೂರಿನಲ್ಲಿ ಶುಕ್ರವಾರ ಭಾರತ ಸೇವಾದಲ ಆಡಳಿತ ಕಚೇರಿ ಉದ್ಘಾಟನೆಗೆ ಆಗಮಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಸೇವಾದಲ ಕಾರ್ಯಕರ್ತರು ಸ್ವಾಗತ ಕೋರಿದರು.

ಸಂಯುಕ್ತ ಕರ್ನಾಟಕ, ಬೆಂಗಳೂರು 3-1-2009

ಮುಂದಿನ ವರ್ಷದಿಂದ ದೈಹಿಕ ಶಿಕ್ಷಣ ಪಠ್ಯಪುಸ್ತಕ

ಬೆಂಗಳೂರು, ಜ. 2: ಮುಂಬರುವ ಶೈಕ್ಷಣಿಕ ವರ್ಷದಿಂದ ದೈಹಿಕ ಶಿಕ್ಷಣದ ಪಠ್ಯವನ್ನು ಅಳವಡಿಸಲಾಗುವುದು ಎಂದು ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಭಾರತ ಸೇವಾದಲದ ನೂತನ ಆಡಳಿತ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೈಹಿಕ ಶಿಕ್ಷಣ ಪಠ್ಯಪುಸ್ತಕ ರಚನೆಗೆ ಸಂಬಂಧಿಸಿದಂತೆ ಶಿಕ್ಷಣ ತಜ್ಞ ನಾಡಿಗೇರ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಸಮಿತಿ ನೀಡುವ ವರದಿಯನ್ವಯ ದೈಹಿಕ ಶಿಕ್ಷಣದ ಪಠ್ಯ ಪುಸ್ತಕವನ್ನು ತರಲಾಗುವುದು ಎಂದು ಹೇಳಿದರು.

ದೈಹಿಕ ಶಿಕ್ಷಣಕ್ಕೆ ರಾಜ್ಯ ಸರ್ಕಾರವೂ ಹೆಚ್ಚಿನ ಒತ್ತು ನೀಡಿದ್ದು, ಶಿಕ್ಷಕರ ನೇಮಕ ಸೇರಿದಂತೆ ಮತ್ತಿತರ ಚಟುವಟಿಕೆಗಳಿಗಾಗಿ 3 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.

ಯೋಗ ಶಿಕ್ಷಣಕ್ಕೂ ಆದ್ಯತೆ ನೀಡಲಿದ್ದು, ಮುಂದಿನ ವರ್ಷದಿಂದ ಎಲ್ಲ ತಾಲ್ಲೂಕುಗಳಲ್ಲೂ ಯೋಗ ಸ್ಪರ್ಧೆಯನ್ನು ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ ಅವರು; ಮಾನವನ ಆರೋಗ್ಯದ ಹಿತದೃಷ್ಟಿಯಿಂದ ಇಂತಹ ನೈತಿಕ ಶಿಕ್ಷಣ ಅಗತ್ಯ ಎಂದು ಪ್ರತಿಪಾದಿಸಿದರು.

ಸೇವಾದಲದ ಉದ್ದೇಶಗಳು ಪ್ರತಿ ಶಾಲೆಯ ಮಕ್ಕಳಿಗೂ ತಿಳಿಯುವಂತಾಗಲು ಚಳವಳಿ ರೂಪದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾದ ಅವಶ್ಯವಿದೆ. ಇದಕ್ಕಾಗಿ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಅವರು ತಿಳಿಸಿದರು.

ಸೇವಾದಲದ ಕಾರ್ಯಕ್ರಮಗಳು ಯಶಸ್ವಿಯಾಗಿ ಸಾಗಲು ಸರ್ಕಾರದ ವತಿಯಿಂದ ಒಂದು ಕೋಟಿ ರೂ. ಅನುದಾನ ನೀಡುವ ಕುರಿತಂತೆ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸುವುದಾಗಿ ಹೇಳಿದರು.

ಸೇವಾದಲದ ಪ್ರಧಾನ ಕಾರ್ಯದರ್ಶಿ ಯು.ಆರ್. ಸಭಾಪತಿ ಮಾತನಾಡಿ; ಸೇವಾದಲದ ಕಾರ್ಯಚಟುವಟಿಕೆಗಳಿಗಾಗಿ 1.46 ಕೋಟಿ ಅವಶ್ಯಕತೆ ಇದೆ. ಪ್ರಸ್ತುತ ಸರ್ಕಾರ 46 ಲಕ್ಷ ರೂ.ಗಳನ್ನು ಮಾತ್ರ ಬಿಡುಗಡೆ ಮಾಡಲಾಗುತ್ತಿದ್ದು, ಉಳಿದ 1 ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕು ಎಂದು ಕೋರಿದರು.



ಭಾರತ ಸೇವಾದಲದ ನೂತನ ಆಡಳಿತ ಕಚೇರಿಯಲ್ಲಿ ಕಂಪ್ಯೂಟರ್ ವಿಭಾಗವನ್ನು ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಶುಕ್ರವಾರ ಬೆಂಗಳೂರಿನಲ್ಲಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸೇವಾದಲದ ಅಧ್ಯಕ್ಷ ಎಚ್.ಎಂ. ಗುರುಸಿದ್ಧಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಎನ್‌ಜಿಓಗಳ ತನಿಖೆಗೆ ಆಗ್ರಹ

ಶಾಸಕ ರೋಷನ್ ಬೇಗ್ ಮಾತನಾಡಿ, ರಾಜ್ಯದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ತಮ್ಮ ಕಾರ್ಯಕ್ರಮಗಳಿಗಾಗಿ ವಿದೇಶದಿಂದ ಹಣ ಪಡೆದು ಅವ್ಯವಹಾರ ನಡೆಸಿವೆ. ಈ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕದಲ್ಲಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ವಿದೇಶದಿಂದ ನಾಲ್ಕು ಸಾವಿರ ಕೋಟಿ ರೂ. ನೆರವು ಹರಿದುಬಂದಿದೆ.


ಆದರೆ, ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುವ ಈ ಸಂಸ್ಥೆಗಳು ತೋರ್ಪಡಿಕೆಗಾಗಿ ಕಾರ್ಯಕ್ರಮಗಳನ್ನು ಮಾಡಿ, ಸಮಾಜ ಸೇವಾ ಕಾರ್ಯಕ್ಕೆಂದು ಬಂದ ಹಣವನ್ನು ದುರುಪಯೋಗ ಮಾಡಿಕೊಂಡಿರುವ ದೂರುಗಳಿದ್ದು, ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ಜಿ. ಮೇದಪ್ಪ, ಗಾಂಧಿ ಪ್ರತಿಷ್ಠಾನ ಕೇಂದ್ರದ ಅಧ್ಯಕ್ಷ ವೂಡೇ ಪಿ. ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

ಶಾಲೆಗಳಲ್ಲಿ ದೈಹಿಕ ಶಿಕ್ಷಣ ಕಡ್ಡಾಯ

ವಿಕ ಸುದ್ದಿಲೋಕ

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲ ಶಾಲೆಗಳಲ್ಲಿ ದೈಹಿಕ ಶಿಕ್ಷಣವನ್ನು ಕಡ್ಡಾಯಗೊಳಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.



ನಗರದಲ್ಲಿ ಭಾರತ ಸೇವಾದಲದ ನೂತನ ಆಡಳಿತ ಕಚೇರಿ ಕಟ್ಟಡವನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.

ದೈಹಿಕ ಶಿಕ್ಷಣವನ್ನು ಕಡ್ಡಾಯಗೊಳಿಸುವ ಹಿನ್ನೆಲೆಯಲ್ಲಿ ಪಠ್ಯಪುಸ್ತಕ ಸಿದ್ಧಗೊಳಿಸಲು, ಈಗಾಗಲೇ ನಾಡಿಗೇರ್ ನೇತೃತ್ವದ ಸಮಿತಿಯನ್ನು ರಚಿಸಲಾಗಿದೆ. ಇದಕ್ಕಾಗಿ 3 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಲು ತೀರ್ಮಾನಿಸಲಾಗಿದೆ ಎಂದರು.

ದೈಹಿಕ ಶಿಕ್ಷಣಕ್ಕೆ ಮುಂದಿನ ಬಜೆಟ್‌ನಲ್ಲಿ ಹೆಚ್ಚು ಹಣ ಮೀಸಲಿಡಲಾಗುವುದು. ಜತೆಗೆ, 14 ಸಾವಿರ ದೈಹಿಕ ಶಿಕ್ಷಣ ಶಿಕ್ಷಕರಿಗೆ ಗೌರವಧನ ನೀಡುವ ಕುರಿತು ಮುಖ್ಯಮಂತ್ರಿ ಜತೆ ಸಮಾಲೋಚಿಸುತ್ತೇನೆ ಎಂದು ಹೇಳಿದರು.

ಮುಂದಿನ ವರ್ಷದಿಂದ ಎಲ್ಲ ತಾಲೂಕಿನಲ್ಲೂ ಯೋಗ ಸ್ಪರ್ಧೆಯನ್ನು ಕಡ್ಡಾಯಗೊಳಿಸಲು ಸೂಚನೆ ನೀಡಲಾಗಿದೆ. ಸೇವಾದಲ ಮತ್ತು ಸ್ಕೌಟ್ ವಿಭಾಗವನ್ನು ಶಿಕ್ಷಣ ಇಲಾಖೆ ಯಡಿ ತರುವ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.

ಶಾಸಕ ರೋಷನ್ ಬೇಗ್ ಮಾತನಾಡಿ, ಎನ್‌ಡಿಎ ಸರಕಾರ ರಾಜ್ಯದ ಎನ್‌ಜಿಒಗಳಿಗೆ ನೀಡಿದ 4 ಸಾವಿರ ಕೋಟಿ ರೂ. ಅನುದಾನ ದುರುಪಯೋಗವಾಗಿದೆ. ಈ ಕುರಿತು ತನಿಖೆಯಾಗಬೇಕು ಎಂದು ಒತ್ತಾಯಿಸಿದರು. ಸೇವಾದಲದ ಪ್ರಧಾನ ಕಾರ್ಯದರ್ಶಿ ಯು.ಆರ್.ಸಭಾಪತಿ ಮಾತನಾಡಿ, ಸೇವಾದಲದ ಚಟುವಟಿಕೆಗಳಿಗೆ ವಾರ್ಷಿಕ 1.46 ಕೋಟಿ ರೂ. ಖರ್ಚಾಗುತ್ತಿದೆ. ಆದರೆ, ಸರಕಾರ 46 ಲಕ್ಷ ರೂ. ಮಾತ್ರ ನೀಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದ ಎಲ್ಲ ಶಾಲಾ ಶಿಕ್ಷಕರಿಗೆ ಯೋಗ ಮತ್ತು ನೈತಿಕ ಶಿಕ್ಷಣ ಕುರಿತು ತರಬೇತಿ ನೀಡುವ ಹೊಣೆಗಾರಿಕೆಯನ್ನು ಸೇವಾದಲಕ್ಕೆ ನೀಡಬೇಕು. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.

ಭಾರತ ಸೇವಾದಲದ ಕೇಂದ್ರ ಸಮಿತಿ ಅಧ್ಯಕ್ಷ ಎಚ್.ಎಂ.ಗುರುಸಿದ್ದಸ್ವಾಮಿ, ಶಾಸಕ ದಿನಕರ ಕೆ.ಶೆಟ್ಟಿ ವಿಧಾನ ಪರಿಷತ್ ಸದಸ್ಯ ಎಸ್.ಜಿ. ಮೇದಪ್ಪ ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ವೂಡೆ ಪಿ. ಕೃಷ್ಣ ಉಪಸ್ಥಿತರಿದ್ದರು.

ಪ್ರಜಾವಾಣಿ ಶುಕ್ರವಾರ 2ನೇ ಜನವರಿ 2009

ಸಿಟಿ ಸಮಾಚಾರ




ಶೇಷಾದ್ರಿಪುರ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ 'ಪ್ರತಿಭಾ ಕಾರಂಜಿ' ಸಮಾರಂಭದಲ್ಲಿ ನಟ ಶಿವರಾಜಕುಮಾರ್ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಆರ್.ಪಂಡಿತಾರಾಧ್ಯ, ಗೌರವ ಕಾರ್ಯದರ್ಶಿ ವೂಡೇ ಪಿ.ಕೃಷ್ಣ, ಸಹಾಯಕ ಕಾರ್ಯದರ್ಶಿ ಸರೋಜಾ ನಂಜಪ್ಪ, ಕಾಲೇಜು ಆಡಳಿತ ಪರಿಷತ್ ಅಧ್ಯಕ್ಷ ಬಿ.ಎಂ.ಪಾರ್ಥಸಾರಥಿ ಹಾಗೂ ಪ್ರಾಂಶುಪಾಲ ಪ್ರೊ.ಎಂ.ಆರ್.ಶ್ರೀನಿವಾಸ್ ಹಾಜರಿದ್ದರು.

ಪ್ರಜಾವಾಣಿ ಗುರುವಾರ 1ನೇ ಜನವರಿ 2009

ಗಾಯಕರಿಗೆ ಸನ್ಮಾನ

ಶೇಷಾದ್ರಿಪುರ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ವಾರ್ಷಿಕೋತ್ಸವದಲ್ಲಿ ಗಾಯಕ ವಿದ್ವಾನ್ ಆರ್.ಕೆ.ಪದ್ಮನಾಭ ಅವರನ್ನು ಸನ್ಮಾನಿಸಿದರು. ಶೇಷಾದ್ರಿಪುರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎನ್.ಆರ್.ಪಂಡಿತಾರಾಧ್ಯ, ಪ್ರಾಂಶುಪಾಲ ಪ್ರೊ.ಎಂ.ಆರ್.ಸಂತಾನಮ್, ಗೌರವ ಕಾರ್ಯದರ್ಶಿ ವೂಡೇ ಪಿ.ಕೃಷ್ಣ, ಸಹಾಯಕ ಕಾರ್ಯದರ್ಶಿ ಸರೋಜ ಕೆ. ಎಂ.ನಂಜಪ್ಪ ಚಿತ್ರದಲ್ಲಿದ್ದಾರೆ.



ದೈಹಿಕ ಶಿಕ್ಷಣ ಪಠ್ಯ ಪುಸ್ತಕ: ಕಾಗೇರಿ

ಬೆಂಗಳೂರು, ಜ. ೨- ರಾಜ್ಯದ ಎಲ್ಲಾ ಶಾಲೆಗಳಲ್ಲಿ ಮುಂಬರುವ ವರ್ಷದಿಂದ ದೈಹಿಕ ಶಿಕ್ಷಣ ಪಠ್ಯ ಪುಸ್ತಕವನ್ನು ಅಳವಡಿಸಲಾಗುವುದೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದಿಲ್ಲಿ ತಿಳಿಸಿದರು.

ದೈಹಿಕ ಶಿಕ್ಷಣ ಪಠ್ಯ ಪುಸ್ತಕ ರಚನೆಗೆ ಸಂಬಂಧಿಸಿದಂತೆ ಶಿಕ್ಷಣ ತಜ್ಞ ನಾಡಿಗೇರ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದು ಆ ಸಮಿತಿಯ ಶಿಫಾರಸ್ಸಿನಂತೆ ಮುಂದಿನ ವರ್ಷದಿಂದ ದೈಹಿಕ ಪಠ್ಯ ಪುಸ್ತಕ ಅಳವಡಿಸಲಾಗುವುದೆಂದು ಹೇಳಿದರು.

ಭಾರತ ಸೇವಾದಳದ ನೂತನ ಆಡಳಿತ ಕಚೇರಿ ಉದ್ಘಾಟಿಸಿ ಮಾತನಾಗಿದ ಅವರು ರಾಜ್ಯ ಸರ್ಕಾರ ದೈಹಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದೆ. ಶಿಕ್ಷಕರ ನೇಮಕ ಸೇರಿದಂತೆ ಇತರೆ ಚಟುವಟಿಕೆಗಳಿಗೆ 3 ಕೋಟಿ ರೂ. ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.

ಅಲ್ಲದೆ ಮುಂಬರುವ ವರ್ಷದಿಂದ ಪ್ರತಿ ತಾಲ್ಲೂಕು ಮಟ್ಟದಿಂದ ಯೋಗ ಸ್ಪರ್ಧೆ ಕಡ್ಡಾಯಗೊಳಿಸಲು ಮುಂದಾಗಲಾಗಿದೆ. ಎಂದು ಹೇಳಿದ ಅವರು ನೈತಿಕ ಶಿಕ್ಷಣ, ಹಾಗೂ ಯೋಗ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ ಎಂದರು.

ಸೇವಾದಳದ ಕಾರ್ಯಕ್ರಮಗಳು ಚಳುವಳಿ ರೂಪದಲ್ಲಿ ಪ್ರತಿ ಶಾಲೆಯ ಪ್ರತಿ ಮಕ್ಕಳಿಗೂ ಮುಟ್ಟುವಂತಾಗಬೇಕು. ಇದಕ್ಕಾಗಿ ಸರ್ಕಾರ ಸೇವಾದಳಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಅವರು ಹೇಳಿದರು.

ಯುವಕರಲ್ಲಿ ರಾಷ್ಟ್ರಾಭಿಮಾನ ಹಾಗೂ ಶಿಸ್ತನ್ನೂ ಮೂಡಿಸುವ ಅಗತ್ಯ ಹೆಚ್ಚಾಗಿದೆ. ಶಿಕ್ಷಣದ ಮೂಲಕ ಸೇವಾದಳದ ಚಟುವಟಿಕೆಗಳನ್ನು ಮಕ್ಕಳಿಗೆ ತಿಳಿಸಬೇಕಾಗಿದೆ ಎಂದರು.

ಸೇವಾದಳದ ಕಾರ್ಯಕ್ರಮಗಳಿಗೆ ಉದಾರ ಮುಕ್ತ ಪ್ರೋತ್ಸಾಹ ನೀಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದ ಅವರು ಸೇವಾದಳಕ್ಕೆ ಬೇಕಾಗುವ ಹೆಚ್ಚುವರಿ 1 ಕೋಟಿ ಅನುದಾನ ಹಾಗೂ ಶಿಕ್ಷಕರಿಗೆ ಗೌರವ ಧನ ನೀಡುವ ಸಂಬಂಧ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದೆಂದರು.

ಸೇವಾದಳದ ಪ್ರಧಾನ ಕಾರ್ಯದರ್ಶಿ ಯು.ಆರ್. ಸಭಾಪತಿ ಮಾತನಾಡಿ ಸೇವಾದಳದ ಕಾರ್ಯನಿರ್ವಹಣೆಗಾಗಿ 1 ಕೋಟಿ 46 ಲಕ್ಷದ ಅಗತ್ಯ ಇದ್ದು ಸರ್ಕಾರದಿಂದ 46 ಲಕ್ಷ ಬಿಡುಗಡೆ ಮಾಡಲಾಗುತ್ತಿದೆ. ಉಳಿದ 1 ಕೋಟಿ ಹಣ ಬಿಡುಗಡೆಯಾದರೆ ಶಿಸ್ತಿನಿಂದ ಕಾರ್ಯಕ್ರಮ ರೂಪಿಸಲು ನೆರವಾಗಲಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಶಾಸಕರಾದ ರೋಷನ್‌ಬೇಗ್ ಎಸ್.ಜಿ. ಮೇದಪ್ಪ ಸೇವಾದಳದ ಕೋಶಾಧ್ಯಕ್ಷ ವೂಡೇ ಪಿ. ಕೃಷ್ಣ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ದಿನಾಂಕ: 2-1-2009, ಸಂಜೆವಾಣಿ